

ಶ್ರೀರಾಮಾನುಜಾಚಾರ್ಯರವರ ಗ್ರಂಥಗಳು

ವೇದಾಂತಸಾರ

ಭಾಗ - 1



ಪ್ರಕಾಶಕರು :

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ
ಹೊಳೆನರಸೀಪುರ - 573211

ವೇದಾಂತಪ್ರೇಮಿಗಳಲ್ಲಿ ವಿಜ್ಞಾಪನೆ

ಶ್ರೀಶಂಕರಾಚಾರ್ಯರವರಿಂದೀಚೆಗೆ ಹಲವು ಭಾಷ್ಯಗಳು ವೇದಾಂತ ವಿಷಯಕ್ಕೆ ಪ್ರಕಟವಾಗಿದ್ದರೂ ಶ್ರೀರಾಮಾನುಜಾಚಾರ್ಯರವರ ಭಾಷ್ಯಗಳ ಪರಿಭಾವವನ್ನು ಅವು ಯಾವವೂ ಜನರ ಮೇಲೆ ಬೀರಿರುವದಿಲ್ಲವೆಂದು ಧೈರ್ಯವಾಹಿ ಹೇಳಬಹುದು. ಸದ್ಯಕ್ಕೆ ದಕ್ಷಿಣದೇಶದಲ್ಲಿ ಪ್ರಚಾರದಲ್ಲಿರುವ ಶಾಂಕರೀತ ಮತಗಳೆಂದರೆ ಶ್ರೀರಾಮಾನುಜರ ವಿಶಿಷ್ಟಾದ್ವೈತ ಮತ್ತು ಶ್ರೀಮಧ್ವಾಚಾರ್ಯರ ದ್ವೈತ ಇವುಗಳೇ ಆಗಿವೆ. ಅವೆರಡರಲ್ಲಿ ಶ್ರೀರಾಮಾನುಜಮತಕ್ಕೇ ಹೆಚ್ಚಿನ ಪ್ರಾಶಸ್ತವಿದೆ.

ಕನ್ನಡ ಭಾಷೆಯಲ್ಲಿ ಶ್ರೀರಾಮಾನುಜಾಚಾರ್ಯರ ವೇದಾಂತಗ್ರಂಥಗಳ ಈವರೆಗೂ ಸುಸಂಸ್ಕೃತವಾದ ರೂಪದಿಂದ ಹೊರಕ್ಕೆ ಬಂದಿರುವದಿಲ್ಲ ; ಬಂದಿರುತ್ತದೆಯೆಂದರೆ ಅದು ಆಗಲೇ ವಾಚಕರಿಗೆ ದುರ್ಲಭವಾಗಿಬಿಟ್ಟಿವೆ.

ಶ್ರೀಶಂಕರಾಚಾರ್ಯರ ಪ್ರಸ್ಥಾನತ್ರಯಭಾಷ್ಯಗಳಂತೆಯೇ ಶ್ರೀರಾಮಾನುಜಾಚಾರ್ಯರ ಗ್ರಂಥಗಳೂ ಹೊರಕ್ಕೆ ಬರಬೇಕಾದದ್ದು ಅತ್ಯವಶ್ಯವಾಗಿರುತ್ತದೆ. ಬ್ರಹ್ಮಸೂತ್ರಕಾರರ ಅಭಿಪ್ರಾಯಕ್ಕೆ ಶ್ರೀಶಂಕರಾಚಾರ್ಯರ ಭಾಷ್ಯಕ್ಕಿಂತಲೂ ಶ್ರೀರಾಮಾನುಜರ ಭಾಷ್ಯವು ಹತ್ತಿರವಾಗಿರುತ್ತದೆಯೆಂತಲೂ ವಿಶಿಷ್ಟಾದ್ವೈತ ಬಹುಪ್ರಾಚೀನವಾದ ಸಂಪ್ರದಾಯದ ಬೆಂಬಲವಿದೆಯೆಂತಲೂ ನಮ್ಮ ದೇಶದ ಮತ ಪಶ್ಚಿಮದೇಶದ ವಿದ್ವಾಂಸರುಗಳು ಅಭಿಪ್ರಾಯಪಟ್ಟಿರುತ್ತಾರೆ. ಈ ವಾದವನು ವಿಮರ್ಶೆಮಾಡಬೇಕೆನ್ನುವ ಕನ್ನಡಿಗರಿಗೂ ರಾಮಾನುಜರ ಗ್ರಂಥಗಳ ಪರಿಶೀಲನಾ ಅತ್ಯವಶ್ಯವಾಗಿರುತ್ತದೆ.

ಶ್ರೀರಾಮಾನುಜರ ಗ್ರಂಥಗಳನ್ನು ವಿಮರ್ಶಾತ್ಮಕ ಪೀಠಿಕೆ, ಟಿಪ್ಪಣಿ- ಮುಂತಾದ ಸೌಕರ್ಯಗಳೊಡನೆ ಹೊರಕ್ಕೆ ಹಿಡಿಯಬೇಕೆನ್ನುವ ಕಾರ್ಯಾಲಯದ ಪ್ರಯತ್ನ ತಮ್ಮೆಲ್ಲರ ಪ್ರೋತ್ಸಾಹವು ಬೇಕಾಗಿರುತ್ತದೆ. ಈ ಗ್ರಂಥಗಳಿಗೆ ಪೋಷಕರು ಪ್ರೋತ್ಸಾಹಕರು ಮತ್ತು ಗ್ರಾಹಕರು- ಇವರನ್ನು ಒಡಗಿಸಿಕೊಂಡು ಸಹಾಯಮಾಡಬೇಕೆಂದು ಪ್ರಾರ್ಥಿಸುತ್ತೇವೆ.

-ಪ್ರಕಾಶಕರು

ಅಧ್ಯಾತ್ಮಗ್ರಂಥಾವಳಿ

ಶ್ರೀರಾಮಾನುಜಾಚಾರ್ಯರವರ ಗ್ರಂಥಗಳು

ಶ್ರೀಭಗವದ್ರಾಮಾನುಜವಿರಚಿತ

ವೇದಾಂತಸಾರ

(ಬ್ರಹ್ಮಸೂತ್ರಗಳ ವ್ಯಾಖ್ಯಾನ)

ಭಾಗ ೧

(ಒಂದನೆಯ ಅಧ್ಯಾಯದ ಒಂದು-ಎರಡನೆಯ ಪಾದಗಳು)

ಅನುವಾದಕರು :

ಶ್ರೀಶ್ರೀರಾಜಚಿದಾನಂದೇಂದ್ರಸರಸ್ವತೀಸ್ವಾಮಿಗಳವರು

ಕ್ರಮಾಂಕ ೯೨

ಅಧ್ಯಾತ್ಮಪ್ರಕಾಶಕಾರ್ಯಾಲಯ,
ಹೊಳೆನರಸೀಪುರ - ೫೭೩೧೧೧

೨೦೦೧

ಮೊದಲನೆಯ ಮುದ್ರಣ 1957 (500 ಪ್ರತಿಗಳು)
("ಅಧ್ಯಾತ್ಮಪ್ರಕಾಶ" ದಿಂದ ತೆಗೆದಚ್ಚು)
ಎರಡನೆಯ ಮುದ್ರಣ 2001 (1000 ಪ್ರತಿಗಳು)

ಇದರ ಹಕ್ಕುಗಳೆಲ್ಲವೂ ಅಧ್ಯಾತ್ಮಪ್ರಕಾಶಕಾರ್ಯಾಲಯದವು
All Rights Reserved

ಅಕ್ಷರ ಜೋಡಣೆ :
ಪ್ರಶಾಂತ್ ಎಂಟರ್‌ಪ್ರೈಸಿಸ್
ನಂ. ೨೧೩, ಬಾಲಾಜಿ ರಸ್ತೆ,
ತ್ಯಾಗರಾಜನಗರ, ಬೆಂಗಳೂರು - ೨೮
ದೂರವಾಣಿ : ೬೭೬೭೦೧೬

ಮುದ್ರಕರು :
ಶ್ರೀಗಣೇಶ್ ಮಾರುತಿ ಪ್ರಿಂಟರ್ಸ್
ನಂ. ೭೬, ೨ನೇ ಬ್ಲಾಕ್, ೬ನೇ ಮುಖ್ಯರಸ್ತೆ,
ತ್ಯಾಗರಾಜನಗರ, ಬೆಂಗಳೂರು - ೨೮
ದೂ : ೬೫೨೮೫೪೨

ಪೀಠಿಕೆ

(ಮೊದಲನೆಯ ಮುದ್ರಣದಿಂದ)

ಶ್ರೀಭಗವದ್ರಾಮಾನುಜಾಚಾರ್ಯರು ಬರೆದಿರುವ ಗ್ರಂಥಗಳು ಒಂಬತ್ತು.

(೧) ವೇದಾರ್ಥಸಂಗ್ರಹ (೨) ಭಗವದ್ಗೀತಾಭಾಷ್ಯ (೩) ವೇದಾಂತಸಾರ
(೪) ವೇದಾಂತದೀಪ (೫) ಶ್ರೀಭಾಷ್ಯ (೬) ಶ್ರೀರಂಗಗದ್ಯ (೭) ಶ್ರೀವೈಕುಂಠ ಗದ್ಯ
(೮) ಶರಣಾಗತಿ ಗದ್ಯ (೯) ನಿತ್ಯಗ್ರಂಥ. ಇವುಗಳ ಮೇಲೆ ವ್ಯಾಖ್ಯಾನೋಪವ್ಯಾಖ್ಯಾನಗಳು ಹೇರಳವಾಗಿ ಹುಟ್ಟಿವೆ.

ಈ ಒಂಬತ್ತು ಗ್ರಂಥಗಳಲ್ಲಿ ಅಡಕವಾಗಿರುವ ಸಿದ್ಧಾಂತವನ್ನು ವಿಶಿಷ್ಟಾದ್ವೈತಸಿದ್ಧಾಂತವೆಂದು ಶ್ರೀವೈಷ್ಣವರು ಕರೆಯುತ್ತಾರೆ. ಚಿದಚಿದಾತ್ಮಕ ಪ್ರಪಂಚವೂ ಬ್ರಹ್ಮವೂ-ಎರಡೂ ಸತ್ಯವೇ; ಚಿದಚಿದಾತ್ಮಕವಾದ ಪ್ರಪಂಚವು ಶರೀರವು, ಬ್ರಹ್ಮವು ಅಥವಾ ಪರಮಾತ್ಮನು ಶರೀರಿಯು ; ಚಿದಚಿದ್ರೂಪವಾದ ಪ್ರಕಾರವೂ ಬ್ರಹ್ಮರೂಪವಾದ ಪ್ರಕಾರಿಯೂ ಒಂದಕ್ಕೊಂದು ಅತ್ಯಂತಭಿನ್ನವಾಗಿದ್ದರೂ ಚಿದಚಿದ್ವಿಶಿಷ್ಟವಾದ ಬ್ರಹ್ಮವು ಏಕವೇ, ಒಂದೇ-ಎಂಬುದನ್ನು ತಿಳಿಸುವದಕ್ಕಾಗಿ ಈ ಸಿದ್ಧಾಂತವನ್ನು ವಿಶಿಷ್ಟಾದ್ವೈತವೆಂದು ಕರೆದಿರುತ್ತಾರೆ.

ವೇದಾರ್ಥಸಂಗ್ರಹವೆಂಬ ಗ್ರಂಥದಲ್ಲಿ ಉಪನಿಷತ್ತುಗಳಿಗೆಲ್ಲ ವಿಶಿಷ್ಟಾದ್ವೈತದಲ್ಲಿಯೇ ತಾತ್ಪರ್ಯವೆಂಬುದನ್ನು ಸ್ಪಷ್ಟಪಡಿಸಿ ಈ ಮತದಲ್ಲಿ ಅಂಗೀಕರಿಸಿರುವ ಇನ್ನೂ ಅನೇಕ ವಿಶೇಷಗಳನ್ನು ಸ್ಪಷ್ಟಪಡಿಸಿರುತ್ತದೆ. ಉಪನಿಷತ್ತುಗಳಿಗೆ ಪ್ರತ್ಯೇಕವಾಗಿ ಶ್ರೀರಾಮಾನುಜಾಚಾರ್ಯರು ಭಾಷ್ಯವನ್ನು ಬರೆದಿಲ್ಲವಾದ್ದರಿಂದ ಆ ಗ್ರಂಥವೇ ಇವರ ಉಪನಿಷತ್ಪ್ರಾಣವೆಂದು ಭಾವಿಸಬೇಕಾಗಿದೆ. ವೇದಾಂತಸಾರ, ವೇದಾಂತದೀಪ, ಶ್ರೀಭಾಷ್ಯ- ಈ ಮೂರು ಗ್ರಂಥಗಳೂ ಬಾದರಾಯಣರ ಬ್ರಹ್ಮಸೂತ್ರಗಳ ಅಭಿಪ್ರಾಯವನ್ನೇ ವರ್ಣಿಸಿರುತ್ತವೆ. ವೇದಾಂತಸಾರವು ಇವುಗಳೊಳಗೆಲ್ಲ ತೀರ ಚಿಕ್ಕದಾದ್ದರಿಂದಲೂ ವೇದಾಂತದೀಪವು ಶ್ರೀಭಾಷ್ಯವನ್ನು ರಚಿಸಿದಮೇಲೆ ಅದರ ಸಾರಸಂಗ್ರಹರೂಪವಾಗಿ ಬರೆದ ಗ್ರಂಥವಾದ್ದರಿಂದಲೂ ನಾವು ಮೊದಲು ವೇದಾಂತಸಾರವನ್ನೇ ಕನ್ನಡಿಸಿ ಪ್ರಕಟಿಸಿರುತ್ತೇವೆ.

ಪ್ರಕೃತವಾದ ವೇದಾಂತಸಾರವನ್ನು ಓದುವವರು ಆಯಾ ಸ್ಥಳದಲ್ಲಿ ಗುರುತುಮಾಡಿರುವ ಉಪನಿಷತ್ತುಗಳ ಮೂಲವನ್ನು ನೋಡಿದರೇ ಈ ಗ್ರಂಥದ ಅಭಿಪ್ರಾಯವು ಸ್ಪಷ್ಟವಾಗಿ ತಿಳಿಯುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಉಪನಿಷದ್ವಾದ್ವೈತಗಳಿಗೆ ಶಾಂಕರಭಾಷ್ಯವನ್ನು ಓದಿದವರು ಆ ಅರ್ಥವು ಈ ಸಿದ್ಧಾಂತಕ್ಕೂ ಒಪ್ಪೆಂದು ಭ್ರಮಿಸುವ ಸಂಭವವಿದೆ. ಆದ್ದರಿಂದ ಆ ವಿಷಯಕ್ಕೆ ಎಚ್ಚರಿಕೆಯನ್ನು ವಹಿಸುವದು ಅವಶ್ಯ.

ಈ ಪ್ರಕಟನೆಯು ಕೇವಲ ವಿಶಿಷ್ಟಾದ್ವೈತಿಗಳಿಗೆ ಮಾತ್ರ ಪ್ರಯೋಜನಕರವೆಂದು ತಿಳಿಯಬಾರದು. ತುಲನಾತ್ಮಕದೃಷ್ಟಿಯಿಂದ ವೇದಾಂತವನ್ನು ಅಭ್ಯಾಸಮಾಡಬೇಕೆಂದಿರುವ ವೇದಾಂತ ಜಿಜ್ಞಾಸುಗಳಿಗೆಲ್ಲ ಇವುಗಳಿಂದ ಪ್ರಯೋಜನವುಂಟು. ಶ್ರೀಮನ್ನಾರಾಯಣನ ಪ್ರೇರಣೆಯಿಂದ ನಮ್ಮ ಓದುಗರು ಈ ಕಾರ್ಯದಲ್ಲಿ ಆಸಕ್ತಿಯನ್ನು ವಹಿಸುವರೆಂದು ಹಾರೈಸುತ್ತೇವೆ.

ಹೇವಿಳಂಬಿನಾಮಸಂವತ್ಸರದ
ಆಷಾಡ ಶುದ್ಧ ೧೫ (೧೯೫೭)

ಅನುವಾದಕರು.

ಎರಡನೆಯ ಮುದ್ರಣದ ಪೀಠಿಕೆ

ಬ್ರಹ್ಮೀಭೂತ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳವರು ಶ್ರೀಶಂಕರಭಗವತ್ಪಾದರ ಪ್ರಸ್ಥಾನತ್ರಯ ಭಾಷ್ಯಗಳನ್ನು ಕನ್ನಡಭಾಷೆಗೆ ಅನುವಾದಿಸಿ ಪ್ರಕಟಿಸಿದ ಮೇಲೂ ತೃಪ್ತರಾಗದೆ ದಕ್ಷಿಣ ಭಾರತದಲ್ಲಿ ಪ್ರಚಾರದಲ್ಲಿರುವ ಶ್ರೀ ಭಗವದ್ರಾಮಾನುಜರು ಹಾಗೂ ಶ್ರೀ ಮಧ್ವಾಚಾರ್ಯರ ಪ್ರಸ್ಥಾನತ್ರಯ ಭಾಷ್ಯಗಳನ್ನೂ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಸಂಕಲ್ಪವನ್ನು ಕೈಗೊಂಡು ಮೊದಲಿಗೆ ಶ್ರೀಶಂಕರರ, ಅನಂತರ ಅವತರಿಸಿದ ಭಗವದ್ರಾಮಾನುಜರ ಪ್ರಸ್ಥಾನತ್ರಯ ಭಾಷ್ಯಗಳ ಅನುವಾದಕ್ಕೆ ಕೈಹಾಕಿದರು. ಈ ಸರಣಿಯಲ್ಲಿ ಶ್ರೀರಾಮಾನುಜರ ಮೂರು ಗ್ರಂಥಗಳು ಮಾತ್ರ ಹೊರ ಬಂದಿದ್ದು ಈ ಗ್ರಂಥವೂ ಅದರ ಕೃತಿಗಳಲ್ಲಿ ಒಂದಾಗಿದೆ.

ಅಧ್ಯಾತ್ಮಪ್ರಕಾಶ ಕಾರ್ಯಾಲಯದವರು ಶ್ರೀಶ್ರೀಗಳವರು ಬ್ರಹ್ಮೀಭೂತ (೧೯೭೫)ರಾದ ಮೇಲೂ ಅವರ ಕೃತಿಗಳೆಲ್ಲವೂ ಯಾವಾಗಲೂ ಜಿಜ್ಞಾಸುಗಳಿಗೆ ದೊರಕುತ್ತಿರಬೇಕೆಂದು ಸಂಕಲ್ಪಿಸಿ ಆಯಾ ಗ್ರಂಥಗಳ ಪುನರ್ಮುದ್ರಣ ಕಾರ್ಯವನ್ನು ನಿರಂತರವಾಗಿ ಕೈಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಎರಡನೆಯ ಬಾರಿಗೆ ಈ ಗ್ರಂಥವನ್ನು ಪ್ರಕಟಿಸಿ ವಾಚಕರಿಗೆ ಅರ್ಪಿಸಲಾಗಿದೆ. ಇದರ ಪ್ರಯೋಜನವನ್ನು ಪಡೆದು ನಮ್ಮ ಸೇವೆಯನ್ನು ಪ್ರೋತ್ಸಾಹಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ.

ವೃಷ ನಾಮಸಂವತ್ಸರದ
ವೈಶಾಖ ಬಹುಳ ಷಷ್ಠಿ, ಭಾನುವಾರ
೧೩-೦೫-೨೦೦೧

ಇತಿ -
ಸಂಪಾದಕರು

ವಿಷಯಾನುಕ್ರಮಣಿಕೆ

	ವಿಷಯ	ಪುಟ
	ಪೀಠಿಕೆ	೩
	ಸಂಕೇತಗಳ ವಿವರಣೆ	೬
ಅಧ್ಯಾಯ ೧ - ಪಾದ ೧		
೧.	ಜಿಜ್ಞಾಸಾಧಿಕರಣ	೧
೨	ಜನ್ಮಾದ್ಯಧಿಕರಣ	೫
೩	ಶಾಸ್ತ್ರಯೋನಿತ್ವಾಧಿಕರಣ	೨೨
೪	ಸಮನ್ವಯಾಧಿಕರಣ	೨೩
೫	ಈಕ್ಷತ್ಯಧಿಕರಣ	೨೪
೬	ಆನಂದಮಯಾಧಿಕರಣ	೩೩
೭	ಅಂತರಧಿಕರಣ	೩೯
೮-೯	ಆಕಾಶಪ್ರಾಣಾಧಿಕರಣಗಳು	೪೬
೧೦	ಜ್ಯೋತಿರಧಿಕರಣ	೪೮
೧೧	ಇಂದ್ರಪ್ರಾಣಾಧಿಕರಣ	೫೩
ಅಧ್ಯಾಯ ೧ - ಪಾದ ೨		
೧೨	ಸರ್ವತ್ರಪ್ರಸಿದ್ಧ್ಯಧಿಕರಣ	೫೯
೧೩	ಆತ್ಮಧಿಕರಣ	೬೭
೧೪	ಅಂತರಧಿಕರಣ	೬೯
೧೫	ಅಂತರ್ಯಾಮ್ಯಧಿಕರಣ	೬೯
೧೬	ಅದೃಶ್ಯತ್ವಾದಿಗುಣಕಾಧಿಕರಣ	೭೧
೧೭	ವೈಶ್ವಾನರಾಧಿಕರಣ	೭೩

ವೇದಾಂತಸಾರ

ಸಂಕೇತಗಳ ವಿವರಣೆ

ಸಂಕೇತ	ವಿವರಣೆ
ಅಥ. ಬ್ರ. ಸೂ.	ಅಥರ್ವವೇದ, ಬ್ರಹ್ಮಸೂಕ್ತ
ಐ.	ಐತರೇಯೋಪನಿಷತ್ತು
ಐ. ಆ.	ಐತರೇಯಾರಣ್ಯಕ
ಕ.	ಕಠೋಪನಿಷತ್ತು
ಕೌ.	ಕೌಷೀತಕುಪನಿಷತ್ತು
ಗೀ.	ಭಗವದ್ಗೀತೆ
ಛಾಂ.	ಛಾಂದೋಗ್ಯೋಪನಿಷತ್ತು
ಜೈ. ಸೂ.	ಜೈಮಿನೀಯಸೂತ್ರಗಳು
ತೈ.	ತೈತ್ತಿರೀಯೋಪನಿಷತ್ತು
ತೈ. ಆ.	ತೈತ್ತಿರೀಯಾರಣ್ಯಕ
ತೈ. ನಾ.	ತೈತ್ತಿರೀಯ, ನಾರಾಯಣಪನ್ನ
ಪಾ.	ಪಾಣಿನೀಯಸೂತ್ರ
ಬೃ.	ಬೃಹದಾರಣ್ಯಕೋಪನಿಷತ್ತು
ಬೃ. ಮಾ.	ಬೃಹದಾರಣ್ಯಕ, ಮಾಧ್ಯಂದಿನಪಾಠ
ಮುಂ.	ಮುಂಡಕೋಪನಿಷತ್ತು
ವಿ. ಪು.	ವಿಷ್ಣುಪುರಾಣ
ವೇ. ಸೂ.	ಬಾದರಾಯಣಕೃತವೇದಾಂತಸೂತ್ರಗಳು
ಶತ. ಬ್ರಾ.	ಶತಪಥಬ್ರಾಹ್ಮಣ
ಶ್ವೇ.	ಶ್ವೇತಾಶ್ವತರೋಪನಿಷತ್ತು
ಸು.	ಸುಬಾಲೋಪನಿಷತ್ತು

ಶ್ರೀಮದ್ರಾಮಾನುಜಾಚಾರ್ಯವಿರಚಿತ

ವೇದಾಂತಸಾರ

ಒಂದನೆಯ ಅಧ್ಯಾಯ-ಒಂದನೆಯ ಪಾದ

ಮಂಗಲ-ಗ್ರಂಥಾರಂಭಪ್ರತಿಜ್ಞೆ

(ಮೂಲ)

ಸಮಸ್ತಚಿದಚಿದ್ವಸ್ತುಶರೀರಾಯಾಖಿಲಾತ್ಮನೇ ।

ಶ್ರೀಮತೇ ನಿರ್ಮಲಾನಂದೋದಸ್ವತೇ ವಿಷ್ಣವೇ ನಮಃ ॥

ಪರಮಪುರುಷಪ್ರಸಾದಾತ್ ವೇದಾಂತಸಾರ ಉದ್ಧಿಯತೇ ॥

(ಅರ್ಥ)

ಎಲ್ಲಾ ಚಿದಚಿದ್ವಸ್ತುಗಳೂ ಯಾವಾತನಿಗೆ ಶರೀರವೋ, (ಯಾವನು) ಎಲ್ಲಕ್ಕೂ ಆತ್ಮನೋ, (ಯಾವನು) ಶ್ರೀಯುಕ್ತನೂ ಯಾವ ಕಲ್ಮಷವೂ ಇಲ್ಲದ ಆನಂದಸಾಗರನೂ ಆಗಿರುವನೋ ಆ ವಿಷ್ಣುವಿಗೆ¹ ನಮಸ್ಕಾರ !

ಪರಮಪುರುಷನ² ಪ್ರಸಾದದಿಂದ ವೇದಾಂತದ ಸಾರವನ್ನು ಎತ್ತಿ ತಿಳಿಸಲಾಗುವುದು.

ಜಿಜ್ಞಾಸಾಧಿಕರಣ

೧. ಅಥಾತೋ ಬ್ರಹ್ಮಜಿಜ್ಞಾಸಾ (೧-೧-೧)

(ಮೂಲ)

೧. ಅತ್ರಾಯಮ್ ಅಥಶಬ್ದಃ ಆನಂತರ್ಯೇ ವರ್ತತೇ । ಅತಃಶಬ್ದ ಶಿರಸ್ವತ್ವಾತ್ । ಅತಃಶಬ್ದಶ್ಚ ಪೂರ್ವವೃತ್ತಸ್ಯ ಹೇತುಭಾವೇ । ಪೂರ್ವವೃತ್ತಂ ಚ ಕರ್ಮಜ್ಞಾನಮಿತಿ ವಿಜ್ಞಾಯತೇ । ಆರಿಪ್ಸಿತಸ್ಯ ಬ್ರಹ್ಮಜ್ಞಾನಸ್ಯ ವೇದಾರ್ಥ

1. ವಿಷ್ಣು ಎಂಬುದು ವಿಶಿಷ್ಟಾದ್ವೈತದಂತೆ ಪರಮಾತ್ಮನ ಹೆಸರು. ಸಿದ್ಧಾಂತಸಮಿತವಾದ ಪರಮಾತ್ಮನ ಸ್ವರೂಪವನ್ನು ಈ ಮಂಗಳಶ್ಲೋಕದಲ್ಲಿ ಸಂಗ್ರಹವಾಗಿ ಹೇಳಿದೆ. 2. ಪರಮಾತ್ಮನ.

ವಿಚಾರೈಕದೇಶತ್ವಾತ್ | ಅಧೀತವೇದಸ್ಯ ಹಿ ಪುರುಷಸ್ಯ ಕರ್ಮಪ್ರತಿಪಾದನೋಪ
ಕ್ರಮತ್ವಾದ್ ವೇದಾನಾಂ, ಕರ್ಮವಿಚಾರಃ ಪ್ರಥಮಂ ಕಾರ್ಯ ಇತಿ 'ಅಥಾತೋ
ಧರ್ಮಜಿಜ್ಞಾಸಾ' (ಜೈ.ಸೂ.೧-೧-೧) ಇತ್ಯುಕ್ತಮ್ | ಕರ್ಮಣಾಂ ಚ ಪ್ರಕೃತಿ
ವಿಕೃತಿರೂಪಾಣಾಂ ಧರ್ಮಾರ್ಥಕಾಮೈರೂಪಪುರುಷಾರ್ಥಸಾಧನತಾನಿಶ್ಚಯಃ
'ಪ್ರಭುತ್ವಾದಾರ್ತ್ವಜ್ಞಮ್' (ಜೈ.ಸೂ.೧೨-೪-೪೦) ಇತ್ಯನ್ತೇನ ಸೂತ್ರಕಲಾಪೇನ
ಸಸಂಕರ್ಷಣೇ¹ ಕೃತಃ ||

ಏವಂ ವೇದಸ್ಯಾರ್ಥಪರತ್ವೇ ಕರ್ಮಣಾಂ ಚ ತದರ್ಥತ್ವೇ ತೇಷಾಂ ಚ
ಕೇವಲಾನಾಂ ತ್ರಿವರ್ಗಫಲತ್ವೇ ನಿಶ್ಚಿತೇ ಸತಿ, ವೇದೈಕದೇಶಭೂತವೇದಾನ್ತಭಾಗೇ
ಕೇವಲಕರ್ಮಣಾಮ್ ಅಲ್ಯಾಸ್ಥಿರಫಲತ್ವಂ ಬ್ರಹ್ಮಜ್ಞಾನಸ್ಯ ಚ ಅನನ್ಯಸ್ಥಿರಫಲತ್ವಮ್
ಆಪಾತತೋ ದೃಷ್ಟ್ವಾ ಅನನ್ತರಂ ಮುಮುಕ್ಷೋರವಧಾರಿತಪರಿನಿಷ್ಪನ್ನವಸ್ತು-
ಬೋಧಜನನಶಬ್ದಶಕ್ತೇಃ ಪುರುಷಸ್ಯ ಬ್ರಹ್ಮಬುಭುತ್ಸಾ ಜಾಯತ ಇತಿ 'ಅಥಾತೋ
ಬ್ರಹ್ಮಜಿಜ್ಞಾಸಾ' ಇತಿ ಕರ್ಮವಿಚಾರಾನನ್ತರಂ ತತ ಏವ ಹೇತೋಃ ಬ್ರಹ್ಮವಿಚಾರಃ
ಕರ್ತವ್ಯ ಇತ್ಯುಕ್ತಂ ಭವತಿ ||

(ಅರ್ಥ)

೧. ಇನ್ನು ಆದ್ದರಿಂದ ಬ್ರಹ್ಮಜಿಜ್ಞಾಸೆ.

ಇಲ್ಲಿ ಈ 'ಇನ್ನು' ಎಂಬ ಮಾತು ಆ ಬಳಿಕ ಎಂಬರ್ಥದಲ್ಲಿ ಬಂದಿರುತ್ತದೆ ;
ಏಕೆಂದರೆ ಇದಾದ ಬಳಿಕ 'ಆದ್ದರಿಂದ' ಎಂಬ ಮಾತಿದೆ. ಆದ್ದರಿಂದ ಎಂಬ ಶಬ್ದವೂ,
ಹಿಂದೆ ಆಗಿರುವುದು ಇದಕ್ಕೆ ಹೇತು (ಎಂಬರ್ಥ) ದಲ್ಲಿ ಬಂದಿರುತ್ತದೆ. ಹಿಂದೆ
ಆಗಿರುವುದು ಕರ್ಮದ ಜ್ಞಾನವು ಎಂದು ನಿಶ್ಚಯಿಸಬೇಕಾಗಿದೆ ; ಏಕೆಂದರೆ ಇಲ್ಲಿ
ಪ್ರಾರಂಭಿಸಬೇಕೆಂದಿರುವ ಬ್ರಹ್ಮಜ್ಞಾನ(ವಿಚಾರ)ವು ವೇದಾರ್ಥವಿಚಾರದಲ್ಲಿ
ಒಂದಂಶವಾಗಿರುತ್ತದೆ.² ಹೇಗೆಂದರೆ, ವೇದವನ್ನು ಅಧ್ಯಯನಮಾಡಿದ ಪುರುಷನು³
ವೇದಗಳು ಕರ್ಮವನ್ನು ಪ್ರತಿಪಾದನೆಮಾಡುವದರಿಂದ ಉಪಕ್ರಮಿಸಿರುವದರಿಂದ
ಕರ್ಮವಿಚಾರವನ್ನು ಮೊದಲು ಮಾಡಬೇಕಾದ್ದರಿಂದ 'ಇನ್ನು ಆದ್ದರಿಂದ
ಧರ್ಮಜಿಜ್ಞಾಸೆ' (ಜೈ.ಸೂ.೧-೧-೧) ಎಂದು ಹೇಳಿದ್ದಾಗಿದೆ.⁴ ಮತ್ತು

1. 'ಸಂಕರ್ಷಣೇನ' ಎಂದು ಪಾ|| ಅನುವಾದವನ್ನು ನೋಡಿ.

2. ಅಥ ಎಂದು ವೇದಾರ್ಥವಿಚಾರವನ್ನು ಪ್ರತಿಜ್ಞೆಮಾಡಿತ್ತು, ವೇದಾರ್ಥದಲ್ಲಿ ಬ್ರಹ್ಮಜ್ಞಾನವೂ
ಸೇರಿರುತ್ತದೆ.

3. 'ಸ್ವಾಧ್ಯಾಯವನ್ನು ಅಧ್ಯಯನಮಾಡಬೇಕು' ಎಂಬ ವಿಧಿಯಿಂದ ಅಧ್ಯಯನಮಾಡಿದವನು.

4. ಕರ್ಮಜ್ಞಾನವಾದರೆ ಎಲ್ಲವೂ ಮುಗಿಯಿತೆಂಬ ಅಭಿಪ್ರಾಯದಿಂದಲೇನೂ ಹಾಗೆ ಹೇಳಿಲ್ಲ.

ಪ್ರಕೃತಿವಿಕೃತಿರೂಪವಾಗಿರುವ¹ ಕರ್ಮಗಳು ಧರ್ಮ, ಅರ್ಥ, ಕಾಮ- (ಈ) ರೂಪವಾದ ಪುರುಷಾರ್ಥಗಳಿಗೆ ಸಾಧನವಾಗಿರುವವೆಂಬ ನಿಶ್ಚಯವನ್ನು 'ಶಕ್ತಿಯಿರುವದರಿಂದ ಆರ್ತ್ವಿಜ್ಯವು (ಎಲ್ಲರಿಗೂ ಉಂಟು)' (ಜೈ.ಸೂ.೧೨-೪-೪೦) ಎಂಬವರೆಗಿನ ಸಂಕರ್ಷಸಹಿತವಾದ² ಸೂತ್ರಸಮೂಹದಿಂದ ಮಾಡಿದ್ದಾಗಿದೆ.

ಹೀಗೆ ವೇದವು ಅರ್ಥಪರವೆಂದೂ ಕರ್ಮಗಳು ಅದಕ್ಕೆ ಅರ್ಥವೆಂದೂ ಆ ಕರ್ಮಗಳನ್ನು ಕೇವಲವಾಗಿ (ಮಾಡಿದರೆ) ತ್ರಿವರ್ಗಫಲವೆಂದೂ ನಿಶ್ಚಯಿಸಿದ ಮೇಲೆ ವೇದದ ಅಂಶವಾಗಿರುವ ವೇದಾಂತಭಾಗದಲ್ಲಿ ಕೇವಲಕರ್ಮಗಳಿಗೆ ಅಲ್ಪವೂ ಅನಿತ್ಯವೂ ಆದ ಫಲವೆಂದೂ ಬ್ರಹ್ಮಜ್ಞಾನಕ್ಕೆ ಅನಂತವಾದ ಸ್ಥಿರವಾದ ಫಲವೆಂದೂ ಸಾಮಾನ್ಯವಾಗಿ ತಿಳಿದುಕೊಂಡು ಆ ಬಳಿಕ ಶಬ್ದಕ್ಕೆ ಸಿದ್ಧವಸ್ತುವಿನ ಜ್ಞಾನವನ್ನುಂಟುಮಾಡುವ ಶಕ್ತಿಯೂ ಇದೆಯೆಂದು ನಿಶ್ಚಯಿಸಿಕೊಂಡ ಮುಮುಕ್ಷುವಾದ ಪುರುಷನಿಗೆ ಬ್ರಹ್ಮವನ್ನು ಅರಿತುಕೊಳ್ಳಬೇಕೆಂಬ ಇಚ್ಛೆಯು ಉಂಟಾಗುವದೆಂದು 'ಇನ್ನು ಆದ್ದರಿಂದ ಬ್ರಹ್ಮಜಿಜ್ಞಾಸೆ' ಎಂಬ (ಸೂತ್ರದಲ್ಲಿ) ಕರ್ಮವಿಚಾರವಾದ ಬಳಿಕ, ಆ ಕಾರಣದಿಂದಲೇ, ಬ್ರಹ್ಮವಿಚಾರವನ್ನು ಮಾಡತಕ್ಕದ್ದು ಎಂದು ಹೇಳಿದಂತೆ ಆಯಿತು.

(ಮೂಲ)

೨. ತದಿದಮಾಹ ಶ್ರುತಿಃ | 'ಪರೀಕ್ಷ್ಯ ಲೋಕಾನ್ ಕರ್ಮಚಿತ್ತಾನ್ ಬ್ರಾಹ್ಮಣೋ ನಿರ್ವೇದಮಾಯಾನ್ಸಾಸ್ತಕೃತಃ ಕೃತೇನ | ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್ ಸಮಿತ್ಯಾಣಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್ | ತಸ್ಮೈ ಸ ವಿದ್ವಾನುಪಸನ್ನಾಯ ಸಮ್ಯಕ್ಶಾನತಚಿತ್ತಾಯ ಶಮಾನ್ವಿತಾಯ | ಯೇನಾಕ್ಷರಂ ಪುರುಷಂ ವೇದ ಸತ್ಯಂ ಪ್ರೋವಾಚ ತಾಂ ತತ್ತ್ವತೋ ಬ್ರಹ್ಮವಿದ್ಯಾಮ್' (ಮುಂ.೧-೧-೧೨, ೧೩) ಇತಿ | ಬ್ರಾಹ್ಮಣಃ ವೇದಾಭ್ಯಾಸರತಃ | ಕರ್ಮಚಿತ್ತಾನ್ ಕರ್ಮಣಾ ಸಂಪಾದಿತಾನ್ ಲೋಕಾನ್ ಆರಾಧ್ಯಕ್ಷಯಿಷ್ಣುತ್ವೇನ ಕ್ಷಯಸ್ವಭಾವಾನ್ ಕರ್ಮಮೀಮಾಂಸಯಾ ಪರೀಕ್ಷ್ಯ | ಅಕೃತಃ ನಿತ್ಯಃ ಪರಮಪುರುಷಃ ಕೃತೇನ ಕರ್ಮಣಾ ನ ಸಂಪಾದ್ಯ ಇತಿ ಯೋ ನಿರ್ವೇದಮಾಯಾತ್, ಸ ತದ್ವಿಜ್ಞಾನಾರ್ಥಂ ಗುರುಮೇವಾಭಿಗಚ್ಛೇತ್ ಸಮಿತ್ಯಾಣಃ | ಶ್ರೋತ್ರಿಯಂ ವೇದಾನ್ತವೇದ್ಧಿನಮ್

1. ಪ್ರಕೃತಿಯೆಂದರೆ ಯಾವ ಕರ್ಮದ ವಿಷಯವಾಗಿ ಎಲ್ಲಾ ವಿವರವನ್ನೂ ವಾಕ್ಯದಿಂದಲೇ ಹೇಳಿದೆಯೋ ಅದು ; ವಿಕೃತಿಯೆಂದರೆ ಪ್ರಕೃತಿಯಿಂದ ಕೆಲವು ವಿವರವನ್ನು ಅತಿದೇಶಮಾಡಿಕೊಳ್ಳಬೇಕಾಗಿರುವ ಕರ್ಮ.

2. ದೇವತಾಕಾಂಡಸಹಿತವಾದ ಎಂದರ್ಥ ; 'ಸಂಕರ್ಷಣೇನ' ಎಂಬ ಪಾಠಕ್ಕೆ ಕರ್ಮಕಾಂಡವನ್ನು ಬೇರ್ಪಡಿಸಿಕೊಂಡು ಎಂದರ್ಥ ; ಧರ್ಮವಿಚಾರವು ಬಹಳವಾಗಿರುವದರಿಂದ ಇದನ್ನು ಬೇರ್ಪಡಿಸಿಕೊಂಡಿದೆ ಎಂಬರ್ಥವನ್ನು ಶ್ರುತಪ್ರಕಾಶಿಕೆಯಲ್ಲಿ ತೆಗೆದಿದೆ.

ಬ್ರಹ್ಮನಿಷ್ಠಮ್ ಸಾಕ್ಷಾತ್ಕೃತಪರಮಪುರುಷಸ್ವರೂಪಮ್ | ಸಃ ಗುರುಃ
 ಸಮ್ಯಗುಪಸನ್ನಾಯ ತಸ್ಮೈ ಯೇನ ವಿದ್ಯಾವಿಶೇಷೇಣ ಅಕ್ಷರಂ ಸತ್ಯಮ್
 ಪರಮಪುರುಷಂ ವೇದ ವಿದ್ಯಾತ್ ತಾಂ ಬ್ರಹ್ಮವಿದ್ಯಾಂ ಪ್ರೋವಾಚ ಪ್ರಬ್ರೂಯಾತ್
 ಇತ್ಯರ್ಥಃ | 'ಸ ಗುರುಮೇವಾಭಿಗಚ್ಛೇತ್ | ತಸ್ಮೈ ಸ ವಿದ್ವಾನ್ ಪ್ರೋವಾಚ'
 ಇತ್ಯನ್ವಯಾತ್, ಅಪ್ರಾಪ್ತತ್ವಾಚ್ಚ | ವಿಧಾವಪಿ ಲಿಟೋ ವಿಧಾನಾತ್ 'ಛನ್ನಸಿ
 ಲುಙ್ಲಙ್ಲುಟಃ' (ಪಾ.೩-೪-೬) ಇತಿ ||

(ಅರ್ಥ)

ಆ ಇದನ್ನು ಶ್ರುತಿಯು (ಹೀಗೆಂದು) ಹೇಳುತ್ತದೆ : 'ಕರ್ಮಚಿತವಾದ
 ಲೋಕಗಳನ್ನು ಪರೀಕ್ಷಿಸಿ ಬ್ರಾಹ್ಮಣನು ಅಕೃತವಾದದ್ದು ಕೃತದಿಂದ
 (ಸಿಕ್ಕುವ) ದಿಲ್ಲವಾಗಿ ವೈರಾಗ್ಯವನ್ನು ಹೊಂದಬೇಕು. ಅದನ್ನು ಅರಿತುಕೊಳ್ಳು
 ವದಕ್ಕಾಗಿ ಅವನು ಶ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರುವನ್ನೇ
 ಸಮಿತ್ತಾಣಿಯಾಗಿ ಬಳಸಾರಬೇಕು. ಆ ವಿದ್ವಾಂಸನು ಚೆನ್ನಾಗಿ ಪ್ರಶಾಂತಚಿತ್ತನೂ
 ಶಮಾನ್ವಿತನೂ ಆಗಿ ಬಳಸಾರಿದ ಆತನಿಗೆ, ಯಾವದರಿಂದ ಅಕ್ಷರನಾದ
 ಸತ್ಯಪುರುಷನನ್ನು ಅರಿತುಕೊಳ್ಳಬಹುದೋ ಆ ಬ್ರಹ್ಮವಿದ್ಯೆಯನ್ನು ಇದ್ದಂತೆ
 ತಿಳಿಸಿಕೊಡಬೇಕು' (ಮುಂ.೧-೧-೧೨, ೧೩). ಇಲ್ಲಿ ಬ್ರಾಹ್ಮಣನು ಎಂದರೆ
 ವೇದಾಭ್ಯಾಸದಲ್ಲಿ ನಿರತನಾದವನು. ಕರ್ಮಚಿತವಾದ ಎಂದರೆ ಕರ್ಮಗಳಿಂದ
 ಸಂಪಾದಿಸಿಕೊಂಡ ಲೋಕಗಳು ಆರಾಧ್ಯ (ದೇವತೆಗಳು) ಕ್ಷಯವಾಗುವರಾಗಿರುವ
 ದರಿಂದ (ತಾವೂ) ಕ್ಷಯವಾಗುವ ಸ್ವಭಾವದವುಗಳು ಎಂಬುದನ್ನು ಕರ್ಮ
 ಮೀಮಾಂಸೆಯಿಂದ ನೋಡಿ ತಿಳಿದುಕೊಂಡು ; ಅಕೃತನು ಎಂದರೆ ನಿತ್ಯನಾದ
 ಪರಮಪುರುಷನು ; ಕೃತದಿಂದ ಎಂದರೆ ಕರ್ಮದಿಂದ ಸಂಪಾದಿಸಿಕೊಳ್ಳುವದಕ್ಕೆ
 ಬರುವದಿಲ್ಲ- ಎಂದು ಯಾವನಿಗೆ ವೈರಾಗ್ಯವುಂಟಾಗುವದೋ ಅವನು ಅದನ್ನು
 ಅರಿತುಕೊಳ್ಳುವದಕ್ಕಾಗಿ ಸಮಿತ್ತಾಣಿಯಾಗಿ¹ ಗುರುವನ್ನೇ ಬಳಸಾರಬೇಕು.
 ಶ್ರೋತ್ರಿಯನು ಎಂದರೆ ವೇದಾಂತಗಳನ್ನು ತಿಳಿದುಕೊಂಡಿರುವವನೂ ಬ್ರಹ್ಮ
 ನಿಷ್ಠನು ಎಂದರೆ ಪರಮಪುರುಷನ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡಿರುವವನೂ
 (ಆದ ಗುರುವಿನ ಬಳಿಗೆ ಹೋಗಬೇಕು). ಆ ಗುರುವು ಚೆನ್ನಾಗಿ ತನ್ನ ಬಳಸಾರಿದ
 ಅವನಿಗೆ ಯಾವ ವಿದ್ಯಾವಿಶೇಷದಿಂದ ಅಕ್ಷರನಾದ ಸತ್ಯನಾದ ಪರಮಪುರುಷನನ್ನು
 ಅರಿತುಕೊಳ್ಳಬಹುದೋ ಆ ಬ್ರಹ್ಮವಿದ್ಯೆಯನ್ನು (ಪ್ರೋವಾಚ) ಹೇಳಬೇಕು
 ಎಂದರ್ಥ. 'ಅವನು ಗುರುವಿನ ಬಳಿಗೆ ಹೋಗಬೇಕು, ಅವನಿಗೆ ಆ ವಿದ್ವಾಂಸನು
 (ಪ್ರೋವಾಚ) ಹೇಳಬೇಕು' ಎಂದು ಅನ್ವಯವಾಗುವದರಿಂದ (ಹೀಗೆ

1. ಪವಿತ್ರವಾದ ಕಾಣಿಕೆಯೊಡನೆ.

'ಹೇಳಬೇಕು' ಎಂದೇ ಅರ್ಥವನ್ನು ಮಾಡಬೇಕು). ಗುರುವು ಹೇಳಿಕೊಡಬೇಕು ಎಂಬುದು ಮತ್ತೆ ಯಾವ ವಿಧಿಯಿಂದಲೂ ಪ್ರಾಪ್ತವಾಗಿರುವದಿಲ್ಲವಾದ್ದರಿಂದಲೂ (ಹೀಗೆ ಅರ್ಥವನ್ನು ಮಾಡಬೇಕು). 'ಲುಜ್ (ಸಾಮಾನ್ಯಭೂತ), ಲಜ್ (ಅನದ್ಯತನಭೂತ), ಲಿಟ್ (ಪರೋಕ್ಷಭೂತ) - ಇವು ವೇದದಲ್ಲಿ (ಬೇರೆ ಅರ್ಥದಲ್ಲಿಯೂ ಇರುತ್ತವೆ)' (ಪಾ.೩-೪-೬) ಎಂದು ವಿಧ್ಯರ್ಥದಲ್ಲಿಯೂ ಲಿಡ್ಯೂಪವನ್ನು (ವ್ಯಾಕರಣದಲ್ಲಿ) ವಿಧಿಸಿರುವದರಿಂದಲೂ (ಹೀಗೆ ಅರ್ಥವನ್ನು ಮಾಡಬೇಕು).

ಜನ್ಮಾದ್ಯಧಿಕರಣ

೨. ಜನ್ಮಾದ್ಯಸ್ಯ ಯತಃ (೧-೧-೨)

(ಮೂಲ)

೩. ಅಸ್ಯ ವಿಚಿತ್ರಚಿದಚಿನ್ನಿಶ್ರಸ್ಯ ವ್ಯವಸ್ಥಿತಸುಖದುಃಖೋಪಭೋಗಸ್ಯ ಜಗತಃ ಜನ್ಮಸ್ಥಿತಿಯಾ ಯತಃ ತದ್ ಬ್ರಹ್ಮೇತಿ ಪ್ರತಿಪಾದಯತಿ ಶ್ರುತಿರಿತ್ಯರ್ಥಃ, 'ಯತೋ ವಾ ಇಮಾನಿ ಭೂತಾನಿ ಜಾಯಂತೇ.....ತದ್ಬ್ರಹ್ಮ' (ತೈ.೩-೧) ಇತಿ ||

(ಅರ್ಥ)

೨. ಈ ಜಗತ್ತಿನ ಜನ್ಮಾದಿಯು ಯಾವದರಿಂದಲೋ (ಅದು ಬ್ರಹ್ಮವು).

ಈ ಬಗೆಬಗೆಯ ಚಿದಚಿನ್ನಿಶ್ರವಾದ ಬೇರೆಬೇರೆಯಾಗಿ ಗೊತ್ತಾಗಿರುವ ಸುಖದುಃಖಭೋಗಗಳುಳ್ಳ ಜಗತ್ತಿಗೆ ಜನ್ಮಸ್ಥಿತಿಯಗಳು ಏತರಿಂದಾಗುವವೋ ಅದು ಬ್ರಹ್ಮವು-ಎಂದು 'ಯಾವದರಿಂದ ಈ ಭೂತಗಳು ಉಂಟಾಗುವವೋ..... ಅದು ಬ್ರಹ್ಮವು' (ತೈ.೩-೧) ಎಂಬೀ ಶ್ರುತಿಯು ಪ್ರತಿಪಾದಿಸುತ್ತದೆ ಎಂದರ್ಥ.

(ಮೂಲ)

೪. ಸೂತ್ರೇ ಯತ ಇತಿ ಹೇತೌ ಪಞ್ಚಮಿಾ | ಜನಿಸ್ಥಿತಿಯಾನಾಂ ಸಾಧಾರಣತ್ವಾತ್ | ಜನಿಹೇತುತ್ವಂ ಚ ನಿಮಿತ್ತೋಪಾದಾನರೂಪಂ ವಿವಕ್ಷಿತಮ್ | 'ಯತಃ' ಇತಿ ಹಿ ಶ್ರುತಿಃ | ಇಹೋಭಯವಿಷಯಾ ಕಥಮಿತಿ ಚೇತ್ | 'ಯತೋ ವಾ ಇಮಾನಿ' ಇತಿ ಪ್ರಸಿದ್ಧವನ್ನಿರ್ದೇಶಾತ್, ಪ್ರಸಿದ್ಧೇಶ್ಚ ಉಭಯವಿಷಯತ್ವಾತ್ | 'ಸದೇವ ಸೋಮೈದಮಗ್ರ ಅಸೀದೇಕಮೇವಾದ್ವಿತ್ತೀಯಮ್' (ಛಾಂ. ೬-೨-೧) | 'ತದೈಕ್ಷತ ಬಹು ಸ್ಯಾಂ ಪ್ರಜಾಯೇಯೇತಿ | ತತ್ತೇಜೋಽಸ್ಯಜತ' (ಛಾಂ.೬-೨-೩) ಇತ್ಯತ್ರ ಸದೇವೇದಮ್ ಅಗ್ರೇ ಏಕಮೇವಾಽಽಸೀತ್ ಇತಿ ಉಪಾದಾನತಾಂ ಪ್ರತಿಪಾದ್ಯ 'ಅದ್ವಿತೀಯಮ್' ಇತಿ ಅಧಿಷ್ಠಾತ್ರನ್ನರನಿವಾರಣಾತ್ ಸಚ್ಚಬ್ಧವಾಚ್ಯಂ

ಬ್ರಹ್ಮವ ನಿಮಿತ್ತಮುಪಾದಾನಂ ಚೇತಿ ವಿಜ್ಞಾಯತೇ | ತಥಾ 'ತದೈಕ್ಷತ ಬಹು ಸ್ಯಾಂ ಪ್ರಜಾಯೇಯ' ಇತ್ಯಾತ್ಮನ ಏವ ವಿಚಿತ್ರಸ್ಥಿರತ್ರಸರೂಪೇಣ ಬಹುಭವನಂ ಸಂಕಲ್ಪ್ಯ ತಥೈವ ಸೃಷ್ಟಿವಚನಾಚ್ಚ | ಅತಃ ಶ್ರುತಾವಪಿ ಯತ ಇತಿ ಹೇತೌ ಪಞ್ಚಮಾ ||

(ಅರ್ಥ)

ಸೂತ್ರದಲ್ಲಿ 'ಯತಃ' ಎಂಬಲ್ಲಿ ಪಂಚಮಾವಿಭಕ್ತಿಯನ್ನು ಹೇತ್ವರ್ಥದಲ್ಲಿ ಪ್ರಯೋಗಿಸಿದೆ. ಏಕೆಂದರೆ (ಅದು) ಜನ್ಮ, ಸ್ಥಿತಿ, ಲಯ-ಎಲ್ಲಕ್ಕೂ ಸಮಾನವಾಗಿಯೇ (ಪ್ರಯುಕ್ತವಾಗಿದೆ).¹ ಜನ್ಮಕ್ಕೆ ಹೇತುವಾಗಿರುವದೆಂಬುದು ನಿಮಿತ್ತೋಪಾದಾನ(ಗಳೆಂಬ ಎರಡು) ರೂಪದ್ದು ಎಂಬುದು ವಿವಕ್ಷಿತವಾಗಿದೆ. 'ಯತಃ' (ಯಾವದರಿಂದ) ಎಂದಲ್ಲವೆ, ಶ್ರುತಿ ?

(ಪ್ರಶ್ನೆ) :- ಇಲ್ಲಿ (ಶ್ರುತಿಯು ಈ) ಎರಡರ ವಿಷಯವನ್ನು ಹೇಳುತ್ತದೆ ಎಂಬುದು ಹೇಗೆ (ಗೊತ್ತು) ?

(ಉತ್ತರ) :- ಏಕೆಂದರೆ 'ಯಾವದರಿಂದಲೇ ಈ ಭೂತಗಳು....' ಎಂದು (ಹೇತುವು) ಪ್ರಸಿದ್ಧವಾಗಿದೆಯೆಂಬಂತೆ (ಈ ಶ್ರುತಿಯಲ್ಲಿ) ಹೇಳಿದೆ.² (ಆ) ಪ್ರಸಿದ್ಧಿಯು ಎರಡು ಬಗೆಯದಾಗಿಯೂ ಇರುತ್ತದೆ. (ಹೇಗೆಂದರೆ) 'ಸೋಮ್ಯನೇ, ಇದು ಮೊದಲು ಸತ್ತೊಂದೇ ಎರಡನೆಯದಿಲ್ಲದೆ ಇತ್ತು' (ಛಾಂ.೬-೨-೧), 'ಅದು ಬಹುವಾಗುವೆನು, ಹುಟ್ಟುವೆನು ಎಂದಿಂತು ಸಂಕಲ್ಪಿಸಿ ನೋಡಿತು' (ಛಾಂ.೬-೨-೩), ಅದು ತೇಜಸ್ಸನ್ನು ಸೃಷ್ಟಿಸಿತು, ಎಂಬಲ್ಲಿ ಇದು ಮೊದಲು ಸತ್ತೊಂದೇ ಆಗಿದ್ದಿತು ಎಂದು ಉಪಾದಾನತ್ವವನ್ನು ಹೇಳಿ, 'ಎರಡನೆಯದಿಲ್ಲದೆ' ಎಂದು ಮತ್ತೊಬ್ಬ ಅಧಿಷ್ಠಾತ್ಯವೂ ಇರಲಿಲ್ಲವೆಂದಿರುವದರಿಂದ ಸಚ್ಚೈವಾಚ್ಯವಾದ ಬ್ರಹ್ಮವೇ ನಿಮಿತ್ತವೂ ಉಪಾದಾನವೂ (ಆಗಿದೆ) ಎಂದು ನಿಶ್ಚಯವಾಗುತ್ತದೆ. ಹೀಗೆಯೇ 'ಅದು ಬಹುವಾಗುವೆನು, ಹುಟ್ಟುವೆನು' ಎಂದು ತಾನೇ ಬಗೆಬಗೆಯ ಸ್ಥಾವರಜಂಗಮರೂಪದಿಂದ ಬಹುವಾಗುವದಾಗಿ ಸಂಕಲ್ಪಿಸಿ ಹಾಗೆಯೇ ಸೃಷ್ಟಿ ಮಾಡಿತು ಎಂದು ಹೇಳಿರುವದರಿಂದಲೂ (ಹೀಗೆಂದು ಗೊತ್ತಾಗುತ್ತದೆ). ಆದ್ದರಿಂದ (ಈ ತೈತ್ತಿರೀಯ) ಶ್ರುತಿಯಲ್ಲಿಯೂ ಹೇತ್ವರ್ಥದಲ್ಲಿಯೇ ಪಂಚಮಾವಿಭಕ್ತಿಯು (ಬಂದಿರುತ್ತದೆ ಎನ್ನಬೇಕು).

1. ಜನ್ಮಕ್ಕೆ ಕರ್ತೃವಾದದ್ದಕ್ಕೆ ಉಪಾದಾನವಾದದ್ದು ಪಂಚಮಾವಿಭಕ್ತಿಯಲ್ಲಿರುತ್ತದೆ ಎಂದು ವ್ಯಾಕರಣನಿಯಮವಿದೆ.

2. ವೈ ಎಂಬುದು ಪ್ರಸಿದ್ಧಾರ್ಥಕಶಬ್ದ.

(ಮೂಲ)

೫. ಅತ್ರೈವ ಬ್ರಹ್ಮಣೋ ಜಗನ್ನಿಮಿತ್ತತ್ವಮುಪಾದಾನತ್ವಂ ಚ ಪ್ರತಿಪಾದಿತಮ್ |
ಅರ್ಥವಿರೋಧಾತ್ 'ಅಸ್ತಾನ್ಮಯಾ ಸೃಜತೇ ವಿಶ್ವಮೇತತ್' (ಶ್ಲೋ. ೪-೯) ಇತ್ಯಾದಿ
ವಿಶೇಷಶ್ರುತ್ಯಾ ಚಾನ್ಯಕ್ಷಪ್ಯ 'ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾನ್ತಾನುಪರೋಧಾತ್'
(ವೇ.ಸೂ.೧-೪-೨೩), 'ಅಭಿಧ್ಯೋಪದೇಶಾಚ್ಚ' (ವೇ.ಸೂ.೧-೪-೨೪),
'ಸಾಕ್ಷಾಚ್ಛೋಭಯಾಮ್ನಾನಾತ್' (ವೇ.ಸೂ.೧-೪-೨೫), 'ಆತ್ಮಕೃತೇ'
(ವೇ.ಸೂ.೧-೪-೨೬) - ಇತ್ಯಾದಿಭಿಃ ಸೂತ್ರೈಃ ಪರಿಹರಿಸ್ಯತೇ ||

(ಅರ್ಥ)

ಈ (ಸೂತ್ರ)ದಲ್ಲಿಯೇ ಬ್ರಹ್ಮವು ಜಗತ್ತಿಗೆ ನಿಮಿತ್ತವೂ ಉಪಾದಾನ
(ಕಾರಣವೂ ಆಗಿದೆ) ಎಂದು ಪ್ರತಿಪಾದಿಸಲಾಗಿರುತ್ತದೆ. (ಆದರೆ ಈ) ಅರ್ಥವು
(ಲೋಕಕ್ಕೆ) ವಿರುದ್ಧವಾಗಿರುವದರಿಂದಲೂ 'ಇದರಿಂದ ಮಾಯಿಯು ಈ
ವಿಶ್ವವನ್ನು ಸೃಷ್ಟಿಸುತ್ತಾನೆ' (ಶ್ಲೋ. ೪-೯) ಎಂದು ಮುಂತಾಗಿರುವ ವಿಶೇಷಶ್ರುತಿ
ಯಿಂದಲೂ¹ (ಉಭಯಕಾರಣತ್ವವನ್ನು) ಆಕ್ಷೇಪಿಸಿ (ಪರಬ್ರಹ್ಮವು) ಪ್ರಕೃತಿಯೂ
ಆಗಿದೆ, ಏಕೆಂದರೆ (ಹೀಗಾದರೆ ಶ್ರುತಿಯಲ್ಲಿರುವ ಸರ್ವವಿಜ್ಞಾನ) ಪ್ರತಿಜ್ಞೆಯೂ
ದೃಷ್ಟಾಂತವೂ ಅವಿರುದ್ಧವಾಗಿರುತ್ತವೆ (ವೇ.ಸೂ.೧-೪-೨೩) ; 'ಸಂಕಲ್ಪವನ್ನು
ಮಾಡಿತೆಂದು ಉಪದೇಶಿಸಿರುವದರಿಂದಲೂ (ಹೀಗೆ)' (ವೇ.ಸೂ.೧-೪-೨೪) ;
'ನೇರಾಗಿ (ಈ) ಎರಡು (ಬಗೆಯ ಕಾರಣತ್ವವನ್ನು) ಶ್ರುತಿಯಲ್ಲಿ ಹೇಳಿಯೂ ಇದೆ'
(ವೇ.ಸೂ. ೧-೪-೨೫) ; 'ತನ್ನನ್ನೇ ಜಗದಾಕಾರವಾಗಿ ಮಾಡಿರುವದೆಂದು
(ಶ್ರುತಿಯಿರುವದರಿಂದಲೂ ಹೀಗೆ)' (ವೇ.ಸೂ.೧-೪-೨೬)- ಎಂದು ಮುಂತಾಗಿ
ರುವ ಸೂತ್ರಗಳಿಂದ (ಆಕ್ಷೇಪವನ್ನು) ಪರಿಹರಿಸಲಾಗುವದು.

(ಮೂಲ)

೬. ನನು ಚ ಸರ್ವಜ್ಞಂ ಸರ್ವಶಕ್ತಿ ಸತ್ಯಸಂಕಲ್ಪಂ ನಿರವದ್ಯತಯಾ ನಿರಸ್ತ
ಸಮಸ್ತಾಪುರುಷಾರ್ಥಗನ್ಧಂ ಬ್ರಹ್ಮೈವ ಆತ್ಮಾನಂ ವಿಚಿತ್ರಚಿದಚಿನ್ನಿಶ್ರಂ
ಜಗದ್ರೂಪಮಿದಂ ಸರ್ವಮಸೃಜತೇತಿ ಕಥಮುಪಪದ್ಯತೇ ? ತದೇತತ್ ಸೂತ್ರಕಾರಃ
ಸ್ವಯಮೇವ ಪರಿಚೋದ್ಯ ಪರಿಹರಿಸ್ಯತಿ | 'ಅಪೀತೌ ತದ್ವತ್ಸುಸಜ್ಞಾದಸಮಞ್ಜಸಮ'
(ವೇ.ಸೂ.೨-೧-೮) 'ಇತರವ್ಯಪದೇಶಾದ್ವಿಶಾಕರಣಾದಿದೋಷಪ್ರಸಕ್ತಃ' (ವೇ.ಸೂ.

1. ಪರಮೇಶ್ವರನು ನಿಮಿತ್ತಕಾರಣನೇ, ಪ್ರಕೃತಿಯೇ ಉಪಾದಾನ- ಎಂಬರ್ಥವು ಈ ಶ್ರುತಿಯಲ್ಲಿ
ತೋರುವದರಿಂದ ಇದು ವಿಶೇಷಶ್ರುತಿಯು ; 'ಯತಃ' ಎಂಬಂತೆ ಸಾಮಾನ್ಯ ಶ್ರುತಿಯಲ್ಲ.

೨-೧-೨೧) ಇತಿ ಚೋದ್ಯಮ್ | ಪರಿಹಾರಸ್ತು 'ನ ತು ದೃಷ್ಟಾನ್ತಭಾವಾತ್' (ವೇ.ಸೂ.೨-೧-೯), 'ಅಧಿಕಂ ತು ಭೇದನಿರ್ದೇಶಾತ್' (ವೇ.ಸೂ.೨-೧-೨೫) ಇತಿ ಚ ||

(ಅರ್ಥ)

(ಆಕ್ಷೇಪ) :- ಸರ್ವಜ್ಞವೂ ಸರ್ವಶಕ್ತಿಯೂ ಸತ್ಯಸಂಕಲ್ಪವೂ ನಿರ್ದುಷ್ಟವಾಗಿರುವುದರಿಂದ ಯಾವ ಅಪುರುಷಾರ್ಥದ ವಾಸನೆಯೂ ಇಲ್ಲದ್ದೂ ಆದ ಬ್ರಹ್ಮವೇ ತನ್ನನ್ನು ತಾನೇ ಬಗೆಬಗೆಯ ಚಿದಚಿನ್ನಿಶ್ರವಾದ ಜಗದ್ರೂಪವಾಗಿರುವ ಇದೆಲ್ಲದರ (ರೂಪದಿಂದ) ಸೃಷ್ಟಿಸಿಕೊಂಡಿತು ಎಂಬುದು ಹೇಗೆ ಹೊಂದುತ್ತದೆ ?

(ಪರಿಹಾರ) :- ಸೂತ್ರಕಾರರೇ ಆ ಈ ಆಕ್ಷೇಪವನ್ನು ತೆಗೆದು ಮುಂದೆ ಪರಿಹರಿಸುವರು. 'ಪ್ರಲಯದಲ್ಲಿ ಅದರಂತೆ (ಬ್ರಹ್ಮಕ್ಕೆ) ಪ್ರಸಕ್ತಿಯಾಗುವುದರಿಂದ (ಇದು) ಅಸಮಂಜಸವು' (ವೇ.ಸೂ.೨-೧-೮), '(ಕಾರ್ಯಭೂತನಾದ) ಇತರನಿಗೆ (ಬ್ರಹ್ಮಭಾವವನ್ನು) ಹೇಳಿರುವುದರಿಂದ, ಹಿತವಾದದ್ದನ್ನು ಮಾಡಿಕೊಳ್ಳದಿರುವದೇ ಮುಂತಾದ ದೋಷವು ಪ್ರಸಕ್ತವಾಗುವದು' (ವೇ.ಸೂ.೨-೧-೨೧ ಎಂದು) ಆಕ್ಷೇಪ. ಇದಕ್ಕೆ ಪರಿಹಾರವಾದರೋ 'ಹೀಗಿಲ್ಲ, ಏಕೆಂದರೆ (ನಮ್ಮ ಪಕ್ಷದಲ್ಲಿಯೂ ದೃಷ್ಟಾಂತವಿದೆ' (ವೇ.ಸೂ.೨-೧-೯), '(ಬ್ರಹ್ಮಸ್ವರೂಪವು ಜೀವರೂಪಕ್ಕಿಂತ) ಅಧಿಕವಾಗಿದೆ ; ಏಕೆಂದರೆ ಶ್ರುತಿಯಲ್ಲಿ (ಇಬ್ಬರಿಗೂ) ಭೇದವನ್ನು ಹೇಳಿದೆ' (ವೇ.ಸೂ.೨-೧-೨೨) ಎಂದು.

(ಮೂಲ)

೨. 'ಕ್ಷರಂ ತ್ವವಿದ್ಯಾ ಹ್ಯಮೃತಂ ತು ವಿದ್ಯಾ ವಿದ್ಯಾವಿದ್ಯೇ ಈಶತೇ ಯಸ್ತು ಸೋಽನ್ಯಃ' (ಶ್ವೇ.೫-೧), 'ಸಕಾರಣಂ ಕರಣಾಧಿಪಾಧಿವೋ ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ' (ಶ್ವೇ. ೬-೯), 'ಕ್ಷರಂ ಪ್ರಧಾನಮಮೃತಾಕ್ಷರಂ ಹರಃ ಕ್ಷರಾತ್ಮಾನಾವೀಶತೇ ದೇವ ಏಕಃ' (ಶ್ವೇ.೧-೧೦) | ಅಚಿದ್ವರ್ಗಂ ಸ್ವಾತ್ಮನೋ ಭೋಗ್ಯತ್ವೇನ ಹರತೀತಿ ಭೋಕ್ತಾ ಹರ ಇತ್ಯುಚ್ಯತೇ | 'ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ | ಕ್ಷರಃ ಸರ್ವಾಣಿ ಭೂತಾನಿ ಕೂಟಸ್ತೋಽಕ್ಷರ ಉಚ್ಯತೇ | ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ | ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ | ಯಸ್ಮಾತ್ ಕ್ಷರಮತೀತೋಽಹಮಕ್ಷರಾದಪಿ ಚೋತ್ತಮಃ | ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ' (ಗೀ.೧೫-೧೬, ೧೭, ೧೮) ಇತ್ಯಾದಿಶ್ರುತಿಸ್ಮೃತಿಗಣ್ಯಃ ಪ್ರತ್ಯಗಾತ್ಮನೋ ಬ್ರಹ್ಮಣೋ ಭೇದೇನ ನಿರ್ದೇಶಾತ್ ಪರಮಪುರುಷಾರ್ಥಭಾಗಿಃ ಪ್ರತ್ಯಗಾತ್ಮನೋಽಧಿಕಮರ್ಥಾನ್ತರಭೂತಂ ಬ್ರಹ್ಮ |

ತಚ್ಚ ಪ್ರತ್ಯಗಾತ್ಮಶರೀರತಯಾ ತದಾತ್ಮಭೂತಮ್ । ಪ್ರತ್ಯಗಾತ್ಮನಸ್ತು¹ಚ್ಚರೀರತ್ವಂ
 ಬ್ರಹ್ಮಣಸ್ತದಾತ್ಮತ್ವಂ ಚ 'ಯ ಆತ್ಮನಿ ತಿಷ್ಠನ್.....ಯಸ್ಯಾತ್ಮಾ ಶರೀರಮ್"
 (ಬ್ರ.ಮಾ.೩-೭-೩೦), 'ಏಷ ಸರ್ವಭೂತಾನ್ತರಾತ್ಮಾಪಹತಪಾಪ್ಮಾ ದಿವ್ಯೋ ದೇವ
 ಏಕೋ ನಾರಾಯಣಃ' (ಸು.೭) ಇತ್ಯಾದಿಶ್ರುತಿಶತಸಮಧಿಗತಮ್ ।
 ಸಶರೀರಸ್ಯಾತ್ಮನಃ ಕಾರ್ಯಾವಸ್ಥಾಪ್ರಾಪ್ತಿರಪಿ ಗುಣದೋಷವ್ಯವಸ್ಥಿತೇದ್ಯಷ್ಟಾನ್ತ
 ಭಾವಾತ್ ಬ್ರಹ್ಮಣ ನ ದೋಷಪ್ರಸಕ್ತಿರಿತಿ ನಾಸಾಮಿಷ್ಟಂ ವೇದಾನ್ತವಾಕ್ಯಸ್ಯೇತಿ 'ನ
 ಶು ದೃಷ್ಟಾನ್ತಭಾವಾತ್' (ವೇ.ಸೂ.೨-೧-೯) ಇತ್ಯುಕ್ತಮ್ । ದೃಷ್ಟಾನ್ತಶ್ಚ
 ದೇವಮನುಷ್ಯಾದಿಶಬ್ದವಾಚ್ಯಸ್ಯ ಸಶರೀರಸ್ಯಾತ್ಮನಃ 'ಮನುಷ್ಯೋ ಬಾಲೋ
 ಯುವಾ ಸ್ಥವಿರಃ' ಇತಿ ನಾನಾವಸ್ಥಾಪ್ರಾಪ್ತಾವಪಿ ಬಾಲತ್ವಯುವತ್ವಸ್ಥವಿರತ್ವಾದಯಃ
 ಶರೀರಗತಾ ದೋಷಾ ನಾತ್ಮಾನಂ ಸ್ವಶನ್ತಿ ಆತ್ಮಗತಾಶ್ಚ ಜ್ಞಾನಸುಖಾದಯೋ ನ
 ಶರೀರಮಿತಿ । ಅತಃ ಕಾರ್ಯಾವಸ್ಥಂ ಕಾರಣಾವಸ್ಥಂ ಚ ಬ್ರಹ್ಮ ಪ್ರತ್ಯಗಾತ್ಮ
 ಶರೀರತಯಾ ತದಾತ್ಮಭೂತಮಿತಿ ಪ್ರತ್ಯಗಾತ್ಮವಾಚಿನಾ ಶಬ್ದೇನ ಬ್ರಹ್ಮಾಭಿಧಾನೇ
 ತಚ್ಚೈವಸಾಮಾನಾಧಿಕರಣ್ಯೇ ಚ ಹೇತುಂ ವಕ್ತುಂ ನಿರಸನೀಯಂ ಮತದ್ವಯಮ್
 'ಪ್ರತಿಜ್ಞಾಸಿದ್ಧೇರ್ಲಿಙ್ಗಮಾಶ್ಚರಘ್ನಃ' (ವೇ.ಸೂ.೧-೪-೨೦), 'ಉತ್ಕ್ರಮಿಷ್ಯತ
 ಏವಂಭಾವಾದಿತ್ಯಾಡುಲೋಮಿಃ' (ವೇ.ಸೂ.೧-೪-೨೧) ಇತ್ಯುಪನ್ಯಸ್ಯ
 'ಅವಸ್ಥಿತೇರಿತಿ ಕಾಶಕ್ಯತ್ನಃ' (ವೇ.ಸೂ.೧-೪-೨೨) ಇತಿ ಹೇತುರುಕ್ತಃ । 'ತತ್ತ್ವಷ್ಟಾನ್ತ'
 ತದೇವಾನುಪ್ರಾವಿಶತ್ । ತದನು ಪ್ರವಿಶ್ಯ । ಸಚ್ಚ ತ್ಯಚ್ಚಾಭವತ್ । (ತೈ.೨-೬)
 ಇತ್ಯಾದಿನಾ ಪ್ರತ್ಯಗಾತ್ಮನ ಆತ್ಮತಯಾ ಅವಸ್ಥಾನಾತ್ ಬ್ರಹ್ಮಣ ಸ್ತಚ್ಚೈವೇನಾಭಿ-
 ಧಾನಮ್, ತತ್ಸಾಮಾನಾಧಿಕರಣ್ಯೇನ ವ್ಯಪದೇಶಶ್ಚ ಇತ್ಯುಕ್ತಮ್ ॥

(ಅರ್ಥ)

'ಕ್ಷರವೆಂಬುದಾದರೆ ಅವಿದ್ಯೆ, ಅಮೃತವಾದರೂ ವಿದ್ಯೆ ; ವಿದ್ಯಾವಿದ್ಯೆಗಳೆ
 ರಡನ್ನೂ ಯಾವನು ಆಳುತ್ತಾನೋ ಅವನು ಬೇರೆ' (ಶ್ವೇ.೫-೧), 'ಅವನು
 ಕಾರಣವು, ಕರಣಾಧಿಪತಿಗೂ ಅಧಿಪತಿಯು ; ಇವನನ್ನುಂಟುಮಾಡುವವನೂ
 ಯಾರೂ ಇಲ್ಲ, (ಇವನಿಗೆ) ಅಧಿಪತಿಯಾದವನೂ ಇಲ್ಲ' (ಶ್ವೇ. ೬-೯), 'ಕ್ಷರ
 ವೆಂದರೆ ಪ್ರಧಾನವು, ಅಮೃತವಾದ ಅಕ್ಷರವೆಂದರೆ ಹರನು, (ಈ) ಕ್ಷರಾತ್ಮರು
 ಗಳಿಬ್ಬರನ್ನೂ ಓಬ್ಬ ದೇವನೇ ಆಳುತ್ತಿರುವನು' (ಶ್ವೇ.೧-೧೦), ಅಚಿದ್ವರ್ಗವನ್ನು
 ತನಗೆ ಭೋಗ್ಯವಾಗಿ ತೆಗೆದುಕೊಳ್ಳುತ್ತಿರುವದರಿಂದ ಭೋಕ್ತೃವಾದ (ಜೀವನು)
 ಹರನೆನಿಸುತ್ತಾನೆ. 'ಲೋಕದಲ್ಲಿ ಕ್ಷರ, ಮತ್ತು ಅಕ್ಷರ- ಎಂಬೀ ಇಬ್ಬರು
 ಪುರುಷರು; ಕ್ಷರವೆಂದರೆ ಸರ್ವಭೂತಗಳು, ಕೂಟಸ್ಥವು ಅಕ್ಷರವು ; (ಈ

1. 'ಪ್ರತ್ಯಗಾತ್ಮನಸ್ತು ಶರೀರತ್ವಂ' ಪಾ॥

ಎರಡಕ್ಕಿಂತ)ಲೂ ಬೇರೆಯಾದ ಉತ್ತಮಪುರುಷನಾದರೆ ಪರಮಾತ್ಮನು ಎನ್ನಿಸಿಕೊಳ್ಳುತ್ತಾನೆ ; ಆ ಅವ್ಯಯನಾದ ಈಶ್ವರನು ಲೋಕತ್ರಯವನ್ನು ಪ್ರವೇಶಿಸಿ ಧರಿಸಿಕೊಂಡಿರುತ್ತಾನೆ. ಹೀಗೆ ನಾನು ಕ್ಷರವನ್ನು ಮೀರಿ, ಅಕ್ಷರಕ್ಕಿಂತಲೂ ಉತ್ತಮನಾಗಿರುವೆನಷ್ಟೆ ; ಆದ್ದರಿಂದ ಲೋಕದಲ್ಲಿಯೂ ವೇದದಲ್ಲಿಯೂ ಪುರುಷೋತ್ತಮನೆಂದು ಪ್ರಸಿದ್ಧನಾಗಿರುವೆನು." (ಗೀ.೧೫-೧೬, ೧೭, ೧೮) - ಇವೇ ಮುಂತಾದ ಶ್ರುತಿಸ್ಮೃತಿಗಣಗಳಲ್ಲಿ ಪ್ರತ್ಯಗಾತ್ಮನನ್ನು ಬ್ರಹ್ಮಕ್ಕಿಂತ ಬೇರೆಯೆಂದು ಹೇಳಿರುವುದರಿಂದ ಪರಮಪುರುಷಾರ್ಥಭಾಗಿಯಾದ ಪ್ರತ್ಯಗಾತ್ಮನಿಗಿಂತ ಬ್ರಹ್ಮವು ಅಧಿಕವು, ಬೇರೆಯಾದ ವಸ್ತು (ವೇ.ಸೂ.೨-೧-೨೨), ಅದು ಪ್ರತ್ಯಗಾತ್ಮನನ್ನು ಶರೀರವಾಗುಳ್ಳದ್ದಾಗಿ ಅವನಿಗೆ ಆತ್ಮಭೂತವಾಗಿರುತ್ತದೆ. ಪ್ರತ್ಯಗಾತ್ಮನು ಶರೀರವೆಂಬುದೂ ಬ್ರಹ್ಮವು ಅವನಿಗೆ ಆತ್ಮನೆಂಬುದೂ 'ಯಾವನು ಆತ್ಮನಲ್ಲಿರುವವನಾಗಿ..... ಯಾವನಿಗೆ ಆತ್ಮನು ಶರೀರವೋ' (ಬೃ.ಮೇ. ೩-೭-೩೦), 'ಈತನು ಸರ್ವಭೂತಗಳಿಗೂ ಅಂತರಾತ್ಮನು, ಅಪಹತವಾಪ್ತನು, ದಿವ್ಯನಾದ ಏಕದೇವನಾದ ನಾರಾಯಣನು' (ಸು.೭)-ಎಂಬಿವೇ ಮುಂತಾದ ನೂರಾರು ಶ್ರುತಿಗಳಿಂದ ಗೊತ್ತಾಗಿರುತ್ತದೆ. ಸಶರೀರನಾದ ಆತ್ಮನು ಕಾರ್ಯಾವಸ್ಥೆಯನ್ನು ಹೊಂದಿದರೂ ಗುಣದೋಷಗಳು ಬೇರೆಬೇರೆಯಾಗಿ ವ್ಯವಸ್ಥಿತವಾಗಿರುವದಕ್ಕೆ ದೃಷ್ಟಾಂತವಿರುವದರಿಂದ ಬ್ರಹ್ಮದಲ್ಲಿ (ಆ) ದೋಷಗಳ ಪ್ರಸಕ್ತಿಯಿರುವದಿಲ್ಲವಾಗಿ ವೇದಾಂತವಾಕ್ಯಕ್ಕೆ ಅಸಾಮಂಜಸ್ಯವಿಲ್ಲ ಎಂಬ (ಅಭಿಪ್ರಾಯದಿಂದ) 'ಹಾಗಲ್ಲ, ಏಕೆಂದರೆ ದೃಷ್ಟಾಂತವಿದೆ' (ವೇ.ಸೂ.೨-೧-೯) ಎಂದಿರುತ್ತದೆ. (ಆ) ದೃಷ್ಟಾಂತವು (ಯಾವದೆಂದರೆ) ದೇವತೆ, ಮನುಷ್ಯ-ಮುಂತಾದ ಶಬ್ದಗಳಿಗೆ ವಾಚ್ಯನಾಗಿರುವ ಸಶರೀರಾತ್ಮನು ಮನುಷ್ಯನು, ಹುಡುಗನು, ಹರೆಯದವನು, ಮುದುಕನು- ಎಂದು ಬಗೆಬಗೆಯ ಅವಸ್ಥೆಗಳನ್ನು ಹೊಂದಿದರೂ ಬಾಲತ್ವ ಯುವತ್ವ ಸ್ಥವಿರತ್ವವೇ ಮುಂತಾದ ಶರೀರದಲ್ಲಿರುವ ದೋಷಗಳು ಆತ್ಮನನ್ನು ಸೋಂಕುವದಿಲ್ಲ ; ಆತ್ಮನಲ್ಲಿರುವ ಜ್ಞಾನಸುಖಾದಿಗಳು ಶರೀರವನ್ನು ಸೋಂಕುವದಿಲ್ಲ ಎಂಬುದೇ (ಆಗಿದೆ). ಆದ್ದರಿಂದ ಕಾರ್ಯಾವಸ್ಥೆಯಲ್ಲಿಯೂ ಕಾರಣಾವಸ್ಥೆಯಲ್ಲಿಯೂ ಇರುವ ಬ್ರಹ್ಮವು ಪ್ರತ್ಯಗಾತ್ಮನನ್ನು ಶರೀರವಾಗುಳ್ಳದ್ದಾಗಿ ಅವನಿಗೆ ಆತ್ಮಭೂತವಾಗಿರುವದರಿಂದ ಪ್ರತ್ಯಗಾತ್ಮವಾಚಿಯಾದ ಶಬ್ದದಿಂದ ಬ್ರಹ್ಮವನ್ನು ಹೇಳುವದಕ್ಕೂ ಆ ಶಬ್ದದ ಸಾಮಾನ್ಯಾಧಿಕರಣ್ಯವಿರುವದಕ್ಕೂ ಹೇತುವಿದೆ ಎಂದು ತಿಳಿಸುವದಕ್ಕಾಗಿ (ಈ ಸಂದರ್ಭದಲ್ಲಿ) ತಿರಸ್ಕರಿಸಬೇಕಾದ ಎರಡು ಮತಗಳನ್ನು '(ಪರಮಾತ್ಮಜ್ಞಾನದಿಂದ ಸರ್ವಜ್ಞಾನವುಂಟಾಗುವದು ಎಂಬ) ಪ್ರತಿಜ್ಞೆಯು ಸಿದ್ಧವಾಗುವದಕ್ಕಾಗಿ (ಜೀವಶಬ್ದದಿಂದ ಪರಮಾತ್ಮನನ್ನು ಹೇಳಿದೆ !- ಎಂದು ಅಶ್ವರಥನು' (ವೇ.ಸೂ.೧-೪-೨೦), 'ಮುಕ್ತನಿಗೆ ಈ

(ಪರಮಾತ್ಮ) ಭಾವವಿರುವದರಿಂದ (ಹೀಗೆ ಹೇಳಿದೆ) ಎಂದು ಔಡುಲೋಮಿಯು' (ವೇ.ಸೂ.೧-೪-೨೧) ಎಂದು ಮೊದಲು ಹೇಳಿ '(ಜೀವಾತ್ಮನಲ್ಲಿ ಆತ್ಮ)ನಾಗಿದ್ದು ಕೊಂಡಿರುವದರಿಂದ (ಹೀಗೆ ಹೇಳಿದೆ) ಎಂದು ಕಾಶ್ಯಪನು' (ವೇ.ಸೂ. ೧-೪-೨೨) ಎಂಬ ಸಿದ್ಧಾಂತಸಮ್ಮತವಾದ ಹೇತುವನ್ನು ಹೇಳಿರುತ್ತದೆ. 'ಅದನ್ನು ಸೃಷ್ಟಿಸಿ ಅದನ್ನೇ ಅನುಪ್ರವೇಶಮಾಡಿದನು. ಅದನ್ನು ಒಳಹೊಕ್ಕು ಸತ್ತು ತ್ಯಕ್ತೂ ಅದನು' (ತೈ.೨-೬) ಎಂದು ಮುಂತಾಗಿರುವ (ವಾಕ್ಯದಿಂದ) ಪ್ರತ್ಯಗಾತ್ಮನು ಆತ್ಮನಾಗಿ ಇದ್ದುಕೊಂಡಿರುವದರಿಂದ ಬ್ರಹ್ಮವನ್ನು ಆ (ಪ್ರತ್ಯಗಾತ್ಮನನ್ನು ಹೇಳುವ) ಶಬ್ದದಿಂದ ತಿಳಿಸಿದೆ, ಅವನ ಸಮಾನಾಧಿಕರಣವಾಗಿಯೂ ಹೇಳಿದೆ ಎಂದು (ಈ ಸಿದ್ಧಾಂತಸೂತ್ರದಲ್ಲಿ) ಹೇಳಲಾಗಿದೆ.

(ಮೂಲ)

೮. ತಥಾ 'ವೈಷಮ್ಯನೈರ್ಘೃಣ್ಯೇ ನ ಸಾಪೇಕ್ಷತ್ವಾತ್' (ವೇ.ಸೂ.೨-೧-೩೪), ನ ಕರ್ಮಾವಿಭಾಗಾದಿತಿ ಚೇನ್ನಾನಾದಿತ್ವಾದುಪಪದ್ಯತೇ ಚಾಪ್ಯುಪಲಭ್ಯತೇ ಚ' (ವೇ.ಸೂ.೨-೧-೩೫) ಇತಿ ದೇವಮನುಷ್ಯಾದಿವಿಷಮ-ಸೃಷ್ಟೇರ್ಜೀವಕರ್ಮನಿಮಿತ್ತತ್ವಮ್, ಜೀವಾನಾಂ ತತ್ತತ್ಕರ್ಮಪ್ರವಾಹಾಣಾಂ ಚಾನಾದಿತ್ವಂ ಪ್ರತಿಪಾದ್ಯ ತದನಾದಿತ್ವಂ ಚ 'ನಿತ್ಯೋ ನಿತ್ಯಾನಾಂ ಚೇತನಶ್ಚೇತನಾ-ನಾಮ್' (ಶ್ವೇ.೬-೧೩), 'ಜ್ಞಾಜ್ಞಾದ್ವೌ' (ಶ್ವೇ.೧-೯) ಇತ್ಯಾದಿಶ್ರುತಿಷೂಪಲಭ್ಯತೇ ಇತ್ಯುಕ್ತ್ವಾ ತದನಾದಿತ್ವೇನಪಿ ಪ್ರಲಯಕಾಲೇ ಚಿದಚಿದ್ವಸ್ತುನೋಭೋಕ್ತೃಭೋಗ್ಯ-ಯೋರ್ನಾಮರೂಪವಿಭಾಗಾಭಾವಾತ್ 'ಆತ್ಮಾ ವಾ ಇದಮೇಕ ಏವಾಗ್ರ ಆಸೀನ್ನಾನ್ಯತ್ವಿಂಚನ ಮಿಷತ್' (ಐ.೧-೧) ಇತ್ಯಾದಾವೇಕತ್ವಾವಧಾರಣಮ್ ಉಪಪದ್ಯತ ಇತಿ ಸೂತ್ರಕಾರೇಣ ಸ್ವಯಮೇವೋಕ್ತಮ್ ||

(ಅರ್ಥ)

ಹಾಗೂ 'ಪಕ್ಷಪಾತವಾಗಲಿ ದಯಾಹೀನತೆಯಾಗಲಿ ಇಲ್ಲ, ಏಕೆಂದರೆ (ಸೃಷ್ಟಿಯು ಕರ್ಮ)ಸಾಪೇಕ್ಷವಾಗಿರುತ್ತದೆ' (ವೇ.ಸೂ.೨-೧-೩೪), 'ಅವಿಭಾಗ ವಾಗಿರುವದರಿಂದ ಕರ್ಮವಿಲ್ಲ ಎಂದರೆ, ಹಾಗಲ್ಲ ; ಅನಾದಿಯಾಗಿವೆ, (ಆದರೂ ಅವಿಭಾಗವು) ಹೊಂದಿಯೂ ಹೊಂದುತ್ತದೆ, ಕಂಡೂಬರುತ್ತದೆ' (ವೇ.ಸೂ. ೨-೧-೩೫) ಎಂಬ (ಸೂತ್ರಗಳಲ್ಲಿ) ದೇವತೆಗಳು, ಮನುಷ್ಯರು- ಮುಂತಾದ ವಿಷಮಸೃಷ್ಟಿಯನ್ನು ಮಾಡುವದು ಜೀವರುಗಳ ಕರ್ಮನಿಮಿತ್ತದಿಂದಲೆಂತಲೂ (ವೇ.ಸೂ. ೨-೧-೩೪) ಜೀವರುಗಳೂ ಅವರವರ ಕರ್ಮಪ್ರವಾಹಗಳೂ ಅನಾದಿಯೆಂತಲೂ (ವೇ.ಸೂ.೨-೧-೩೫) ತಿಳಿಸಿಕೊಟ್ಟು, ಅವು ಅನಾದಿಯೆಂಬುದು

‘ನಿತ್ಯರುಗಳಲ್ಲಿ ನಿತ್ಯನಾಗಿ ಚೇತನರುಗಳಲ್ಲಿ ಚೇತನನಾಗಿ’ (ಶ್ವೇ.೬-೧೩), ‘ಜ್ಞ, ಅಜ್ಞ ಎಂದು ಇಬ್ಬರು (ಅಜರು)’ (ಶ್ವೇ.೧-೯) ಮುಂತಾದ ಶ್ರುತಿಗಳಲ್ಲಿ ಕಾಣಬರುತ್ತದೆ ಎಂದು ಹೇಳಿ ಅವು ಅನಾದಿಯಾದರೂ ಪ್ರಲಯಕಾಲದಲ್ಲಿ ಭೋಕ್ತೃಭೋಗ್ಯಗಳಾದ ಚಿದಚಿದ್ವಸ್ತುಗಳಿಗೆ ನಾಮರೂಪವಿಭಾಗವು ಇಲ್ಲದಿರುವುದರಿಂದ ‘ಇದು ಮೊದಲು ಆತ್ಮನೊಬ್ಬನೇ ಆಗಿತ್ತು, ಚೇತನವಾಗಿರುವುದು ಮತ್ತೆ ಯಾವದೊಂದೂ ಇರಲಿಲ್ಲ’ (ಐ.೧-೧) ಎಂಬುದೇ ಮುಂತಾದ (ಶ್ರುತಿ)ಯಲ್ಲಿ ಒಂದೇ ಎಂದು ಒತ್ತಿಹೇಳಿರುವುದು ಹೊಂದುತ್ತದೆ¹ ಎಂದು (ವೇ.ಸೂ.೨-೧-೩೫) ಸೂತ್ರಕಾರನು ತಾನೇ ಹೇಳಿರುತ್ತಾನೆ.

(ಮೂಲ)

F. ತಥಾ ಚ ‘ನಾತ್ಮಾ ಶ್ರುತೇರ್ನಿತ್ಯತ್ವಾಚ್ಚ ತಾಭ್ಯಃ’ (ವೇ.ಸೂ.೨-೩-೧೮) ಇತಿ ಪ್ರತ್ಯಗಾತ್ಮನೋ ನಿತ್ಯತ್ವಾತ್ ಅನುತ್ತತ್ತಿಮುಕ್ತ್ಯಾಃ, ‘ಜ್ಞೋಽತ ಏವ’ (ವೇ.ಸೂ.೨-೩-೧೯) ಇತಿ ತಸ್ಯ ಜ್ಞಾತೃತ್ವಮೇವ ಸ್ವರೂಪಮ್ ಇತ್ಯುಕ್ತಮ್ | ‘ಉತ್ಪ್ನಾನ್ತಿಗತ್ಯಾಗತೀನಾಮ್’ (ವೇ.ಸೂ.೨-೩-೨೦) ಇತ್ಯಾದಿನಾ ಅಣುತ್ವಂ ಚೋಕ್ತಮ್ | ‘ತದ್ಗುಣಸಾರತ್ವಾತ್ತು ತದ್ವ್ಯಪದೇಶಃ ಪ್ರಾಜ್ಞವತ್’ (ವೇ.ಸೂ.೨-೩-೨೯), ‘ಯಾವದಾತ್ಮಭಾವಿತ್ವಾಚ್ಚ ನ ದೋಷಸ್ತದ್ಧರ್ಶನಾತ್’ (ವೇ.ಸೂ.೨-೩-೩೦) ಇತಿ ಜ್ಞಾತುರೇವಾಽಽತ್ಮನೋ ಜ್ಞಾನಶಬ್ದೇನ ವ್ಯಪದೇಶೋ ಜ್ಞಾನಗುಣಸಾರತ್ವಾತ್, ಜ್ಞಾನೈಕನಿರೂಪಣೇಯಸ್ವಭಾವತ್ವಾಚ್ಚ ಇತ್ಯುಕ್ತಮ್ | ‘ನಿತ್ಯೋಪಲಬ್ಧ್ಯನುಪಲಬ್ಧಿಪ್ರಸಕ್ತೋಽನ್ಯತರನಿಯಮೋ ವಾಽನ್ಯಥಾ’ (ವೇ.ಸೂ. ೨-೩-೩೨) ಇತಿ ಜ್ಞಾನಮಾತ್ರಸ್ವರೂಪಾತ್ಮವಾದೇ, ಹೇತ್ವನ್ತರಾಯತ್ತಜ್ಞಾನವಾದೇ, ಸರ್ವಗತಾತ್ಮವಾದೇ ಚ ದೋಷ ಉಕ್ತಃ | ‘ಕರ್ತಾ ಶಾಸ್ತ್ರಾರ್ಥವತ್ತ್ವಾತ್’ (ವೇ.ಸೂ.೨-೩-೩೩), ಉಪಾದಾನಾದ್ವಿಹಾರೋಪದೇಶಾಚ್ಚ’ (ವೇ.ಸೂ. ೨-೩-೩೪), ‘ವ್ಯಪದೇಶಾಚ್ಚ ಕ್ರಿಯಾಯಾಂ ನ ಚೇನ್ನಿರ್ದೇಶವಿಪರ್ಯಯಃ’ (ವೇ.ಸೂ.೨-೩-೩೫), ‘ಉಪಲಬ್ಧಿವದನಿಯಮಃ’ (ವೇ.ಸೂ.೨-೩-೩೬), ‘ಶಕ್ತಿವಿಪರ್ಯಯಾತ್’ (ವೇ.ಸೂ.೨-೩-೩೭), ‘ಸಮಾಧ್ಯಭಾವಾಚ್ಚ’

1. ‘ಏಕಮೇವ’ ಒಂದೇ - ಎಂದು ಒತ್ತಿಹೇಳಿರುವುದು ಸತ್ತೊಂದೇ ಇತ್ತು, ಜೀವರು ಇರಲೇಇಲ್ಲ- ಎಂಬ ಅಭಿಪ್ರಾಯದಿಂದಲ್ಲ, ಮತ್ತೇನೆಂದರೆ ಕ್ಷೇತ್ರಜ್ಞರು ಬ್ರಹ್ಮದ ಶರೀರವು ಎಂದುಕೂಡ ಬೇರೆಯಾಗಿ ಹೇಳಿಸಿಕೊಳ್ಳಲಾರದಷ್ಟು ಅತಿಸೂಕ್ಷ್ಮವಾಗಿರುತ್ತಾರಾದ್ದರಿಂದ. ಆದ್ದರಿಂದ ಪ್ರಲಯಕಾಲದಲ್ಲಿ ಜೀವರಿರಲಿಲ್ಲವಾದ್ದರಿಂದ ಈಶ್ವರನಿಗೆ ವೈಷಮ್ಯಾದಿದೋಷವು ಬರುತ್ತದೆಯೆನ್ನುವದಕ್ಕಿಲ್ಲ- ಎಂದು ವೇ.ಸೂ.೨-೧-೩೫ರಲ್ಲಿ ಹೇಳಿದೆ. ಆದ್ದರಿಂದ ಒಂದೇ ಆಗಿತ್ತು ಎಂದರೆ ನಾಮರೂಪವಿಭಾಗವಿರಲಿಲ್ಲ ಎಂದಿಷ್ಟೇ ಅರ್ಥ. ಇಲ್ಲಿ ಪರಾಮೃಷ್ಟವಾಗಿರುವ ಸೂತ್ರದ ಭಾಷ್ಯವನ್ನು ನೋಡಿರಿ.

(ವೇ.ಸೂ.೨-೩-೩೮), 'ಯಥಾ ಚ ತಕ್ಷೋಭಯಥಾ' (ವೇ.ಸೂ.೨-೩-೩೯)- ಇತ್ಯಾತ್ಮನ ಏವ ಶುಭಾಶುಭೇಷು ಕರ್ಮಸು ಕರ್ತೃತ್ವಮ್, ಪ್ರಕೃತೇರಕರ್ತೃತ್ವಮ್, ಪ್ರಕೃತೇಶ್ಚ ಕರ್ತೃತ್ವೇ ತಸ್ಯಾಃ ಸಾಧಾರಣತ್ವೇನ ಸರ್ವೇಷಾಂ ಫಲಾನುಭವಪ್ರಸಜ್ಞಾದಿ ಷ ಪ್ರತಿಪಾದಿತಮ್ | 'ಪರಾತ್ಪು ತಚ್ಚುತೇಃ' (ವೇ.ಸೂ.೨-೩-೪೦), 'ಕೃತಪ್ರಯತ್ನಾವೇಕ್ಷಸ್ತು ಏಹಿತಪ್ರತಿಷಿದ್ಧಾವೈಯರ್ಥ್ಯಾದಿಭ್ಯಃ' (ವೇ.ಸೂ. ೨-೩-೪೧) ಇತ್ಯಾತ್ಮನ ಏವ ಕರ್ತೃತ್ವಂ ಪರಮಪುರುಷಾನುಮತಿಸಹಕೃತಮ್ ಇತ್ಯುಕ್ತಮ್ ||

(ಅರ್ಥ)

ಮತ್ತು ಇದರಂತೆ 'ಆತ್ಮನು (ಹುಟ್ಟು)ವದಿಲ್ಲ, ಏಕೆಂದರೆ ಶ್ರುತಿಯಿದೆ ; ಮತ್ತು ಆ (ಶ್ರುತಿ)ಗಳ ಪ್ರಮಾಣದಿಂದಲೇ (ಅವನು) ನಿತ್ಯನೂ ಆಗಿರುತ್ತಾನೆ' (ವೇ.ಸೂ.೨-೩-೧೮) ಎಂದು ಪ್ರತ್ಯಗಾತ್ಮನು ನಿತ್ಯನಾಗಿರುವದರಿಂದ (ಅವನಿಗೆ) ಉತ್ಪತ್ತಿಯಿಲ್ಲವೆಂದು ಹೇಳಿ, 'ಆದ್ದರಿಂದಲೇ ಜ್ಞಾನ' (ವೇ.ಸೂ.೨-೩-೧೯) ಎಂದು ಅವನಿಗೆ ಜ್ಞಾತೃತ್ವವೇ ಸ್ವರೂಪವು ಎಂದು ಹೇಳಲಾಗಿದೆ. 'ಉತ್ಕ್ರಾಂತಿ, ಗತಿ, ಆಗತಿ- ಇವುಗಳಿರುವದರಿಂದ (ಅಣು)' (ವೇ.ಸೂ.೨-೩-೨೦) ಎಂದು ಮುಂತಾಗಿರುವ (ಸೂತ್ರಭಾಗ)ದಿಂದ ಅಣುತ್ವವನ್ನು ಹೇಳಿರುತ್ತದೆ. 'ಆ ಗುಣವು ಸಾರವಾಗಿರುವದರಿಂದ ಪ್ರಾಜ್ಞಾನಂತೆಯೇ (ಅವನನ್ನು) ಹಾಗೆಂದು ಕರೆದಿರುತ್ತದೆ' (ವೇ.ಸೂ.೨-೩-೨೯), 'ಆತ್ಮನಲ್ಲೆಲ್ಲ ಇರುವದರಿಂದ ದೋಷವಿಲ್ಲ, ಏಕೆಂದರೆ ಅದು ಕಂಡುಬಂದಿರುತ್ತದೆ' (ವೇ.ಸೂ.೨-೩-೩೦)- ಎಂದು ಜ್ಞಾತೃವಾದ ಆತ್ಮನನ್ನೇ ಜ್ಞಾನವೆಂದು ಕರೆಯುವದು ಜ್ಞಾನಗುಣವೇ (ಅವನಿಗೆ) ಸಾರವಾಗಿ ರುವದರಿಂದ, ಮತ್ತು ಜ್ಞಾನವೊಂದರಿಂದಲೇ ಅವನ ಸ್ವಭಾವವು ಗೊತ್ತಾಗತಕ್ಕ ದ್ದಾಗಿರುವದರಿಂದ ಎಂದು ಹೇಳಲಾಗಿದೆ. 'ಹೀಗಿಲ್ಲದಿದ್ದರೆ ನಿತ್ಯವೂ ಅರಿಯುವದು, ನಿತ್ಯವೂ ಅರಿಯದಿರುವದು - ಎಂಬ ಪ್ರಸಕ್ತಿ ಬರುತ್ತದೆ ; ಅಥವಾ ಅವೆರಡರಲ್ಲಿ ಒಂದು ನಿಯಮದಿಂದಾಗುವದು' (ವೇ.ಸೂ.೨-೩-೩೨) ಎಂದು ಜ್ಞಾನಮಾತ್ರವೇ ಆತ್ಮನ ಸ್ವರೂಪವೆಂಬ ವಾದದಲ್ಲಿಯೂ¹ (ಅವನಿಗೆ) ಮತ್ತೊಂದು ಕಾರಣದಿಂದ ಜ್ಞಾನ(ವುಂಟಾಗುವದೆಂಬ) ವಾದದಲ್ಲಿಯೂ, ಆತ್ಮರು ಸರ್ವಗತರೆಂಬ ವಾದದಲ್ಲಿಯೂ² ದೋಷವನ್ನು³ ಹೇಳಲಾಗಿರುತ್ತದೆ. '(ಜೀವನು)

1. ಸಿದ್ಧಾಂತದಲ್ಲಿ ಜ್ಞಾನವು ಆತ್ಮನ ಗುಣವೂ ಆಗಿದೆ ; ಆತ್ಮನು ಬರಿಯ ಜ್ಞಾನ ಸ್ವರೂಪನಲ್ಲ.
2. ಕರಣಗಳಿಗಧೀನವಾಗಿ ಜ್ಞಾನವು ಉಂಟಾಗುತ್ತದೆ- ಎಂಬವರ ವಾದದಲ್ಲಿ ಎಂದರ್ಥ.
3. ಆತ್ಮನು ಎಲ್ಲೆಲ್ಲಿಯೂ ಇದ್ದರೆ ಜ್ಞಾನವೇ ಅಥವಾ ಅಜ್ಞಾನವೇ ಆಗುವದು ಎಂಬುದು ದೋಷ.

ಕರ್ತೃವು, ಏಕೆಂದರೆ ಶಾಸ್ತ್ರವು ಸಾರ್ಥಕವಾಗಬೇಕಾಗಿದೆ' (ವೇ.ಸೂ.೨-೩-೩೩), 'ತೆಗೆದುಕೊಳ್ಳುವುದು, ವಿಹರಿಸುವುದು- ಇವುಗಳನ್ನು (ಶ್ರುತಿಯಲ್ಲಿ ಉಪದೇಶಿಸಿರುವದರಿಂದಲೂ)' (ವೇ.ಸೂ.೨-೩-೩೪), 'ಕ್ರಿಯೆಯಲ್ಲಿ (ಕರ್ತೃತ್ವವನ್ನು) ಉಪದೇಶಿಸಿರುವದರಿಂದಲೂ (ಕರ್ತೃ), ಹೀಗಲ್ಲದಿದ್ದರೆ (ವಿಭಕ್ತಿ) ನಿರ್ದೇಶವು ಬೇರೆಯಾಗುತ್ತಿತ್ತು' (ವೇ.ಸೂ.೨-೩-೩೫), 'ಉಪಲಬ್ಧಿಯಂತೆ ನಿಯಮವಿಲ್ಲದೆ ಹೋಗುವುದು' (ವೇ.ಸೂ.೨-೩-೩೬), '(ಭೋಕ್ತೃತ್ವ) ಶಕ್ತಿಯು ಹೋಗಿಬಿಡುವುದು' (ವೇ.ಸೂ.೨-೩-೩೭), 'ಸಮಾಧಿಯು ಇಲ್ಲವಾಗುವದರಿಂದಲೂ' (ವೇ.ಸೂ.೨-೩-೩೮), 'ಬಡಗಿಯು ಎರಡು ಬಗೆಯಿಂದಲೂ ಇರುವಂತೆಯೇ' (ವೇ.ಸೂ.೨-೩-೩೯) ಎಂದು ಆತ್ಮನಿಗೇ ಒಳ್ಳೆಯ ಕೆಟ್ಟ ಕರ್ಮಗಳಲ್ಲಿ ಕರ್ತೃತ್ವವಿದೆಯೆಂದೂ ಪ್ರಕೃತಿಗೆ ಕರ್ತೃತ್ವವಿಲ್ಲವೆಂದೂ, ಪ್ರಕೃತಿಯೇ ಕರ್ತೃವಾದರೆ ಅದು ಎಲ್ಲರಿಗೂ ಸಮಾನವಾಗಿರುವದರಿಂದ ಎಲ್ಲರೂ ಫಲವನ್ನನುಭವಿಸಬೇಕಾಗಿಬಂದೀತು- ಎಂದು ಮುಂತಾಗಿ ಪ್ರತಿಪಾದಿಸಲಾಗಿದೆ.¹ 'ಆದರೆ (ಕರ್ತೃತ್ವವು) ಪರಮಾತ್ಮನ(ಅಧೀನ)ವಾಗಿದೆ, ಏಕೆಂದರೆ ಹಾಗೆಂದು ಶ್ರುತಿಯಿದೆ' (ವೇ.ಸೂ.೨-೩-೪೦), '(ಜೀವ)ಕೃತಪ್ರಯತ್ನಕ್ಕೆ ತಕ್ಕಂತೆಯೇ (ಕರ್ಮಗಳನ್ನು) ಮಾಡಿಸುತ್ತಾನೆ ಎಂದು ವಿಹಿತಪ್ರತಿಷಿದ್ಧ(ಕರ್ಮಗಳು) ವ್ಯರ್ಥವಾಗದಿರುವದಕ್ಕಾಗಿ (ತಿಳಿಯಬೇಕು)' (ವೇ.ಸೂ.೨-೩-೪೧) ಎಂದು ಕರ್ತೃತ್ವವು ಆತ್ಮನದೇ, ಪರಮಪುರುಷನ ಅನುಮತಿಯೂ ಅದಕ್ಕೆ ಸಹಕಾರಿ- ಎಂದು ಹೇಳಲಾಗಿರುತ್ತದೆ.

(ಮೂಲ)

೧೦. 'ಅಂಶೋ ನಾನಾವ್ಯಪದೇಶಾದನ್ಯಥಾ ಬಾಹಿ ದಾಶಕಿತವಾದಿತ್ಯಮಧೀಯತ ಏಕೇ' (ವೇ.ಸೂ.೨-೩-೪೨), 'ಮನ್ಮವರ್ಣಾತ್' (ವೇ.ಸೂ. ೨-೩-೪೩), 'ಅಪಿ ಸ್ಮರ್ಯತೇ' (ವೇ.ಸೂ.೨-೩-೪೪), 'ಪ್ರಕಾಶಾದಿವತ್ತು ನೈವಂ ಪರಃ' (ವೇ.ಸೂ.೨-೩-೪೫), 'ಸ್ಮರನ್ತಿ ಚ' (ವೇ.ಸೂ.೨-೩-೪೬) ಇತಿ 'ಅನೀಶಯಾ ಶೋಚತಿ ಮುಹ್ಯಮಾನಃ | ಜುಷ್ಪಂ ಯದಾ ಪಶ್ಯತ್ಯನ್ಯಮಿಶಮಸ್ಸ ಮಹಿಮಾನಮಿತಿ ವೀತಶೋಕಃ' (ಮುಂ.೩-೧-೨), 'ಕ್ಷರಂ ತ್ವವಿದ್ಯಾ ಹ್ಯಮೃತಂ ತು ವಿದ್ಯಾ ವಿದ್ಯಾವಿದ್ಯೇ ಈಶತೇ ಯಸ್ತು ಸೋಽನ್ಯಃ' (ಶ್ವೇ.೫-೧), 'ಪ್ರಾಚ್ಛೇನಾತ್ಮನಾ ಸಂಪರಿಷ್ಕಕ್ತೋ ನ ಬಾಹ್ಯಂ ಕಿಂಚಾನ ವೇದ ನಾನ್ತರಮ್' (ಬೃ.೪-೩-೨೧), 'ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ ಅಭಿಚಾಕಶೀತಿ' (ಮುಂ.೩-೧-೧), 'ಜ್ಞಾಜ್ಞೌ ದ್ವಾವಜಾವೀಶಾನೀಶೌ' (ಶ್ವೇ.೧-೯), 'ಪೃಥಗಾತ್ಮಾನಂ ಪ್ರೇರಿತಾರಂ ಚ

1. ಇವೆಲ್ಲ ಆತ್ಮನು ಕರ್ತೃ ಎಂಬುದಕ್ಕೆ ಹೇತುಗಳು; ಮುಂದೆ ಆಯಾ ಸೂತ್ರಗಳ ವಿವರಣೆಯಿಂದ ಇದು ಸ್ಪಷ್ಟವಾಗುವದು.

ಮತ್ಸ್ಯಾ ಜುಷ್ವಸ್ತಸೇನಾಮೃತತ್ವಮೇತಿ' (ಶ್ವೇ.೧-೬), 'ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮಿಶಂ ಪುರುಷಂ ಬ್ರಹ್ಮಯೋನಿಮ್ | ತತಾ ವಿದ್ವಾನ್ ಪುಣ್ಯಪಾಪೇ ವಿಧೂಯ ನಿರಂಜನಃ ಪರಮಂ ಸಾಮ್ಯಮುಪೈತಿ' (ಮುಂ.೩-೧-೩), 'ಸ ಕಾರಣಂ ಕರಣಾಧಿಪಾಧಿಪೋ ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ' (ಶ್ವೇ.೬-೯), 'ಯಃ ಸರ್ವಜ್ಞಃ ಸರ್ವವಿತ್' (ಮುಂ.೧-೧-೯), 'ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ ಸ್ವಾಭಾವಿಕೇ ಜ್ಞಾನಬಲಕ್ರಿಯಾ ಚ' (ಶ್ವೇ.೬-೮), 'ನಿಷ್ಕಲಂ ನಿಷ್ಕ್ರಿಯಂ ಶಾಂತಂ ನಿರವದ್ಯಂ ನಿರಂಜನಮ್' (ಶ್ವೇ.೬-೧೯), 'ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್' (ಶ್ವೇ.೬-೧೩) ನಿತ್ಯಾನಾಂ ಚೇತನಾನಾಂ ಯ ಏಕಃ ನಿತ್ಯಶ್ಚೇತನಃ ಸ ಕಾಮಾನ್ವಿದಧಾತಿತ್ಯರ್ಥಃ¹ | 'ಪತಿಂ ವಿಶ್ವಸ್ಯಾಸ್ತತ್ವೇಶ್ವರಮ್' (ಶ್ರೇ.ನಾ.೧೧) ಇತ್ಯಾದಿಷು ಪ್ರತ್ಯಗಾತ್ಮನಃ ಪರಮಾತ್ಮನಶ್ಚ ಕರ್ಮವಶ್ಯತ್ವೇನ ಶೋಚಿತತ್ವೇನ ಅಸರ್ವಜ್ಞತ್ವೇನ ಉಪಾಸನಾಯತ್ರಮುಕ್ತಿಯೇನ, ನಿರವಿದ್ಯತ್ವೇನ ಸರ್ವಜ್ಞತ್ವೇನ ಸತ್ಯಸಜ್ಜಲ್ಪತ್ವೇನ ಸರ್ವೇಶ್ವರತ್ವೇನ ಸಮಸ್ತಕಲ್ಯಾಣಗುಣಾಕರತ್ವಾದಿನಾ ಚ ಸ್ವರೂಪಸ್ಯ ಸ್ವಭಾವಸ್ಯ ನಾನಾತ್ವವ್ಯಪದೇಶಾತ್ ತಯೋರೇವ 'ತತ್ತ್ವಮಸಿ' (ಛಾಂ.೬-೮-೭), 'ಅಯಮಾತ್ಮಾ ಬ್ರಹ್ಮ' (ಬೃ.೪-೪-೫), 'ಯೋಽಸೌ ಸೋಽಹಂ ಯೋಽಹಂ ಸೋಽಸೌ'² (?ಐ.ಆ.೨-೨-೪), 'ಅಥ ಯೋಽನ್ಯಾಂ ದೇವತಾಮುಪಾಸ್ತೇ ಅನ್ಯೋಽಸಾವನ್ಯೋಽಹಮಸ್ಮೀತಿ ನ ಸ ವೇದ' (ಬೃ.೧-೪-೧೦), 'ಅಕೃತ್ಸೋ ಹ್ಯೇಷ..... ಆತ್ಮೇತ್ಯೇವೋಪಾಸೀತ' (ಬೃ.೧-೪-೭), 'ಬ್ರಹ್ಮ ದಾಶಾ ಬ್ರಹ್ಮ ದಾಸಾ ಬ್ರಹ್ಮೇಮೇ ಕಿತವಾಃ'³ (ಅಥ.ಬ್ರ.ಸೂ. ?) ಇತಿ ಚ ಸರ್ವಜೀವಾತ್ಮವ್ಯಾಪ್ತಿಯೇನ

1. ಈ ಗದ್ಯವಾಕ್ಯವು ತಿ|| ಪಾಠದಲ್ಲಿಲ್ಲ; ಇಲ್ಲದಿದ್ದರೂ ಆಗುತ್ತದೆ.
2. ಈ ವಾಕ್ಯವು ಐತರೇಯಾರಣ್ಯಕದಲ್ಲಿ 'ತದ್ಯೋಽಹಂ ಸೋಽಸೌ ಯೋಽಸೌ ಸೋಽಹಮ್' ಎಂದಿದೆ; ಶ್ರೀಭಾಷ್ಯದಲ್ಲಿ ೩-೩-೩೭ (ಪು.೩೧೩) ಹಾಗೆಯೇ ಅನುವಾದ ಮಾಡಿಕೊಂಡೂ ಇದೆ. ಆದ್ದರಿಂದ ಇಲ್ಲಿರುವ ಪಾಠವು ಬರೆದವರ ಕೈತಪ್ಪಿನಿಂದ ಬಿದ್ದಿರಬೇಕೆಂದು ಊಹಿಸಬೇಕಾಗಿದೆ.
3. 'ಶಾಂಕರಭಾಷ್ಯದಲ್ಲಿ 'ಬ್ರಹ್ಮೈವೇಮೇ' ಎಂದಿದೆ. ಇದೇ ವಾಕ್ಯವು ಶ್ರೀಭಾಷ್ಯದಲ್ಲಿ (೧-೧-೪, ಪು.೧೫೧) 'ಬ್ರಹ್ಮೇಮೇ ದ್ಯಾವಾಪೃಥಿವೀ' ಇತಿ ಪ್ರಕೃತ್ಯ 'ಬ್ರಹ್ಮ ದಾಶಾ ಬ್ರಹ್ಮ ದಾಸಾ ಬ್ರಹ್ಮೇಮೇ ಕಿತವಾ ಉತ- ಸ್ತೀವುಂಸೌ ಬ್ರಹ್ಮಣೋ ಜಾತೌ ಸ್ತ್ರಿಯೋ ಬ್ರಹ್ಮೋತವಾ ಪುಮಾನ್' ಎಂದು ಪೂರ್ಣವಾಗಿದೆ. ಅಥರ್ವಣಕರ ಸಂಹಿತೋಪನಿಷತ್ತಿನಲ್ಲಿ ಬ್ರಹ್ಮಸೂಕ್ತದಲ್ಲಿ ಈ ವಾಕ್ಯವಿರುವುದೆಂತ ಅಲ್ಲಿ ಹೇಳಿದೆ. 'ಬ್ರಹ್ಮ ಮೇ' ಎಂದು ಇಲ್ಲಿರುವದು ಬರೆದಿರುವ ಕೈತಪ್ಪಿನಿಂದ ಬಿದ್ದ ಪಾಠವೆಂದು 'ಬ್ರಹ್ಮೇಮೇ' ಎಂದೇ ತಿದ್ದಿಕೊಂಡಿದೆ.

ಅಭೇದವ್ಯಪದೇಶಾಚ್ಚ ಉಭಯವ್ಯಪದೇಶಾವಿರೋಧೇನ ಪರಮಾತ್ಮಾಂತೋ ಜೀವಾತ್ಮೇತ್ಯಭ್ಯುಪಗನ್ತವ್ಯಮ್ | ನ ಕೇವಲಂ ನ್ಯಾಯಸಿದ್ಧ ಮಿದಮ್, ಶ್ರುತಿ ಸ್ಮೃತಿಭ್ಯಾಂ ಚಾಂಶತ್ವಮುಕ್ತಂ ಜೀವಾತ್ಮನಃ | 'ಪಾದೋಽಸ್ಯ ವಿಶ್ವಾ ಭೂತಾನಿ' (ತೈ.ಆ.೩-೧೨-೩೩), 'ಮುಷ್ಯವಾಂತೋ ಜೀವಲೋಕೇ ಜೀವಭೂತಃ ಸನಾತನಃ' (ಗೀ.೧೫-೭) ಇತಿ ||

ಅಂಶತ್ವಂ ನಾಮ ಏಕವಸ್ತೇಕದೇಶತ್ವಮ್ | ತಥಾ ಸತ್ಯುಭಯೋರೇಕ ವಸ್ತುತ್ವೇನ ಅವಿರೋಧೋ ನ ಸ್ಯಾತ್ ಇತ್ಯಾಶಂಕಾ 'ಪ್ರಕಾಶಾದಿವತ್ತು ನೈವಂ ಪರಃ' (ವೇ.ಸೂ.೨-೩-೪೫) ಇತಿ ಪರಿಹರತಿ | ಅನ್ಯವಿಶೇಷಣತೈಕಸ್ವಭಾವ ಪ್ರಕಾಶಜಾತಿಗುಣಶರೀರವಿಶಿಷ್ಟಾನ್ ಅಗ್ನಿವ್ಯಕ್ತಿಗುಣಾತ್ಮನಃ ಪ್ರತಿ ಪ್ರಕಾಶಜಾತಿ ಗುಣಶರೀರಾಣಾಂ ಯಥಾ ಅಂಶತ್ವಮ್, ಏವಂ ಪರಮಾತ್ಮಾನಂ ಪ್ರತ್ಯಗಾತ್ಮ ಶರೀರಕಂ ಪ್ರತಿ ಪ್ರತ್ಯಗಾತ್ಮನೋಽಂಶತ್ವಮ್ | ಏವಮಂಶತ್ವೇ ಯತ್ಸ್ವಭಾವೋಂಶಭೂತೋ ಜೀವಃ ನೈವಮಂತೀ ಪರಮಾತ್ಮಾ | ಸರ್ವತ್ರ ವಿಶೇಷಣವಿಶೇಷ್ಯಯೋಃ ಸ್ವರೂಪಸ್ವಭಾವಭೇದಾತ್ | ಏವಂ ಚ 'ಕರ್ತಾ ಶಾಸ್ತ್ರಾರ್ಥವತ್ತ್ವಾತ್' (ವೇ.ಸೂ.೨-೩-೩೩), 'ಪರಾತ್ತು ತಚ್ಚುತೇಃ' (ವೇ.ಸೂ.೨-೩-೪೦) ಇತ್ಯನನ್ತರೋಕ್ತಂ ಚ ನ ವಿರುದ್ಧತೇ | ಏವಂ ಪ್ರಕಾಶಶರೀರವಜ್ಜೀವಾತ್ಮನಾಮ್ ಅಂಶತ್ವಂ ಪರಾಶರಾದಯಃ ಸ್ಮರನ್ತಿ ಚ | 'ಏಕದೇಶಸ್ಥಿತಸ್ಯಾಗ್ನೇರ್ಜೋತ್ಸ್ನಾ ವಿಸ್ತಾರಿಣೀ ಯಥಾ | ಪರಸ್ಯ ಬ್ರಹ್ಮಣಃ ಶಕ್ತಿಸ್ತಥೇದಮಖಿಲಂ ಜಗತ್' (ವಿ.ಪು.೧-೨೨-೫೬), 'ಯತ್ಕಿಂಚಿತ್ ಸೃಜ್ಯತೇ ಯೇನ ಸತ್ತ್ವಜಾತೇನ ವೈ ದ್ವಿಜ | ತಸ್ಯ ಸೃಜ್ಯಸ್ಯ ಸಂಭೂತೌ ತತ್ಸರ್ವಂ ವೈ ಹರೇಸ್ತನುಃ||' (ವಿ.ಪು.೧-೨೨-೩೮) 'ತೇ ಸರ್ವೇ ಸರ್ವಭೂತಸ್ಯ ವಿಷ್ಣೋರಂಶ ಸಮುದ್ಯವಾಃ' (ವಿ.ಪು.೧-೨೨-೨೦) ಅನ್ಯಥಾ ಪಾರಮಾರ್ಥಿಕಾಪಾರಮಾರ್ಥಿಕೋಪಾಧಿಸಮಾಶ್ರಯಣೇ ಪ್ರತ್ಯಗಾತ್ಮನೋಽಂಶತ್ವೇ ಬ್ರಹ್ಮಣ ಏವ ವೇದಾಂತನಿವರ್ತಾಃ ಸರ್ವೇ ದೋಷಾ ಭವೇಯುರಿತಿ 'ಆಭಾಸ ಏವ ಚ' (ವೇ.ಸೂ.೨-೩-೪೯) ಇತ್ಯಾದಿಸೂತ್ರರುಕ್ತಮ್ ||

(ಅರ್ಥ)

'(ಜೀವನು) ಅಂಶವು. ಏಕೆಂದರೆ ಬೇರೆಬೇರೆಯೆಂದೂ ಹೇಳಿದೆ ; ಬೇರೊಂದು (ಪ್ರಕಾಶ)ವಾಗಿಯೂ ಬೆಸ್ತರು, ಜೂಜುಗಾರರು- ಮುಂತಾದ ರೂಪದಿಂದಲೂ ಕೆಲವರು ಅಧ್ಯಯನಮಾಡುತ್ತಿದ್ದಾರೆ' (ವೇ.ಸೂ.೨-೩-೪೨), '(ಅಂಶವೆಂದು) ಮಂತ್ರವರ್ಣವಿದೆ' (ವೇ.ಸೂ.೨-೩-೪೩), 'ಮತ್ತು ಸ್ಮೃತಿಯೂ ಇದೆ' (ವೇ.ಸೂ.೨-೩-೪೪), 'ಆದರೆ ಪ್ರಕಾಶಾದಿಗಳಂತೆ (ಅಂಶವು), ಹೀಗೆ

ಪರಮಾತ್ಮನಿಲ್ಲ' (ವೇ.ಸೂ.೨-೩-೪೫), '(ಪರಾಶರಾದಿಗಳು) ಸ್ಮರಿಸುತ್ತಲೂ ಇದಾರ' (ವೇ.ಸೂ.೨-೩-೪೬)- ಎಂಬೀ (ಸೂತ್ರಗಳಲ್ಲಿ) - 'ಅಶಕ್ತಿಯಿಂದ ಮೋಹಗೊಂಡು ಶೋಕಿಸುತ್ತಿರುವನು ; ಸೇವಿಸಲ್ಪಟ್ಟ ಈಶ್ವರನು ಬೇರೆಯೆಂದು ಯಾವಾಗ ತಿಳಿದುಕೊಳ್ಳುವನೋ ಇವನ ಮಹಿಮೆಯೆಂದು ವೀತಶೋಕನಾಗುವೆನು' (ಮುಂ.೩-೧-೨), 'ಅವಿದ್ಯೆಯು ಕ್ಷರವು, ವಿದ್ಯೆಯು ನಾಶವಿಲ್ಲದ್ದು ; ವಿದ್ಯಾವಿದ್ಯೆಗಳೆರಡನ್ನೂ ಆಳುತ್ತಾನಲ್ಲ, ಅವನು ಅನ್ಯನೇ' (ಶ್ವೇ.೫-೧), 'ಪ್ರಾಜ್ಞನಾದ ಪರಮಾತ್ಮನಿಂದ ಆಲಿಂಗಿತನಾಗಿ ಹೊರಗಿನ ಅಥವಾ ಒಳಗಿನ ಯಾವದೊಂದನ್ನೂ ಅರಿಯದೆ ಇರುತ್ತಾನೆ' (ಬೃ.೪-೩-೨೧), 'ಅವುಗಳಲ್ಲಿ ಒಂದು (ಹಕ್ಕಿಯು) ರುಚಿಯಾದ ಪಿಪ್ಪಲವನ್ನು ತಿನ್ನುತ್ತಿರುವದು, ಇನ್ನೊಂದು ತಿನ್ನದೆ ನೋಡುತ್ತಿರುವದು' (ಮುಂ.೩-೧-೧), 'ತಿಳಿದವನು, ಅಜ್ಞನು- ಎಂಬಿಬ್ಬರೂ ಜನ್ಮರಹಿತರು ; ಒಬ್ಬನು ಈಶ್ವರನು, ಇನ್ನೊಬ್ಬನು ಅನೀಶ್ವರನು (ಹೀಗಿರುವರು)' (ಶ್ವೇ.೧-೯), 'ಆತ್ಮನನ್ನೂ ಪ್ರೇರಕನನ್ನೂ ಬೇರೆಬೇರೆಯೆಂದು ತಿಳಿದು, ಅವನಿಂದ ಅನುಗೃಹೀತನಾಗಿ ಆ (ಭೇದಜ್ಞಾನ)ದಿಂದ ಅಮೃತತ್ವವನ್ನು ಪಡೆಯುತ್ತಾನೆ' (ಶ್ವೇ.೧-೬), 'ಯಾವಾಗ ದ್ರಷ್ಟೃವೂ ಚಿನ್ನದ ವರ್ಣದವನೂ ಸಕಲಕರ್ತೃವೂ ಈಶ್ವರನೂ ಆದ ಬ್ರಹ್ಮವೆಂಬ ಜಗತ್ಕಾರಣವಾಗಿರುವ ಪುರುಷನನ್ನು ಕಾಣುವನೋ ಆಗ ಜ್ಞಾನಿಯು ಪುಣ್ಯಪಾಪಗಳನ್ನು ತೊಲಗಿಸಿಕೊಂಡು, ನಿರಂಜನನಾಗಿ ಪರಮಸಾಮ್ಯವನ್ನು ಹೊಂದುವನು' (ಮುಂ.೩-೧-೩), 'ಆತನೇ ಕಾರಣವು, ಕರಣಾಧಿಪತಿಗಳಾದ (ಜೀವರಿಗೆ) ಅಧಿಪತಿಯು, ಈತನನ್ನು ಹುಟ್ಟಿಸುವವನು ಯಾರೊಬ್ಬನೂ ಇಲ್ಲ, ಇವನಿಗೆ (ಮತ್ತೊಬ್ಬ) ಅಧಿಪತಿಯೂ ಇಲ್ಲ' (ಶ್ವೇ.೬-೯), 'ಯಾವನು ಸರ್ವಜ್ಞನೋ, ಸರ್ವವಿದನೋ' (ಮುಂ.೧-೧-೯), 'ಈತನ ಸ್ವಾಭಾವಿಕವಾದ ಪರಶಕ್ತಿಯು ವಿವಿಧವಾಗಿಯೇ ಶ್ರುತಿಯಲ್ಲಿ ಹೇಳಲ್ಪಟ್ಟಿದೆ, (ಸ್ವಾಭಾವಿಕವಾದ) ಜ್ಞಾನಬಲಕ್ರಿಯೆಗಳೂ ಇವೆ' (ಶ್ವೇ. ೬-೮), 'ನಿಷ್ಕಲನು, ನಿಷ್ಕ್ರಿಯನು, ಶಾಂತನು, ನಿರ್ದೋಷನು, ನಿರಂಜನನು' (ಶ್ವೇ.೬-೧೯), 'ನಿತ್ಯನಾಗಿ ನಿತ್ಯರಿಗೆ, ಚೇತನನಾಗಿ ಚೇತನರಿಗೆ, ಒಬ್ಬನಾಗಿ ಅನೇಕರಿಗೆ ಯಾವನು ಕಾಮಗಳನ್ನು ಹಂಚಿಕೊಡುತ್ತಿರುವನೋ' (ಶ್ವೇ.೬-೧೩), ನಿತ್ಯರೂ ಚೇತನರೂ ಆದವರೊಳಗೆ ಯಾವನು ನಿತ್ಯನೂ ಚೇತನನೂ ಒಬ್ಬನೂ ಆಗಿರುತ್ತಾನೋ, ಅವನು ಕಾಮಗಳನ್ನು ಹಂಚುತ್ತಿರುವನು ಎಂದು (ಶ್ರುತಿಗೆ) ಅರ್ಥ. 'ವಿಶ್ವಕ್ಕೆಲ್ಲ ಪತಿಯೂ ಆತ್ಮನೂ ಆದ ಈಶ್ವರನನ್ನು' (ತೈ.ನಾ.೧೧)- ಇವೇ ಮುಂತಾದವುಗಳಲ್ಲಿ ಪ್ರತ್ಯಗಾತ್ಮನಿಗೂ ಪರಮಾತ್ಮನಿಗೂ- ಕರ್ಮವಶ್ಯನಾಗಿರುವದ

L ಇದು ಮೂಲದ ಗದ್ಯವಾಕ್ಯಕ್ಕೆ ಅರ್ಥ ; ಇದಿಲ್ಲದ ಪಾಠಾಂತರವನ್ನು ಈ ಅನುವಾದವೇ ಬರುವಂತೆ ಮೂಲವನ್ನೇ ಕನ್ನಡಿಸಬೇಕಾಗುವದು.

ರಿಂದ ಶೋಕಿಸುತ್ತಿರುವುದು, ಅಸರ್ವಜ್ಞನಾಗಿರುವುದರಿಂದ ಉಪಾಸನೆಗೆ ಅಧೀನವಾಗಿ ಮುಕ್ತಿಯನ್ನು ಹೊಂದುವುದು (ಇವು ಜೀವನ ಸ್ವಭಾವ), ನಿರ್ದೋಷನಾಗಿರುವುದು, ಸರ್ವಜ್ಞನಾಗಿರುವುದು, ಸತ್ಯಸಂಕಲ್ಪನಾಗಿರುವುದು, ಸರ್ವೇಶ್ವರನಾಗಿರುವುದು, ಸಮಸ್ತಕಲ್ಯಾಣಗುಣಗಳಿಗೂ ಆಕರನಾಗಿರುವುದು (ಇವು ಈಶ್ವರನ ಸ್ವಭಾವ) - ಇವೇ ಮುಂತಾದ ಬಗೆಯಿಂದ (ಇಬ್ಬರಿಗೂ)- ಸ್ವರೂಪವೂ ಸ್ವಭಾವವೂ ಬೇರೆ ಬೇರೆಯೆಂದು ತಿಳಿಸಿರುವುದರಿಂದಲೂ, ಮತ್ತು ಆ ಇಬ್ಬರಿಗೇ, 'ಅದೇ ನೀನಾಗಿರುವೆ' (ಛಾಂ.೬-೮-೭), 'ಈ ಆತ್ಮನು ಬ್ರಹ್ಮವು' (ಬೃ.೪-೪-೫), 'ಅವನು ಯಾರೋ ಅವನೇ ನಾನು, ತಾನು ಯಾರೋ ಅವನೇ ಅವನು' (ಐ.ಆ.೨-೨-೪)¹, 'ಇನ್ನು ಯಾವನು ಈ ದೇವತೆ ಬೇರೆ, ನಾನು ಬೇರೆ ಎಂದು ಅನ್ಯವಾದ ದೇವತೆಯನ್ನು ಉಪಾಸನೆಮಾಡುವನೋ, ಅವನು ಅರಿಯನು' (ಬೃ.೧-೪-೧೦), 'ಇವನು ಅಪೂರ್ಣನಲ್ಲವೆ.....? ಆತ್ಮನು ಎಂದೇ ಉಪಾಸನೆಮಾಡಬೇಕು' (ಬೃ.೧-೪-೭), 'ಬೆತ್ತರು ಬ್ರಹ್ಮವೇ, ದಾಸರು ಬ್ರಹ್ಮವೇ, (ಮತ್ತು) ಈ ಜೂಜುಗಾರರು ಬ್ರಹ್ಮವೇ' (ಬ್ರ.ಸೂ.ಅರ್ಥ.?) ಎಂದು (ಬ್ರಹ್ಮವು) ಸರ್ವಜೀವರುಗಳನ್ನೂ ವ್ಯಾಪಿಸಿಕೊಂಡಿರುವುದರಿಂದ ಅಭೇದವನ್ನು ಹೇಳಿರುವುದರಿಂದಲೂ (ಈ) ಎರಡು ಬಗೆಯ ಹೇಳಿಕೆಗಳಿಗೆ ಅವಿರೋಧವಾಗುವದಕ್ಕಾಗಿ ಜೀವಾತ್ಮನು ಪರಮಾತ್ಮನ ಅಂಶವೆಂದು ತಿಳಿಯಬೇಕು. ಇದು ಬರಿಯ ಯುಕ್ತಿಗಳಿಂದ ಸಿದ್ಧವಾಗಿರುವದಲ್ಲ; 'ಈತನಿಗೆ ಭೂತಗಳೆಲ್ಲ (ಒಂದು) ಪಾದವು' (ತೈ.ಆ.೩-೧೨-೩೩), 'ಸನಾತನವಾದ ನನ್ನ ಅಂಶವೇ ಆಗಿರುವ ಜೀವನು ಜೀವಲೋಕದಲ್ಲಿ.....' (ಗೀ.೧೫-೭)- ಎಂದು ಶ್ರುತಿಸ್ಮೃತಿಗಳೂ ಜೀವಾತ್ಮನು ಪರಮಾತ್ಮನ ಅಂಶವೆಂದು ತಿಳಿಸುತ್ತವೆ².

ಅಂಶವೆಂದರೆ ಒಂದೇ ವಸ್ತುವಿನ ಒಂದು ಭಾಗವು. ಹಾಗಾದರೆ ಈ (ಇಬ್ಬರೂ) ಒಂದೇ ವಸ್ತುವೆಂದಾಗಿ (ಈ ಇಬ್ಬರಿಗಿರುವ ಸ್ವರೂಪಸ್ವಭಾವಭೇದವು) ಅವಿರುದ್ಧವೆಂದಾಗುವದಿಲ್ಲವಲ್ಲ ! ಎಂದು ಶಂಕಿಸಿ 'ಆದರೆ ಪ್ರಕಾಶಾದಿಗಳಂತೆ (ಅಂಶವು), ಪರಮಾತ್ಮನು ಹೀಗಿಲ್ಲ' (ವೇ.ಸೂ.೨-೩-೪೫), ಎಂದು ಪರಿಹಾರವನ್ನು ಹೇಳಿರುತ್ತಾರೆ. ಮತ್ತೊಂದಕ್ಕೆ ವಿಶೇಷಣವಾಗಿರುವದೆಂಬುದೊಂದೇ ಸ್ವಭಾವವಾಗಿರುವ ಪ್ರಕಾಶ, ಜಾತಿ, ಗುಣ, ಶರೀರ- ಇವುಗಳಿಂದ ವಿಶಿಷ್ಟವಾಗಿರುವ

1. 'ಆದ್ದರಿಂದ ಈ ನಾನು ಯಾರೋ ಅವನೂ ಅವನೇ, ಅವನು ಯಾವನೋ ನಾನೂ ಅವನೇ' ಎಂದು ಐತರೇಯಾರಣ್ಯಕದಲ್ಲಿರುವಂತೆ ವಾಕ್ಯಕ್ಕೆ ಅರ್ಥ. ಮೂಲದ ಟಿಪ್ಪಣಿಯನ್ನು ನೋಡಿ.
2. ಇಲ್ಲಿಯವರೆಗೆ 'ಅಂಶೋ ನಾನಾವ್ಯಪದೇಶಾತ್', 'ಮನ್ವವರ್ಣಾತ್', 'ಅಪಿ ಸ್ಮರ್ಯತೇ'- ಎಂಬ ಸೂತ್ರಗಳ ಅಭಿಪ್ರಾಯವನ್ನು ವಿವರಿಸಿದ್ದಾಯಿತು. ಇನ್ನು ಮುಂದೆ 'ಪ್ರಕಾಶಾದಿವತ್ತು ನೈವಂ ಪರಃ', 'ಸ್ಮರಂತಿ ಚ'- ಎಂಬ ಎರಡು ಸೂತ್ರಗಳ ಅಭಿಪ್ರಾಯವನ್ನು ವಿವರಿಸಲಾಗುವುದು.

ಬೆಂಕಿ, ವ್ಯಕ್ತಿ, ಗುಣ, ಆತ್ಮ, ಇವರುಗಳಿಗೆ ಪ್ರಕಾಶ, ಜಾತಿ, ಗುಣ, ಶರೀರ- ಇವುಗಳು ಹೇಗೆ ಅಂಶವೋ, ಹಾಗೆಯೇ ಪ್ರತ್ಯಗಾತ್ಮಶರೀರಕನಾದ ಪರಮಾತ್ಮನಿಗೆ ಪ್ರತ್ಯಗಾತ್ಮನು ಅಂಶವು. ಹೀಗೆ ಅಂಶವಾಗಿರುವದರಿಂದ ಅಂಶವಾಗಿರುವ ಜೀವನು ಯಾವ ಸ್ವಭಾವದವನೋ ಅಂತಿಯಾದ ಪರಮಾತ್ಮನು ಹೀಗೇ (ಈ ಸ್ವಭಾವದವನೇ) ಅಲ್ಲ ; ಏಕೆಂದರೆ ಎಲ್ಲೆಲ್ಲಿಯೂ ವಿಶೇಷಣವಿಶೇಷ್ಯಗಳಿಗೆ ಸ್ವರೂಪ ಸ್ವಭಾವಗಳು ಬೇರೆಬೇರೆಯಾಗಿಯೇ ಇರುತ್ತವೆ. ಮತ್ತು ಹೀಗಿರುವದರಿಂದ '(ಜೀವನು) ಕರ್ತೃವು ಏಕೆಂದರೆ ಶಾಸ್ತ್ರವು ಸಾರ್ಥಕವಾಗಬೇಕಾಗಿದೆ' (ವೇ.ಸೂ.೨-೩-೩೩), 'ಆದರೆ (ಕರ್ತೃತ್ವವು) ಪರಮಾತ್ಮನ ಅಧೀನವಾಗಿದೆ, ಏಕೆಂದರೆ ಹೀಗೆಂದು ಶ್ರುತಿಯಿದೆ' (ವೇ.ಸೂ.೨-೩-೪೦) ಎಂದು ಇದರ ಹಿಂದೆ ಹೇಳಿರುವದಕ್ಕೂ ವಿರೋಧವಾಗುವದಿಲ್ಲ. ಹೀಗೆ ಪ್ರಕಾಶ, ಶರೀರ- ಇವುಗಳಂತೆ ಜೀವಾತ್ಮರುಗಳು (ಪರಮಾತ್ಮನ) ಅಂಶವೆಂಬುದನ್ನು ಪರಾಶರನೇ ಮೊದಲಾದವರು ಸ್ಮರಿಸಿಯೂ ಇರುತ್ತಾರೆ. 'ಒಂದು ಕಡೆಯಿರುವ ಬೆಂಕಿಯ ಬೆಳಕು ಹೇಗೆ (ಎಲ್ಲೆಲ್ಲಿಯೂ) ಹರಡಿಕೊಂಡಿರುತ್ತದೆಯೋ ಹಾಗೆಯೇ ಪರಬ್ರಹ್ಮದ ಶಕ್ತಿಯು ಈ ಜಗತ್ತೆಲ್ಲವನ್ನೂ (ವ್ಯಾಪಿಸಿಕೊಂಡಿರುತ್ತದೆ)' (ವಿ.ಪು.೧-೨೨-೫೬), 'ಯಾವದೊಂದಿಷ್ಟು ಯಾವದೊಂದು ಸತ್ತ್ವಜಾತದಿಂದ ಸೃಷ್ಟಿಸಲ್ಲಡುತ್ತಿರುವದೋ, ಎಲೈ ದ್ವಿಜನೇ,¹ ಆ ಸೃಜ್ಯವಸ್ತುವು ಹುಟ್ಟುವಲ್ಲಿ (ಕಾರಣವಾದ) ಆ (ಸತ್ತ್ವಜಾತ)ವೆಲ್ಲವೂ ಹರಿಯ ತನುವೇ' (ವಿ.ಪು.೧-೨೨-೩೮), 'ಆ (ಪರಿಪಾಲಕ)ರೆಲ್ಲರೂ ಸರ್ವವೂ ಆಗಿರುವ ವಿಷ್ಣುವಿನ ಅಂಶದಿಂದ ಹುಟ್ಟಿದವರೇ' (ವಿ.ಪು.೧-೨೨-೨೦). ಹೀಗಲ್ಲದೆ ಪರಮಾರ್ಥವಾದ ಮತ್ತು ಅಪರಮಾರ್ಥವಾದ ಉಪಾಧಿಗಳನ್ನು ಆಶ್ರಯಿಸಿ ಜೀವನು (ಪರಮಾತ್ಮನ) ಅಂಶವು ಎಂದರೆ² ವೇದಾಂತ(ಜ್ಞಾನ)ದಿಂದ ತೊಲಗಿಸಿಕೊಳ್ಳಬೇಕಾದ ದೋಷಗಳೆಲ್ಲವೂ ಬ್ರಹ್ಮಕ್ಕೇ ಆಗುವವು ಎಂದು '(ಆ ಪಕ್ಷಗಳ ಹೇತುಗಳು) ಆಭಾಸವೇ (ಆಗಿರುವವು)' (ವೇ.ಸೂ.೨-೩-೪೯) ಮುಂತಾದ ಸೂತ್ರಗಳಿಂದ ಹೇಳಿರುತ್ತದೆ.

(ಮೂಲ)

೧೧. ಅತಃ ಸರ್ವದಾ ಚಿದಚಿದ್ವಸ್ತುಶರೀರತಯಾ ತದಾತ್ಮಭೂತಮೇವ ಬ್ರಹ್ಮ । ಕದಾಚಿದವಿಭಕ್ತನಾಮರೂಪಚಿದಚಿದ್ವಸ್ತುಶರೀರಂ ತತ್ಕಾರಣಾವಸ್ಥಮ್, ಕದಾಚಿಚ್ಛ ವಿಭಕ್ತನಾಮರೂಪಚಿದಚಿದ್ವಸ್ತುಶರೀರಂ ತತ್ಕಾರ್ಯಾವಸ್ಥಂ ಬ್ರಹ್ಮ । ಸರ್ವದಾ ಚಿದಚಿದ್ವಸ್ತುಶರೀರತಯಾ ತದ್ವಿಸ್ತಿಷ್ಠತ್ವೇಽಪಿ ಬ್ರಹ್ಮಣಃ ಪರಿಣಾಮಿತ್ಯಾ ಪುರುಷಾರ್ಥಾಶ್ರಯತ್ವೇ ಶರೀರಭೂತಚೇತನಾಚೇತನವಸ್ತುಗತೇ । ಆತ್ಮಭೂತಂ

1. ಮೈತ್ರೇಯನನ್ನು ಸಂಬೋಧಿಸಿ ಪರಾಶರರು ಹೇಳಿದ ವಾಕ್ಯವಿದು.
 2. ಪರಮಾರ್ಥೋಪಾಧಿಯನ್ನು ಒಪ್ಪುವವರು ಭಾಸ್ಕರಾಚಾರ್ಯರ ಅನುಯಾಯಿಗಳು ; ಅಪರಮಾರ್ಥವಾದ ಉಪಾಧಿಯನ್ನು ಒಪ್ಪುವವರು ಶಂಕರಾನುಯಾಯಿಗಳು.

ಬ್ರಹ್ಮ ಸರ್ವದಾ ನಿರಸ್ತನಿಖಿಲದೋಷಗನ್ಧಾನವಧಿಕಾತಿಶಯಾಸಂಖ್ಯೇಯ ಜ್ಞಾನಾನಂದ್ಯಪರಿಮಿತೋದಾರಗುಣಸಾಗರಮ್ ಅವತಿಷ್ಠತ ಇತಿ ಬ್ರಹ್ಮೈವ ಜಗ ನಿಮಿತ್ತಮ್ ಉಪಾದಾನಂ ಚೇತಿ 'ಯತೋ ವಾ ಇಮಾನಿ' (ತೈ.೩-೧) ಇತ್ಯಾದಿವಾಕ್ಯಂ ಪ್ರತಿಪಾದಯತೈವೇತಿ 'ಜನ್ಮಾದ್ಯಸ್ಯ ಯತಸ್ತದ್ಬ್ರಹ್ಮ' ಇತಿ ಸುಷೂಕ್ತಮ್ । 'ಸದೇವ ಸೋಮ್ಯೇದಮಗ್ರ ಆಸೀದೇಕಮೇವಾದ್ವಿತೀಯಮ್' (ಛಾಂ.೬-೨-೧), 'ತದೈಕ್ಷತ ಬಹು ಸ್ಯಾಂ ಪ್ರಜಾಯೇಯ' (ಛಾಂ.೬-೨-೩) ಇತ್ಯಸ್ಯ ಚಾಯಮರ್ಥಃ । 'ಯಸ್ಯಾಸ್ತತ್ ಶರೀರಮ್' (ಬೃ.ಮಾ.೩-೨-೩೦), 'ಯಸ್ಯಾಕ್ಷರಂ ಶರೀರಮ್', 'ಯಸ್ಯ ಪೃಥಿವೀ ಶರೀರಮ್', 'ಯಸ್ಯಾವ್ಯಕ್ತಃ ಶರೀರಮ್'¹, 'ಏಷ ಸರ್ವಭೂತಾನ್ತರಾತ್ಮಾಪಹತಪಾಪ್ಮಾ ದಿವ್ಯೋ ದೇವ ಏಕೋ ನಾರಾಯಣಃ' (ಸು.೭) ಇತ್ಯಾದಿಶ್ರುತೇರ್ಬ್ರಹ್ಮಣಃ ಸರ್ವದಾ ಚಿದಚಿದ್ವಸ್ತುಶರೀರಕತ್ವಾತ್ ಸದೇವೇದಮಿದಾನೀಂ ಸ್ಥೂಲಚಿದಚಿದ್ವಸ್ತುಶರೀರಕತ್ವೇನ ವಿಭಕ್ತನಾಮರೂಪಮ್, ಅಗ್ರೇ ಪ್ರಲಯಕಾಲೇ ಸೂಕ್ಷ್ಮದಶಾಪನ್ನಚಿದಚಿದ್ವಸ್ತುಶರೀರತಯಾ ನಾಮರೂಪವಿಭಾಗಾನರ್ಹಮೇಕಮೇವಾಸೀತ್ । ಸ್ವಯಮೇವ ಬ್ರಹ್ಮ ಸರ್ವಜ್ಞಂ ಸರ್ವಶಕ್ತಿ ನಿಮಿತ್ತಾನ್ತರಾನವೇಕ್ಷಮದ್ವಿತೀಯಂ ಚಾತಿಷ್ಠತ್ । ತದೈಕ್ಷತ ಬಹು ಸ್ಯಾಂ ಪ್ರಜಾಯೇಯೇತಿ ತನ್ನಾಮರೂಪವಿಭಾಗಾನರ್ಹಸೂಕ್ಷ್ಮ ಚಿದಚಿದ್ವಸ್ತುಶರೀರ ಕತಯಾ ಏಕಮೇವಾವಸ್ಥಿತಂ ನಾಮರೂಪವಿಭಾಗಾರ್ಹಸ್ಥೂಲದಶಾಪತ್ವಾ ಬಹುಪ್ರಕಾರಂ ಸ್ಯಾಮ್ ಇತಿ ಏಕ್ಷತ । ಸ್ಯಾಮ್, ಪ್ರಜಾಯೇಯ ಇತಿ ವ್ಯಷ್ಟಿಸಮಷ್ಟಿ ವ್ಯಪದೇಶಃ । ಚಿದಚಿತೋಃ ಪರಸ್ಯ ಚ ಪ್ರಲಯಕಾಲೇಽಪಿ ವ್ಯವಹಾರಾನರ್ಹಸೂಕ್ಷ್ಮ ಭೇದಃ ಸರ್ವವೇದಾನ್ತಿಭಿರಭ್ಯುಪಗತಃ । ಅವಿದ್ಯಾಕೃತಭೇದಸ್ಯ ಉಪಾಧಿಕೃತಭೇದಸ್ಯ ಚಾನಾದಿತ್ವಾಭ್ಯುಪಗಮಾತ್ । ಇಯಾಂಸ್ತು ವಿಶೇಷಃ । ಬ್ರಹ್ಮೈವಾಜ್ಞಮ್ ಉಪಾಧಿಸಂಬದ್ಧಂ ಚೇತಿ ಸರ್ವಶ್ರುತಿಸ್ಮೃತಿನ್ಯಾಯವಿರೋಧೋಽನ್ಯೇಷಾಮ್ । ತದಭಾವಾದವಿರೋಧಶ್ಚಾಸ್ತುಕಮಿತಿ ॥

(ಅರ್ಥ)

ಆದ್ದರಿಂದ ಯಾವಾಗಲೂ ಚಿದಚಿದ್ವಸ್ತುಗಳನ್ನು ಶರೀರವಾಗುಳ್ಳದ್ದಾಗಿರುವದರಿಂದ ಅವಕ್ಕೆ ಬ್ರಹ್ಮವು ಆತ್ಮಭೂತವಾಗಿಯೇ ಇರುತ್ತದೆ. ಕೆಲವು ವೇಳೆ ಬ್ರಹ್ಮವು ನಾಮರೂಪಗಳು ವಿಭಕ್ತವಾಗದಿರುವ ಚಿದಚಿದ್ವಸ್ತುಗಳ ಶರೀರವುಳ್ಳದ್ದಾಗಿ ಅವುಗಳ ಕಾರಣಾವಸ್ಥವುಳ್ಳದ್ದಾಗಿರುತ್ತದೆ, ಮತ್ತು ಕೆಲವು ವೇಳೆ ನಾಮರೂಪಗಳು ವಿಭಕ್ತವಾಗಿರುವ ಚಿದಚಿದ್ವಸ್ತುಗಳ ಶರೀರವುಳ್ಳದ್ದಾಗಿ ಅವುಗಳ ಕಾರ್ಯಾವಸ್ಥೆ

1. ಸುಬಾಲೋಪನಿಷತ್ತಿನ ಏಳನೆಯ ಖಂಡದಲ್ಲಿ ವಾಕ್ಯಗಳು ಈ ಕ್ರಮದಲ್ಲಿವೆ ; "ಯಸ್ಯ ಪೃಥಿವೀ ಶರೀರಮ್ ಯಸ್ಯಾಪಃ...ಯಸ್ಯ ತೇಜಃ...ಯಸ್ಯ ವಾಯುಃ... ಯಸ್ಯಾಸ್ತಕಾಶಃ...ಯಸ್ಯ ಮನಃ...ಯಸ್ಯ ಬುದ್ಧಿಃ...ಯಸ್ಯಾಹಜ್ಜಾರಃ...ಯಸ್ಯ ಚಿತ್ತಂ...ಯಸ್ಯಾವ್ಯಕ್ತಂ...ಯಸ್ಯಾಕ್ಷರಂ...ಯಸ್ಯ ಮೃತ್ಯುಃ...ಸ ಏಷ ॥"

ಯುಳ್ಳದ್ದಾಗಿರುತ್ತದೆ. ಯಾವಾಗಲೂ ಚಿದಚಿದ್ವಸ್ತುಗಳೆಂಬ ಶರೀರವುಳ್ಳದ್ದೇ ಆಗಿ ಅವುಗಳಿಂದ ವಿಶಿಷ್ಟವೇ ಆಗಿರುತ್ತದೆಯಾದರೂ (ಆ) ಬ್ರಹ್ಮದ ಪರಿಣಾಮಿತ್ವವೂ ಅಪುರುಷಾರ್ಥಾಶ್ರಯತ್ವವೂ (ಅದಕ್ಕೆ) ಶರೀರವಾಗಿರುವ ಚೇತನಾಚೇತನವಸ್ತುಗಳಿಗೇ ಸೇರಿಕೊಂಡಿರುತ್ತವೆ. ಆತ್ಮಭೂತವಾದ ಬ್ರಹ್ಮವು ಯಾವಾಗಲೂ ಯಾವ ದೋಷದ ವಾಸನೆಯೂ ಇಲ್ಲದೆ, ಇನ್ನಿಲ್ಲವೆನ್ನುವಷ್ಟು ಹೆಚ್ಚಿನ ಲೆಕ್ಕವಿಲ್ಲದಷ್ಟು ಜ್ಞಾನಾನಂದಾದಿಯಾದ ಅಪರಿಮಿತವಾದ ಉದಾರಗುಣಗಳ ಸಾಗರವಾಗಿಯೇ ಇದ್ದುಕೊಂಡಿರುತ್ತದೆ. ಆದ್ದರಿಂದ (ಹೀಗೆ) ಬ್ರಹ್ಮವೇ ಜಗತ್ತಿಗೆ ನಿಮಿತ್ತವೂ ಉಪಾದಾನವೂ (ಆಗಿರುತ್ತದೆ) ಎಂದು 'ಯಾವದರಿಂದಲೇ ಈ ಭೂತಗಳು ಹುಟ್ಟುವವೋ' (ತೈ.೩-೧) ಎಂದು ಮುಂತಾಗಿರುವ ವಾಕ್ಯವು ಪ್ರತಿಪಾದಿಸಿಯೇ ಪ್ರತಿಪಾದಿಸುತ್ತದೆಯಾಗಿ 'ಈ (ಪ್ರಪಂಚಕ್ಕೆ) ಜನ್ಮಾದಿಗಳು ಯಾವದರಿಂದ ಆಗುವವೋ ಅದು ಬ್ರಹ್ಮವು' ಎಂದು (ಸೂತ್ರದಲ್ಲಿ) ಹೇಳಿದ್ದು ಸರಿಯಾಗಿರುತ್ತದೆ. 'ಅಪ್ಪ, ಇದು ಮೊದಲು ಒಂದೇ ಆಗಿ ಎರಡನೆಯದಿಲ್ಲದ ಸತ್ತೇ ಆಗಿತ್ತು' (ಛಾಂ.೬-೨-೧), 'ಅದು ಬಹುವಾಗುವೆನು, ಹುಟ್ಟುವೆನು ಎಂದು ಯೋಚಿಸಿತು' (ಛಾಂ.೬-೨-೩) ಎಂಬೀ ವಾಕ್ಯಕ್ಕೆ ಇದು ಅರ್ಥವು : 'ಯಾವನಿಗೆ ಆತ್ಮನು ಶರೀರವೋ' (ಬೃ.ಮಾ.೩-೨-೩೦), 'ಯಾವನಿಗೆ ಅಕ್ಷರವು ಶರೀರವೋ ಯಾವನಿಗೆ ಪೃಥಿವಿಯು ಶರೀರವೋ, ಯಾವನಿಗೆ ಅವ್ಯಕ್ತವು ಶರೀರವೋ.... ಇವನು ಸರ್ವಭೂತಗಳಿಗೂ ಅಂತರಾತ್ಮನಾದ ಪಾಪಗಳಿಲ್ಲದವನೂ ಆದ ದಿವ್ಯನಾದ ದೇವನು, ತಾನೊಬ್ಬನೇ ಆಗಿರುವ ನಾರಾಯಣನು'¹ (ಸು.೨)- ಮುಂತಾದ ಶ್ರುತಿ ಪ್ರಮಾಣದಿಂದ ಬ್ರಹ್ಮವು ಯಾವಾಗಲೂ ಚಿದಚಿದ್ವಸ್ತುಶರೀರಕವೇ ಆಗಿರುವ ದರಿಂದ ಈಗ ಸ್ಥೂಲವಾಗಿರುವ ಚಿದಚಿದ್ವಸ್ತುಶರೀರವುಳ್ಳದ್ದಾಗಿ ನಾಮರೂಪಗಳು ವಿಂಗಡವಾಗಿರುವ ಸತ್ತೇ, ಮೊದಲು ಎಂದರೆ ಪ್ರಲಯಕಾಲದಲ್ಲಿ ಸೂಕ್ಷ್ಮವಸ್ಥೆಯನ್ನು ಹೊಂದಿದ ಚಿದಚಿದ್ವಸ್ತುಶರೀರವುಳ್ಳದ್ದಾಗಿ ನಾಮರೂಪಗಳ ವಿಭಾಗಕ್ಕೆ ಅರ್ಹವಲ್ಲದೆ ಒಂದೇ ಇದ್ದುಕೊಂಡಿತ್ತು. ಸರ್ವಜ್ಞವೂ ಸರ್ವಶಕ್ತಿಗಳುಳ್ಳದ್ದೂ ಆಗಿ ಮತ್ತೊಂದು ನಿಮಿತ್ತವನ್ನು ಬಯಸದೆ ಎರಡನೆಯದಿಲ್ಲದ್ದೂ ಆಗಿ ಬ್ರಹ್ಮವು ತಾನೇ ಇದ್ದುಕೊಂಡಿತ್ತು. ಅದು 'ಬಹುವಾಗುವೆನು, ಹುಟ್ಟುವೆನು'- ಎಂದರೆ ನಾಮ ರೂಪವಿಭಾಗಕ್ಕೆ ಅರ್ಹವಲ್ಲದ ಸೂಕ್ಷ್ಮ ಚಿದಚಿದ್ವಸ್ತುಶರೀರವುಳ್ಳದ್ದಾಗಿ ತಾನೊಂದೇ ಇದ್ದುಕೊಂಡಿದ್ದ ಅದು ನಾಮರೂಪವಿಭಾಗಕ್ಕೆ ತಕ್ಕ ಸ್ಥೂಲದಶೆಯನ್ನು ಹೊಂದಿ ಬಹುಪ್ರಕಾರವಾಗುವೆನು ಎಂದು ಯೋಚಿಸಿ ನೋಡಿಕೊಂಡಿತು. ಇಲ್ಲಿ 'ಆಗುವೆನು', 'ಹುಟ್ಟುವೆನು' ಎಂದು (ಕ್ರಮವಾಗಿ) ವ್ಯಷ್ಟಿಸಮಷ್ಟಿಗಳನ್ನು ಹೇಳಿರುತ್ತದೆ.

1. ಇಲ್ಲಿ ಸುಡಾಲೋಪನಿಷತ್ತಿನ ಮೂಲದ ಅನುಕ್ರಮಕ್ಕನುಗುಣವಾಗಿ ಕನ್ನಡಿಸಿಲ್ಲ, ಮೂಲವಾಕ್ಯದ ಟಿಪ್ಪಣಿಯನ್ನು ನೋಡಿರಿ.

ಚಿದಚಿತ್ತುಗಳಿಗೂ ಪರಮಾತ್ಮನಿಗೂ ಪ್ರಲಯಕಾಲದಲ್ಲಿಯೂ ವ್ಯವಹಾರಕ್ಕೆ ತಕ್ಕದ್ದಾಗದಿರುವ ಸೂಕ್ಷ್ಮವಾದ ಭೇದವು ಇದ್ದುಕೊಂಡಿರುವದೆಂಬುದನ್ನು ಎಲ್ಲಾ ವೇದಾಂತಿಗಳೂ ಒಪ್ಪಿಕೊಂಡಿರುತ್ತಾರೆ. ಏಕೆಂದರೆ ಅವಿದ್ಯೆಯಿಂದಾಗಿರುವ ಭೇದವೂ ಉಪಾಧಿಯಿಂದಾಗಿರುವ ಭೇದವೂ ಆನಾದಿ ಎಂದು (ಅವರು) ಇಟ್ಟುಕೊಂಡಿರುತ್ತಾರೆ. ಆದರೆ ಇಷ್ಟು ವಿಶೇಷವುಂಟು. ಬ್ರಹ್ಮವೇ ಅಜ್ಞಾನಿಯು, ಉಪಾಧಿಗಳ ಸಂಬಂಧವುಳ್ಳದ್ದು - ಎಂದು (ಒಪ್ಪುವದರಿಂದ) ಮಿಕ್ಕ ವಾದಿಗಳಿಗೆ ಸರ್ವಶ್ರುತಿಸ್ಮೃತಿವಿರೋಧವೂ ಯುಕ್ತಿವಿರೋಧವೂ ಇರುತ್ತದೆ, ಅದಿಲ್ಲದ್ದರಿಂದ ನಮಗೆ (ಆ) ವಿರೋಧವಿರುವದಿಲ್ಲ, (ಅಷ್ಟೆ). || ೨ ||

ಶಾಸ್ತ್ರಯೋನಿತ್ವಾಧಿಕರಣ

೩. ಶಾಸ್ತ್ರಯೋನಿತ್ವಾತ್ (೧-೧-೩)

(ಮೂಲ)

೧೨. ಏವಂ ಚಿದಚಿದ್ವಸ್ತುಶರೀರತಯಾ ತದ್ವಿಶಿಷ್ಟಸ್ಯ ಬ್ರಹ್ಮಣ ಏವ ಜಗದುಪಾದಾನತ್ವಂ ನಿಮಿತ್ತತ್ವಂ ಚ ನಾನುಮಾನಗಮ್ಯಮಿತಿ¹ ಶಾಸ್ತ್ರೈಕ ಪ್ರಮಾಣಕತ್ವಾತ್ಸ್ಯ 'ಯತೋ ವಾ ಇಮಾನಿ ಭೂತಾನಿ' (ತೈ.೩-೧) ಇತ್ಯಾದಿವಾಕ್ಯಂ ನಿಖಿಲಜಗದೇಕಕಾರಣಂ ಬ್ರಹ್ಮೈವ² ಬೋಧಯತೈವೇತಿ ಸಿದ್ಧಮ್ ||

(ಅರ್ಥ)

೩. ಶಾಸ್ತ್ರಪ್ರಮಾಣಕವಾಗಿರುವದರಿಂದ.

ಹೀಗೆ ಚಿದಚಿದ್ವಸ್ತುಗಳನ್ನು ತನ್ನ ಶರೀರವಾಗಿ ಉಳ್ಳದ್ದಾದ್ದರಿಂದ ಆ (ಚಿದಚಿತ್ತುಗಳಿಂದ) ಕೂಡಿಕೊಂಡಿರುವ ಬ್ರಹ್ಮವೇ ಜಗತ್ತಿಗೆ ಉಪಾದಾನವೂ ನಿಮಿತ್ತವೂ ಆಗಿದೆ ಎಂಬುದು ಅನುಮಾನಗಮ್ಯವಲ್ಲ, ಏಕೆಂದರೆ ಅದಕ್ಕೆ ಶಾಸ್ತ್ರವೊಂದೇ ಪ್ರಮಾಣವು. ಆದ್ದರಿಂದ 'ಯಾವದರಿಂದ ಈ ಭೂತಗಳು (ಹುಟ್ಟುತ್ತವೆಯೋ)' (ತೈ.೩-೧) ಎಂಬುದೇ ಮುಂತಾದ ವಾಕ್ಯವು ಸಮಸ್ತಜಗತ್ತಿಗೂ ತಾನೊಂದೇ ಕಾರಣವಾಗಿರುವ ಬ್ರಹ್ಮವನ್ನೇ ತಿಳಿಸಿಯೇಕೊಡುತ್ತದೆ ಎಂದು ಸಿದ್ಧವಾಯಿತು.

1. ಈ ಶಬ್ದಕ್ಕೆ ಮುಂದೆ 'ತಸ್ಯ' ಆದ ಮೇಲೆ ಅನ್ವಯ

2. 'ಬ್ರಹ್ಮ' ಎಂದಿಷ್ಟೇ ತಿಳಿಪಾಠ; 'ಬ್ರಹ್ಮೈವ ಬೋಧಯತೈವ' ಎಂಬುದಕ್ಕೆ 'ಬ್ರಹ್ಮ ಅವಗಮಯತೈವ' ಎಂದೂ ಪಾಠವುಂಟು.

ಸಮನ್ವಯಾಧಿಕರಣ

೪. ತತ್ತು ಸಮನ್ವಯಾತ್ (೧-೧-೪)

(ಮೂಲ)

೧೩. ಪುರುಷಾರ್ಥತಯಾ ಅನ್ವಯಃ¹ ಸಮನ್ವಯಃ ಶಾಸ್ತ್ರಾಪ್ರಮಾಣಸ್ಯ ಪುರುಷಾರ್ಥಪರ್ಯವಸಾಯಿತ್ವೇಽಪಿ ಬ್ರಹ್ಮ ಸ್ವಸ್ಯ ಪರಸ್ಯ ಚಾನುಭವಿತುಃ ಅನಿತೇಷೇಣ² ಸ್ವರೂಪೇಣ ಗುಣೈಃ ವಿಭೂತ್ಯಾ ಚ³ ಅನುಭೂಯಮಾನಮ್ ಅನವಧಿಕಾತಿಶಯಾನನ್ನರೂಪಮಿತಿ ಪುರುಷಾರ್ಥತ್ವೇನಾಭಿಧೇಯತಯಾ ಅನ್ವಯಾತ್ ಬ್ರಹ್ಮಣಃ ಶಾಸ್ತ್ರಪ್ರಮಾಣಕತ್ವಮುಪಪನ್ನತರಮಿತಿ ನಿರವದ್ಯಂ ನಿಖಿಲಜಗದೇಕಕಾರಣಂ ಬ್ರಹ್ಮ ವೇದಾನ್ತಾಃ ಪ್ರತಿಪಾದಯಂತೀತ್ಯುಕ್ತಮ್ | ತಸ್ಯೈಕಸ್ಯ ಏಕದೈವ ಕೃತ್ಸ್ನಜಗನ್ನಿಮಿತ್ತತ್ವಂ ತಸ್ಯೈವ ಉಪಾದಾನತಯಾ ಜಗದಾತ್ಮಕತ್ವಂ ಚ ನಾನುಮಾನಾದಿಗಮ್ಯಮಿತಿ ಶಾಸ್ತ್ರೈಕಪ್ರಮಾಣತ್ವಾತ್ ತಸ್ಯ ಚ ಅಪವಧಿಕಾತಿಶಯಾನನ್ನರೂಪತಯಾ ಪರಮಪುರುಷಾರ್ಥತ್ವಾತ್ ವೇದಾನ್ತಾಃ ಪ್ರತಿಪಾದಯಂತೀವೇತಿ ಸ್ಥಿರೀಕೃತಮ್ ||

(ಅರ್ಥ)

ಪುರುಷಾರ್ಥರೂಪದಿಂದ ಅನ್ವಯವಾಗುವದೇ ಸಮನ್ವಯವು. ಶಾಸ್ತ್ರವೆಂಬ ಪ್ರಮಾಣವು ಪುರುಷಾರ್ಥದಲ್ಲಿಯೇ ಕೊನೆಗಾಣುವದಾದರೂ ಬ್ರಹ್ಮವು ತನಗೂ ಅನುಭವಿಸುವ ಮತ್ತೊಬ್ಬನಿಗೂ ಒಂದೇ ಸ್ವರೂಪದಿಂದಲೂ ಗುಣಗಳಿಂದಲೂ ವಿಭೂತಿಯಿಂದಲೂ ಒಡಗೂಡಿ ಅನುಭವಕ್ಕೆ ಬರುತ್ತಿರುವದಾಗಿ, ಇನ್ನಿಲ್ಲವೆಂಬ ಮಿಗಿಲಿಲ್ಲದ ಆನಂದದ ರೂಪವಾಗಿಯೇ ಇದೆಯಾಗಿ ಬ್ರಹ್ಮವು ಪುರುಷಾರ್ಥರೂಪದಿಂದ ಅಭಿಧೇಯವಾಗಿ ಅನ್ವಯವಾಗಿರುವದರಿಂದ ಶಾಸ್ತ್ರವು ಅದಕ್ಕೆ ಪ್ರಮಾಣವೆಂಬುದು ಇನ್ನೂ ಹೇಚ್ಚು ಯುಕ್ತವಾಗಿದೆ. ಆದಕಾರಣ ಯಾವ ದೋಷವೂ ಇಲ್ಲದ ಅಖಿಲಜಗತ್ತಿಗೂ ತಾನೊಂದೇ ಕಾರಣವಾಗಿರುವ ಬ್ರಹ್ಮವನ್ನು ವೇದಾಂತಗಳು ಪ್ರತಿಪಾದಿಸುತ್ತವೆ ಎಂತು (ಹಿಂದೆ) ಹೇಳಿದ್ದಾಯಿತು ; ಏಕೆಂದರೆ ಆತನೊಬ್ಬನೇ ಒಮ್ಮೆಗೇ ಜಗತ್ತಿಗೆಲ್ಲ ನಿಮಿತ್ತ(ಕಾರಣ)ನೆಂಬುದೂ ಅವನೇ ಉಪಾದಾನಕಾರಣವಾಗಿ ಜಗದಾತ್ಮಕನೂ ಆಗಿರುತ್ತಾನೆಂಬುದೂ ಅನುಮಾನಾದಿ (ಪ್ರಮಾಣಾದಿಗಳಿಂದ) ತಿಳಿದುಕೊಳ್ಳುವದಕ್ಕೆ ಬರುವಂತಿಲ್ಲವಾದ್ದರಿಂದ ಕೇವಲ

1. 'ಸಮ್ಯಗನ್ವಯಃ' ಎಂದು ಪಾ||
2. ಈ ಮಾತು ಕೆಲವು ಪಾಠಗಳಲ್ಲಿಲ್ಲ.
3. 'ವಿಭೂತ್ಯಾ ವಾ' ಎಂಬ ಪಾಠಕ್ಕಿಂತ ಇದು ಮೇಲು.

ಶಾಸ್ತ್ರದಿಂದಲೇ ತಿಳಿದುಕೊಳ್ಳತಕ್ಕದ್ದಾಗಿರುತ್ತದೆ. ಆ (ಬ್ರಹ್ಮವು) ಇನ್ನಿಲ್ಲವೆಂಬಷ್ಟು ಅತಿಶಯವಾದ ಆನಂದರೂಪವಾಗಿರುವದರಿಂದ ಪರಮಪುರುಷಾರ್ಥವಾಗಿರುವದರಿಂದ ವೇದಾಂತಗಳು (ಅದನ್ನೇ) ಪ್ರತಿಪಾದಿಸುತ್ತಿವೆ ಎಂಬುದನ್ನು (ಈ ಸೂತ್ರದಲ್ಲಿ) ಗಟ್ಟಿಗೊಳಿಸಿದ್ದಾಯಿತು.¹

(ಮೂಲ)

೧೪. ಅತಃ ಪರಂ ಪಾದಶೇಷೇಣ ಜಗತ್ಕಾರಣತಯಾ ಪ್ರಧಾನಪುರುಷ ಪ್ರತಿಪಾದನಾರ್ಹತಯಾ ಸರ್ವಜ್ಞಂ ಸತ್ಯಸಂಕಲ್ಪಂ ನಿರಸ್ತಾವಿದ್ಯಾದಿಸಮಸ್ತ ದೋಷಗನ್ಧಮ್ ಅಪರಿಮಿತೋದಾರಗುಣಸಾಗರಂ ಬ್ರಹ್ಮೈವ ವೇದಾಂತಾಃ ಪ್ರತಿಪಾದಯಂತೀತ್ಯುಚ್ಯತೇ || ೪ ||

(ಅರ್ಥ)

ಇನ್ನು ಮುಂದಕ್ಕೆ ಈ ಪಾದದ ಉಳಿದ (ಭಾಗ)ದಲ್ಲಿ ಪ್ರಧಾನವನ್ನಾಗಲಿ ಪುರುಷನನ್ನಾಗಲಿ ಜಗತ್ಕಾರಣವೆಂದು ಪ್ರತಿಪಾದಿಸುವಂತಿಲ್ಲವಾದ್ದರಿಂದ ಸರ್ವಜ್ಞವೂ ಸತ್ಯಸಂಕಲ್ಪವೂ ಅವಿದ್ಯೆಯೇ ಮುಂತಾದ ಯಾವ ದೋಷಗಳ ವಾಸನೆಯೂ ಇಲ್ಲದ್ದೂ ಅಪರಿಮಿತವಾದ ಉದಾರಗುಣಗಳಿಗೆ ಸಾಗರವೂ ಆಗಿರುವ ಬ್ರಹ್ಮವನ್ನೇ ವೇದಾಂತಗಳು ಪ್ರತಿಪಾದಿಸುತ್ತವೆ ಎಂದು ಹೇಳಲಾಗುವದು. || ೪ ||

ಈಕ್ಷತ್ಯಧಿಕರಣ

೧. ಈಕ್ಷತೇರ್ನಾಶಬ್ದಮ್ (೧-೧-೫)

(ಮೂಲ)

೧೫. ತತ್ರ ತಾವದ್ ಪ್ರಧಾನಂ ವೇದಾಂತಪ್ರತಿಪಾದನಾನರ್ಹಮಿತ್ಯಾಹ | ಅಶಬ್ದಮ್ ಅನುಮಾನಿಕಂ ಪ್ರಧಾನಮ್ | ತತ್ ವೇದಾಂತವೇದ್ಯಮ್ ನ² | ಕುತಃ ? ಈಕ್ಷತೇಃ | 'ಸದೇವ ಸೋಮ್ಯೇದಮಗ್ರ ಆಸೀದೇಕಮೇವಾದ್ವಿತೀಯಮ್' (ಛಾಂ.೬-೨-೧) ಇತಿ ಪ್ರಸ್ತುತಜಗತ್ಕಾರಣವ್ಯಾಪಾರವಾಚಿನಃ ಈಕ್ಷತೇರ್ಧಾರ್ತೋಃ ಶ್ರವಣಾತ್ 'ತದೈಕ್ಷತ ಬಹು ಸ್ಯಾಮ್' (ಛಾಂ.೬-೨-೨) ಇತಿ || ೫ ||

1. ಹಿಂದಿನ ಸೂತ್ರದಲ್ಲಿ ಇಡೀ ಜಗತ್ತಿಗೆ ಬ್ರಹ್ಮವೊಂದೇ ನಿಮಿತ್ತಕಾರಣವೂ ಆಗಿದೆ, ಉಪಾದಾನಕಾರಣವೂ ಆಗಿದೆ-ಎಂಬುದನ್ನು ಅನುಮಾನಾದಿಗಳಿಂದ ಸಾಧಿಸುವದು ಆಗಲಾರದಾದ್ದರಿಂದ ಶಾಸ್ತ್ರವೇ ಅದನ್ನು ಪ್ರತಿಪಾದಿಸುತ್ತದೆ ಎಂದು ಹೇಳಿತ್ತು. ಈಗ ಬ್ರಹ್ಮವು ಆನಂದರೂಪದಿಂದ ಪರಮಪುರುಷಾರ್ಥವಾಗಿರುವದರಿಂದ ಶಾಸ್ತ್ರವು ಅದನ್ನೇ ಪ್ರತಿಪಾದಿಸುತ್ತದೆ ಎಂದು ಹೇಳಿದೆ ಎಂದು ಅಭಿಪ್ರಾಯ.

2. 'ನ ತತ್ ವೇದಾಂತವೇದ್ಯಮ್' ಎಂದು ತಿಳಿ ||

(ಅರ್ಥ)

೫. ಅಶಬ್ದವು (ವೇದಾಂತಗಮ್ಯ)ವಲ್ಲ. ಏಕೆಂದರೆ ಈಕ್ಷತಿ (ಶ್ರವಣ) ವಿದೆ.

ಇಲ್ಲಿ ಮೊದಲು ಪ್ರಧಾನವು ವೇದಾಂತಗಳು ಪ್ರತಿಪಾದಿಸುವದಕ್ಕೆ ತಕ್ಕದ್ದಲ್ಲ ಎಂದು ತಿಳಿಸುತ್ತಾರೆ. ಅಶಬ್ದವು ಎಂದರೆ ಅನುಮಾನದಿಂದ ಸಿದ್ಧಪಡಿಸಬೇಕಾಗಿರುವ ಪ್ರಧಾನವು. ಅದು ವೇದಾಂತಗಳಿಂದ ತಿಳಿಯಬರತಕ್ಕದ್ದಲ್ಲ. ಏಕೆಂದರೆ, ಈಕ್ಷತಿ(ಶ್ರವಣ)ವಿದೆ. 'ಅಪ್ಪ, ಇದು' ಮೊದಲು ತಾನೊಂದೇ ಎರಡನೆಯದಿಲ್ಲದೆ ಇರುವ ಸತ್ತೇ ಆಗಿತ್ತು' (ಛಾಂ.೬-೨-೧) ಎಂದು ಪ್ರಕೃತವಾಗಿರುವ ಜಗತ್ಕಾರಣದ ವ್ಯಾಪಾರವನ್ನು ಹೇಳುವ ಈಕ್ಷತಿ (ಯೋಚಿಸಿನೋಡು ಎಂಬ) ಧಾತುವಿನ ಶ್ರವಣವು 'ಅದು ಬಹುವಾಗುವೆನು ಎಂದು ಯೋಚಿಸಿನೋಡಿತು' (ಛಾಂ.೬-೨-೩) ಎಂಬ (ಶ್ರುತಿಯಲ್ಲಿ) ಇದೆ. || ೫ ||

೬. ಗೌಣಶ್ಚೇನ್ನಾಸ್ತತ್ಶಬ್ದಾತ್ (೧-೧-೬)

(ಮೂಲ)

೧೬. 'ತತ್ತೇಜ ಐಕ್ಷತ್' (ಛಾಂ.೬-೨-೩) ಇತ್ಯಾದಿಷು ಅಚೇತನೇಽಪಿ ವಸ್ತುನಿ ಈಕ್ಷತಿಃ ಶ್ರೂಯತೇ | ತತ್ರ ಗೌಣಃ | ಏವಮತ್ರಾಪಿ ಪ್ರಧಾನ ಏವ ಈಕ್ಷತಿ ಗೌಣಃ ಇತಿ ಚೇತ್, ನೈತದುಪಪದ್ಯತೇ | ಪ್ರಸ್ತುತೇ ಸಚ್ಚಬ್ದವಾಚ್ಯೇ ಶ್ರೂಯ ಮಾಣಾಶ್ಚೇತನವಾಚಿನ ಆತ್ಮಶಬ್ದಾತ್ | 'ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ' (ಛಾಂ.೬-೮-೭) ಇತಿ ಹಿ ಉತ್ತರತ್ರ, ಶ್ರೂಯತೇ ||

(ಅರ್ಥ)

೬. ಗೌಣವು ಎಂದರೆ, ಅಲ್ಲ. ಏಕೆಂದರೆ ಆತ್ಮಶಬ್ದವಿದೆ.

'ಆ ತೇಜಸ್ಸು ಯೋಚಿಸಿನೋಡಿತು' (ಛಾಂ.೬-೨-೩) ಎಂಬಿವೇ ಮುಂತಾದವುಗಳಲ್ಲಿ ಅಚೇತನವಾದ ವಸ್ತುವಿನಲ್ಲಿಯೂ ಈಕ್ಷತಿ (ಯೋಚಿಸಿನೋಡು ಎಂಬ ಧರ್ಮವು) ಶ್ರುತಿಯಲ್ಲಿ (ಪ್ರಯುಕ್ತವಾಗಿ) ಇದೆ. ಅಲ್ಲಿ (ಅದು)

1. ಈ ಕಾರ್ಯರೂಪವಾದದ್ದು.
2. ಇಲ್ಲಿ ಛಂದೋಗ್ಯಶ್ರುತಿಯಲ್ಲಿರುವ ಸಚ್ಚಬ್ದವಾಚ್ಯವಾದ ಜಗತ್ಕಾರಣವೇ ಪ್ರಕೃತವಾಗಿದೆ.
3. ಇದು ತಿಳಿಪಾಠ. 'ತತ್ರ ಗೌಣಃ ಇತಿ ಚೇತ್' ಎಂಬ ಪಾಠಕ್ಕಿಂತ ಇದೇ ಮೇಲು.
4. ತೇಜಸ್ಸು, ಅಪು- ಇವುಗಳಲ್ಲಿ ಎಂದರ್ಥ. ಇಲ್ಲಿ ಎರಡೇ ಇದ್ದರೂ ಬಹುವಚನವನ್ನು ಏಕ ಪ್ರಯೋಗಿಸಿದೆ? ಎಂಬುದು ತಿಳಿಯಲಿಲ್ಲ.

ಗೌಣವೇ. ¹ ಹಾಗೆಯೇ ಇಲ್ಲಿಯೂ ಈಕ್ಷತಿ (ನೋಡುಧಾತುವು) ಪ್ರಧಾನದಲ್ಲಿಯೇ ಗೌಣವಾಗಿ (ಪ್ರಯುಕ್ತವಾಗಿ) ದ² ಎಂದರೆ, ಇದು ಹೊಂದುವದಿಲ್ಲ. ಏಕೆಂದರೆ ಪ್ರಕೃತವಾಗಿರುವ ಸಚ್ಚಬ್ದವಾಚ್ಯ(ವಾದ ಜಗತ್ಕಾರಣದಲ್ಲಿ) ಚೇತನವಾಚಕವಾದ ಆತ್ಮಶಬ್ದವಿದೆ. ³ 'ಅದು ಆತ್ಮನು ; ಶ್ವೇತಕೇತುವೆ, ಅದೇ ನೀನು' (ಛಾಂ.೬-೮-೨) ಎಂದಲ್ಲವೆ, ಮುಂದೆ ಶ್ರುತಿಯಲ್ಲಿದೆ ?

(ಮೂಲ)

೧೭. ತೇಜಃಪ್ರಭೃತಿಷ್ವಪಿ ನ ಗೌಣಮಿಕ್ಷಣಮ್ | ತೇಜಃಪ್ರಭೃತಿಶಬ್ದೈರಪಿ ತತ್ಪ್ರಭೀರಕಂ ಬ್ರಹ್ಮೈವಾಭಿಧೀಯತೇ | 'ಅನೇನ ಜೀವೇನಾನ್ಯತನಾನು ಪ್ರವಿಶ್ಯ ನಾಮರೂಪೇ ವ್ಯಾಕರವಾಣಿ' (ಛಾಂ.೬-೨-೨) ಇತಿ ಬ್ರಹ್ಮಾತ್ಮಕ ಜೀವಾನುಪ್ರವೇಶಾದೇವ ಸರ್ವಸ್ಯ ವಸ್ತುನೋ ನಾಮರೂಪಭಾಕ್ತಾತ್ "ತತ್ಸೃಷ್ಟ್ವಾ | ತದೇವಾನುಪ್ರಾವಿಶತ್ | ತದನುಪ್ರವಿಶ್ಯ | ಸಚ್ಚ ತ್ಯಚ್ಚಾಭವತ್ ನಿರುಕ್ತಂ ಚಾನಿರುಕ್ತಂ ಚ | ನಿಲಯನಂ ಚಾನಿಲಯನಂ ಚ | ವಿಜ್ಞಾನಂ ಚಾವಿಜ್ಞಾನಂ ಚ | ಸತ್ಯಂ ಚಾನೃತಂ ಚ ಸತ್ಯಮಭವತ್ |" (ತೈ.೨-೬) ಇತಿ ಚೇತನಮ್ ಅಚೇತನಂ ಚ ಪೃಥಕ್ ನಿರ್ದಿಶ್ಯ ತದುಭಯಮನುಪ್ರವಿಶ್ಯ ಸತ್ಪ್ರಚ್ಚಬ್ದವಾಚ್ಯೋಽಭವತ್⁴ ಇತಿ ಹಿ ಸಮಾನಪ್ರಕರಣೇ ಸ್ಪಷ್ಟಮುಭಿಹಿತಮ್ || ೬ ||

(ಅರ್ಥ)

ತೇಜಸ್ಸೇ ಮುಂತಾದವುಗಳಲ್ಲಿಯೂ ಈಕ್ಷಣವು (ನೋಟವು) ಗೌಣವಲ್ಲ. (ಏಕೆಂದರೆ) ತೇಜಸ್ಸೇ ಮುಂತಾದ ಶಬ್ದಗಳಿಂದಲೂ ಆಯಾ (ತೇಜಸ್ಸೇ ಮುಂತಾದ) ಶರೀರವುಳ್ಳ ಬ್ರಹ್ಮವನ್ನೇ ಹೇಳುತ್ತದೆ. ⁵ 'ಈ ಜೀವನೆಂಬ ಆತ್ಮನಿಂದ ಒಳಹೊಕ್ಕು ನಾಮರೂಪಗಳನ್ನು ಬಿಡಿಸುವೆನು' (ಛಾಂ.೬-೨-೨) - ಎಂದು ಬ್ರಹ್ಮವನ್ನು ಆತ್ಮನಾಗಿ ಉಳ್ಳ⁷ ಜೀವನು ಒಳಹೊಕ್ಕಿದ್ದರಿಂದ ಸಮಸ್ತವಸ್ತುಗಳಿಗೂ

1. ಏಕೆಂದರೆ ತೇಜಸ್ಸೇ ಮುಂತಾದವು ಅಚೇತನ ; ಅವುಗಳು ಯೋಚಿಸಿನೋಡಲಾರವು.
2. ಪ್ರಧಾನವು ಯೋಚಿಸಿನೋಡಿತೋ ಎಂಬಂತೆ ಕ್ರಮವಾಗಿ ಸೃಷ್ಟಿಯನ್ನು ಮಾಡಿದೆ ಎಂದು ಗೌಣವಾಗಿ 'ನೋಡಿತು' ಎಂಬ ಶಬ್ದವನ್ನು ಪ್ರಯೋಗಿಸಿದೆ ಎಂದು ಅಭಿಪ್ರಾಯ.
3. ಪ್ರಧಾನವು ಅಚೇತನವಾದ್ದರಿಂದ ಯಾರಿಗೂ ಆತ್ಮನಾಗಲಾರದು ; ಇಲ್ಲಿ ಜಗತ್ಕಾರಣವನ್ನು ಚೇತನವೆಂದು ಸೂಚಿಸುವದಕ್ಕೆ ಆತ್ಮನೆಂದಿರುವದರಿಂದ ಅದು ಪ್ರಧಾನವಲ್ಲ.
4. 'ತತ್ಪ್ರವಿಶ್ಯ ತತ್ಪ್ರಚ್ಚಬ್ದವಾಚ್ಯೋಽಭವತ್' ಎಂದು ಪಾಠಾಂತರ.
5. ಹಿಂದೆ ವಾದಕ್ಕಾಗಿ ಗೌಣಪ್ರಯೋಗವೆಂದು ಒಪ್ಪಲಾಗಿತ್ತು ; ಈಗ ಆ ಒಪ್ಪಿಗೆಯನ್ನು ಬಿಟ್ಟು ಅಲ್ಲಿಯೂ ಮುಖ್ಯಾರ್ಥದಲ್ಲಿಯೇ ಈಕ್ಷತಿಧಾತು ಪ್ರಯುಕ್ತವಾಗಿದೆ ಎಂದು ತಿಳಿಸುತ್ತಾರೆ.
6. ಸರ್ವಶಬ್ದಗಳಿಗೂ ಆಯಾ ಶರೀರವುಳ್ಳ ಬ್ರಹ್ಮವೇ ವಾಚ್ಯವು ಎಂದು ಅಭಿಪ್ರಾಯ.
7. ಜೀವನು ಒಳಹೋಗುವದೆಂದರೆ ಬ್ರಹ್ಮದೊಡನೆಯೇ ; ಏಕೆಂದರೆ ಬ್ರಹ್ಮವೇ ಅವನಿಗೆ ಆತ್ಮ.

ಜ್ಞಾನರೂಪಗಳುಂಟಾಗಿರುತ್ತವೆ.¹ 'ಅದನ್ನು ಸೃಷ್ಟಿಸಿ ಅದನ್ನೇ ಒಳಹೊಕ್ಕಿತು, ಅದನ್ನು ಒಳಹೊಕ್ಕು ಸತ್ತೂ ತೃತ್ತೂ ಆಯಿತು. ನಿರುಕ್ತವೂ ಅನಿರುಕ್ತವೂ ಕಲ್ಪಿತವೂ ಅನಿಲಯನವೂ ವಿಜ್ಞಾನವೂ ಅವಿಜ್ಞಾನವೂ, ಸತ್ಯವೂ ಅನ್ಯತವೂ ಸತ್ಯವೇ ಆಯಿತು' (ತೈ.೨-೬) ಎಂದು (ಇದಕ್ಕೆ) ಸಮಾನವಾಗಿ (ಸೃಷ್ಟಿ) ಪ್ರಕರಣ²ದಲ್ಲಿ ಚೇತನವನ್ನೂ ಅಚೇತನವನ್ನೂ ಬೇರೆಬೇರೆಯಾಗಿ ಹೇಳಿ³ ಅವೆರಡನ್ನೂ ಒಳಹೊಕ್ಕು (ಬ್ರಹ್ಮವು) ಸತ್ಯ, ತತ್- ಎಂಬ ಶಬ್ದ(ಗಳಿಗೆ⁴ ವಾಚ್ಯ)ವಾಯಿತು ಎಂದಲ್ಲವೆ, ಸ್ಪಷ್ಟವಾಗಿ ಹೇಳಿರುತ್ತದೆ? || ೬ ||

೭. ತನ್ನಿಷ್ಟಸ್ಯ ಮೋಕ್ಷೋಪದೇಶಾತ್ (೧-೧-೭)

(ಮೂಲ)

೧೭. ಇತಶ್ಚ ಪ್ರಧಾನಾದರ್ಥಾಂತರಭೂತಂ ಸಚ್ಚಬ್ಧಾಭಿಹಿತಂ ಜಗತ್ಕಾರಣಮ್ | ಸಚ್ಚಬ್ಧಾಭಿಹಿತತತ್ತ್ವನಿಷ್ಠಸ್ಯ ಮೋಕ್ಷೋಪದೇಶಾತ್ | 'ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇ ಅಥ ಸಂಪತ್ಸ್ಯೇ' (ಛಾಂ.೬-೧೪-೨) ಇತಿ ಹಿ ತನ್ನಿಷ್ಟಸ್ಯ ಮೋಕ್ಷ ಉಪದಿಶ್ಯತೇ | ಪ್ರಧಾನಕಾರಣವಾದಿನಾಮಪಿ ಹಿ ಪ್ರಧಾನನಿಷ್ಠಸ್ಯ ಮೋಕ್ಷೋ ನಾಭಿಮತಃ || ೭ ||

(ಅರ್ಥ)

೭. ತನ್ನಿಷ್ಟನಿಗೆ ಮೋಕ್ಷವನ್ನು ಉಪದೇಶಿಸಿರುವದರಿಂದಲೂ (ಹೀಗೆ).

ಈ ಕಾರಣದಿಂದಲೂ ಸಚ್ಚಬ್ಧದಿಂದ ಹೇಳಿರುವ ಜಗತ್ಕಾರಣವು ಪ್ರಧಾನಕ್ಕಿಂತ ಬೇರೆಯೇ (ಎಂದು ತಿಳಿಯಬೇಕು). ಏಕೆಂದರೆ ಸಚ್ಚಬ್ಧದಿಂದ ಹೇಳಿರುವ ತತ್ತ್ವದಲ್ಲಿ ನಿಷ್ಠನಾದವನಿಗೆ⁵ ಮೋಕ್ಷವನ್ನು ಉಪದೇಶಿಸಿದೆ. ಅವನಿಗೆ

ಈ ಪ್ರವೇಶವಿಲ್ಲದಿದ್ದರೆ ಅವು ಪದಾರ್ಥಗಳೆನಿಸುವದೇ ಇಲ್ಲ.

ಪ್ರಕೃತವಾಗಿರುವದು ಛಾಂದೋಗ್ಯಶ್ರುತಿ, ತೈತ್ತಿರೀಯದಲ್ಲಿಯೂ ಹೀಗೆಯೇ ಸೃಷ್ಟಿಯನ್ನು ಹೇಳಿದೆ.

೩. ಸತ್ತೆಂದರೆ ನಿರ್ವಿಕಾರನಾಗಿ ಯಾವಾಗಲೂ ಒಂದೇ ರೂಪದಲ್ಲಿರುವ ಚೇತನನು ; ತತ್ ಎಂದರೆ ಕಲ್ಪಿತವು, ಆಶ್ರಯವಾಗಿರುವ ಅಚೇತನವು ; ಜಾತಿಗುಣಕ್ರಿಯಾಶಬ್ದವಾಚ್ಯವಾದ ಅಚೇತನವು ನಿರುಕ್ತ, ಅನಿರುಕ್ತವಾದ ಚೇತನವು ಅನಿರುಕ್ತ ; ವಿಜ್ಞಾನವೆಂದರೆ ಚೇತನಸ್ವರೂಪವು, ಅವಿಜ್ಞಾನವೆಂದರೆ ಜಡವು- ಎಂದು ರಂಗಯಮಾನುಜಭಾಷ್ಯದಲ್ಲಿದೆ.

೪. ಪಾಠಾಂತರಕ್ಕೆ ಆದದು ಆಯಿತು, ಆಯಾ ಶಬ್ದಗಳಿಗೆ ವಾಚ್ಯವಾಯಿತು ಎಂದರ್ಥ. ಬ್ರಹ್ಮವೇ ಸತ್, ತತ್- ಮುಂತಾದ ಎಲ್ಲಾ ಚೇತನಾಚೇತನವಾಚಕಶಬ್ದಗಳಿಗೂ ವಾಚ್ಯವು ಎಂದರ್ಥ.

೫. ನಿಷ್ಠನೆಂದರೆ ಆ ಸದ್ಬ್ರಹ್ಮವೇ ನನ್ನ ಆತ್ಮನು- ಎಂದು ಉಪಾಸನೆಮಾಡಿದವನು.

ಶರೀರದಿಂದ ಬಿಡುಗಡೆಯಾಗುವದಲ್ಲ, ಅಲ್ಲಿಯವರೆಗೇ¹ ತಡ, ಆ ಕೂಡಲೆ ಲಿ ಸತ್ತಿನಲ್ಲಿ ಸೇರಿ ಹೋಗುತ್ತಾನೆ' (ಛಾಂ.೬-೧೪-೨) ಎಂದಲ್ಲವೆ, ಅದರಲ್ಲಿ ನಿಷ್ಕನಾದ ವ ವನಿಗೆ ಮೋಕ್ಷವನ್ನು ಉಪದೇಶಿಸಿದೆ ? ಪ್ರಧಾನನಿಷ್ಕನಾದವನಿಗೆ ಮೋಕ್ಷವಾಗುವ ನ ದೆಂಬುದು ಪ್ರಧಾನವೇ ಜಗತ್ಕಾರಣವೆನ್ನುವ ವಾದಿಗಳಿಗೂ ಸಮ್ಮತವಲ್ಲವಷ್ಟೆ ?²

೮. ಹೇಯತ್ವಾವಚನಾಚ್ಚ (೧-೧-೮)

(ಮೂಲ)

೧೮. ಯದಿ ಪ್ರಧಾನಮತ್ರ ವಿವಕ್ಷಿತಮ್, ತದಾ ತಸ್ಯ ಹೇಯತ್ವಾತ್ ಅಧ್ಯೇಯತ್ವಮುಚ್ಛೇತ³ | ನ ತದುಚ್ಛತೇ | ಮೋಕ್ಷಸಾಧನತಯಾ ಧ್ಯೇಯತ್ವಮೇವ⁴ ಅತ್ರೋಚ್ಛತೇ 'ತತ್ತ್ವಮಸಿ ಶ್ವೇತಕೇತೋ' (ಛಾಂ.೬-೮-೨) ಇತ್ಯಾದಿನಾ || ೮ ||

(ಅರ್ಥ)

೮. ಹೇಯತ್ವವನ್ನು ಹೇಳದೆ ಇರುವದರಿಂದಲೂ.

ಇಲ್ಲಿ ಪ್ರಧಾನವೇ (ಜಗತ್ಕಾರಣವೆಂಬ) ಅಭಿಪ್ರಾಯವಿದ್ದಿದ್ದರೆ, ಆಗ ಅದು ಹೇಯ (ಬಿಡತಕ್ಕದ್ದು) ಆದ್ದರಿಂದ (ಅದನ್ನು) ಧ್ಯಾನಮಾಡತಕ್ಕದ್ದಲ್ಲವೆಂದು ಹೇಳಬೇಕಾಗಿತ್ತು.⁵ ಆದರೆ ಹಾಗೆಂದು ಹೇಳಿಲ್ಲ, ಮೋಕ್ಷಕ್ಕೆ ಸಾಧನವಾಗಿ ಅದನ್ನು ಧ್ಯಾನಿಸಬೇಕೆಂದೇ ಅಲ್ಲವೆ, ಇಲ್ಲಿ 'ಶ್ವೇತಕೇತುವೆ, ಅದೇ ನೀನು' (ಛಾಂ.೬-೮-೨) ಎಂದು ಮುಂತಾದ ವಾಕ್ಯದಿಂದ ಹೇಳಿದೆ⁶ ? || ೮ ||

೯. 'ಪ್ರತಿಜ್ಞಾವಿರೋಧಾತ್ (೧-೧-೯)

(ಮೂಲ)

೧೯. ಇತಶ್ಚ ನ ಪ್ರಧಾನಮ್ | ಏಕವಿಜ್ಞಾನೇನ ಸರ್ವವಿಜ್ಞಾನಪ್ರತಿಜ್ಞಾ ವಿರೋಧಾತ್ | ಸಚ್ಚಬ್ದವಾಚ್ಯತತ್ತ್ವಜ್ಞಾನೇನ ತತ್ಕಾರ್ಯತಯಾ ಚೇತನಾ ಚೇತನಸರ್ವವಸ್ತುಜ್ಞಾನಮ್ 'ಯೇನಾಶ್ರುತಂ ಶ್ರುತಂ ಭವತಿ' (ಛಾಂ.೬-೧-೨)

1. ಪ್ರಾರಬ್ಧಕರ್ಮದಿಂದ ಇದ್ದುಕೊಂಡಿರುವ ದೇಹವನ್ನು ಬಿಡುವವರೆಗೇ.
2. ಪ್ರಧಾನವನ್ನು ಉಪಾಸನೆಮಾಡಿದರೆ ಮೋಕ್ಷವೆಂದೇನೂ ಸಾಂಖ್ಯರು ಒಪ್ಪಿಲ್ಲ; ಪ್ರಕೃತಿಪುರುಷ ವಿವೇಕದಿಂದಲೇ ಮೋಕ್ಷವೆಂದು ಅವರು ಹೇಳುತ್ತಾರೆ.
3. ಹೇಯತ್ವಮಧ್ಯೇಯತ್ವಮುಚ್ಛೇತ ಎಂದು ವಾ ||
4. ಇದರ ಮುಂದೆ 'ಹಿ' ಎಂದು ಹೆಚ್ಚಾಗಿ ವಾ||
5. ಪಾಠಾಂತರಕ್ಕೆ 'ಅದನ್ನು ಬಿಡಬೇಕು, ಧ್ಯಾನಿಸಬಾರದು ಎಂದು ಹೇಳಬೇಕಾಗಿತ್ತು' ಎಂದು ಅನುವಾದ
6. 'ತತ್ತ್ವಮಸಿ' (ಅದೇ ನೀನಾಗಿರುವೆ) ಎಂಬ ವಾಕ್ಯಕ್ಕೆ ಹಾಗೆಂದು ಧ್ಯಾನಿಸು ಎಂದು ಅರ್ಥ.
7. ಈ ಸೂತ್ರವು ಶಾಂಕರಪಾಠದಲ್ಲಿಲ್ಲ; ಆದರೆ ಭಾಷ್ಯದಲ್ಲಿ ಈ ಯುಕ್ತಿಯನ್ನೂ ಕೊಟ್ಟಿದೆ.

ಇತ್ಯಾದಿನಾ ಪ್ರತಿಜ್ಞಾತಮ್ | ತದ್ಧಿ ಪ್ರಧಾನಕಾರಣವಾದೇ ವಿರುದ್ಧತೇ | ಚೇತನಸ್ಯ ಪ್ರಧಾನಕಾರ್ಯತ್ವಾಭಾವಾತ್ | ಪ್ರಧಾನಾದರ್ಥಾನ್ತರಭೂತಬ್ರಹ್ಮಕಾರಣವಾದೇ ಚಿದಚಿದ್ವಸ್ತುಶರೀರಂ ಬ್ರಹ್ಮೈವ ನಾಮರೂಪವಿಭಾಗಾವಿಭಾಗಾಭ್ಯಾಂ¹ ಕಾರ್ಯಂ ಕಾರಣಂ ಚೇತಿ ಬ್ರಹ್ಮಜ್ಞಾನೇನ ಕೃತ್ಯಸ್ಯ ಜ್ಞಾತತಾ ಉಪಪದ್ಯತೇ || ೯ ||

(ಅರ್ಥ)

F. ಪ್ರತಿಜ್ಞೆಗೆ ವಿರೋಧವಾಗುವದರಿಂದ.

ಈ ಕಾರಣದಿಂದಲೂ (ಸಚ್ಚೈವಾಚ್ಯವಾದ ಜಗತ್ಕಾರಣವು) ಪ್ರಧಾನವಲ್ಲ. ಏಕೆಂದರೆ ಒಂದನ್ನು ಅರಿತರೆ ಎಲ್ಲವನ್ನೂ ಅರಿತಂತೆ ಆಗುವದೆಂಬ ಪ್ರತಿಜ್ಞೆಗೆ (ಪ್ರಧಾನವು ಜಗತ್ಕಾರಣವಾದರೆ) ವಿರೋಧವಾಗುತ್ತದೆ. ಸಚ್ಚೈವಾಚ್ಯವಾದ ತತ್ತ್ವವನ್ನು ಅರಿತುಕೊಳ್ಳುವದರಿಂದ (ಎಲ್ಲವೂ) ಅದರ ಕಾರ್ಯವಾಗಿರುವ ದರಿಂದ ಚೇತನಾಚೇತನ(ರೂಪ)ವಾದ ಸರ್ವವಸ್ತುಗಳ ಜ್ಞಾನವಾಗುವದೆಂದು ಯಾವದನ್ನು (ಕೇಳಿ ತಿಳಿದದ್ದರಿಂದ) ಕೇಳದೆ ಇದ್ದದ್ದನ್ನು ಕೇಳಿದಂತೆ ಆಗುವದೋ.....' (ಛಾಂ.೬-೧-೨) ಎಂದು ಮುಂತಾದ ವಾಕ್ಯದಿಂದ ಪ್ರತಿಜ್ಞೆ ಮಾಡಿರುತ್ತದೆ.² ಅದು ಪ್ರಧಾನವೇ ಜಗತ್ಕಾರಣವೆಂಬ ವಾದದಲ್ಲಿ ವಿರುದ್ಧವಾಗುತ್ತದೆ ; ಏಕೆಂದರೆ ಚೇತನವಾದದ್ದು ಪ್ರಧಾನದ ಕಾರ್ಯವಲ್ಲ.³ ಪ್ರಧಾನಕ್ಕಿಂತ ಬೇರೆಯಾದ ಬ್ರಹ್ಮವೇ ಜಗತ್ಕಾರಣವೆಂಬ ವಾದದಲ್ಲಿ ಚಿದಚಿದ್ವಸ್ತುಗಳನ್ನು ಶರೀರವಾಗಿ ಉಳ್ಳ ಬ್ರಹ್ಮವೇ ನಾಮರೂಪಗಳ ವಿಭಾಗ, ಅವಿಭಾಗ - ಇವುಗಳಿಂದ ಕಾರ್ಯವೂ ಕಾರಣವೂ ಆಗಿದೆಯಾಗಿ,⁴ ಬ್ರಹ್ಮಜ್ಞಾನದಿಂದ ಎಲ್ಲವನ್ನೂ ಅರಿಯಬಹುದೆಂಬುದು ಹೊಂದುತ್ತದೆ. || ೯ ||

¹ 'ಬಾವಾಭಾವಾಭ್ಯಾಮ್' ಎಂದು ಪಾ ||

೨. ಶ್ಲೋಕಕೇತುವನ್ನು ಅವನ ತಂದೆಯು ಯಾವದನ್ನು ಅರಿತರೆ ಎಲ್ಲವನ್ನೂ ಶ್ರವಣಮನನನಿಧಿಧ್ಯಾಸನ ಮುಖಾದಿಗಳ ಆಗುವದೋ ಆ ಆದೇಶವನ್ನು ಕುರಿತು ನಿಮ್ಮ ಗುರುಗಳನ್ನು ಕೇಳಿರುವೆಯೋ ?' ಎಂದು ಕೇಳಿವೆಂದಿಲ್ಲ.

೩. ಋಷಿಪುತ್ರ, ಅಹಂಕಾರ- ಮುಂತಾದ ಜಡವಸ್ತುಗಳು ಮಾತ್ರ ಅದರ ಕಾರ್ಯ.

೪. ನಾಮರೂಪಗಳ ವಿಭಾಗವಿಲ್ಲದ ಅವಸ್ಥೆಯಲ್ಲಿರುವ ಸೂಕ್ಷ್ಮ ಚಿದಚಿದ್ವಿಶಿಷ್ಟಬ್ರಹ್ಮವು ಕಾರಣ ; ವಿಭಾಗವಾದಾಗ ಸ್ಥೂಲವಾದ ಚಿದಚಿದ್ವಿಶಿಷ್ಟಬ್ರಹ್ಮವು ಕಾರ್ಯ.

೧೦. ಸ್ವಾಪ್ನಯಾತ್ (೧-೧-೧೦)

(ಮೂಲ)

೨೦. ಇತಶ್ಚ ನ ಪ್ರಧಾನಮ್ | 'ಸ್ವಪ್ನಾಂತಂ ಮೇ ಸೋಮ್ಯ ವಿಜಾನೀಹೀತಿ ಯತ್ಕೃತತ್ಪುರುಷಃ ಸ್ವಪಿತಿ ನಾಮ ಸತಾ ಸೋಮ್ಯ ತದಾ ಸಂಪನ್ನೋ ಭವತಿ | ಸ್ವಪ್ನಪೀತೋ ಭವತಿ | ತಸ್ಮಾದೇನಂ ಸ್ವಪಿತೀತ್ಯಾಚಕ್ಷತೇ | ಸ್ವಂ ಹ್ಯಪೀತೋ ಭವತಿ' | (ಛಾಂ.೬-೮-೧) ಇತಿ ಜೀವಸ್ಯ ಚೇತನಸ್ಯ ಸುಷುಪ್ತಸ್ಯ ಸತಾ ಸಂಪನ್ನಸ್ಯ ಸ್ವಾಪ್ನಯ ವಚನಾತ್ ಪ್ರಧಾನಾದರ್ಥಾನ್ತರಭೂತಂ ಸಚ್ಚಬ್ದವಾಚ್ಯಮಿತಿ ವಿಜ್ಞಾಯತೇ || ೧೦ ||

(ಅರ್ಥ)

೧೦. ಸ್ವಾಪ್ನಯವನ್ನು (ಹೇಳಿರುವ)ದರಿಂದ.

ಈ ಕಾರಣದಿಂದಲೂ (ಈ ಜಗತ್ಕಾರಣವು) ಪ್ರಧಾನವಲ್ಲ, 'ಅಪ್ಪ ತನಿನಿದ್ರೆಯನ್ನು (ಎವರಿಸುತ್ತೇನೆ) ನನ್ನಿಂದ (ಕೇಳಿ) ತಿಳಿದುಕೊ. ಎಲ್ಲಿ ಈ ಪುರುಷನು 'ಸ್ವಪಿತಿ' (ನಿದ್ರಿಸುತ್ತಾನೆ) ಎನಿಸುವನೋ ಎಲೈ ಸೋಮ್ಯನೆ, ಆಗ ಸತ್ತಿ ನೊಡನೆ ಸೇರಿಕೊಂಡವನಾಗುತ್ತಾನೆ. ತನ್ನಲ್ಲಿ (ಸ್ವಂ) ಲಯವಾದವ (ಅಪೀತಃ) ನಾಗುತ್ತಾನೆ ; ಆದ್ದರಿಂದ ಇವನನ್ನು ಸ್ವಪಿತಿ (ನಿದ್ರಿಸುತ್ತಾನೆ) ಎನ್ನುತ್ತಾರೆ.' (ಛಾಂ.೬-೮-೧) ಎಂದು ಚೇತನನಾದ ಜೀವನು ಸುಷುಪ್ತನಾಗಲು ಸತ್ತಿನೊಡನೆ ಸೇರಿಕೊಂಡಾಗ ಸ್ವಾಪ್ನಯ (ತನ್ನಲ್ಲಿ ಲಯ)ವನ್ನು ಹೇಳಿರುವದರಿಂದ (ಇಲ್ಲಿ) ಸಚ್ಚಬ್ದವಾಚ್ಯವಾಗಿರುವದು ಪ್ರಧಾನಕ್ಕಿಂತ ಬೇರೆಯಾದ ಪದಾರ್ಥವು ಎಂದು ಗೊತ್ತಾಗುತ್ತದೆ.

(ಮೂಲ)

೨೧. ಸ್ವಮ್ ಅಪೀತೋ ಭವತಿ ಆತ್ಮಾನಮೇವ ಜೀವೋಽಪೀತೋ ಭವತಿ ಇತ್ಯರ್ಥಃ | ಚಿದ್ವಸ್ತುಶರೀರಕಂ¹ ತದಾತ್ಮಭೂತಂ ಬ್ರಹ್ಮೈವ ಜೀವಶಬ್ದೇನ ಅಭಿಧೀ ಯತ ಇತಿ ನಾಮರೂಪವ್ಯಾಕರಣಶ್ರುತ್ಯಾ ಉಕ್ತಮ್² | ತಜ್ಜೀವಶಬ್ದಾಭಿಧೇಯಂ ಪರಂ ಬ್ರಹ್ಮೈವ ಸುಷುಪ್ತಿಕಾಲೇಽಪಿ ಪ್ರಲಯಕಾಲ ಇವ ನಾಮರೂಪಪರಿಷ್ವಜ್ಞಾ ಭಾವಾತ್ ಕೇವಲಸಚ್ಚಬ್ದಾಭಿಧೇಯಮಿತಿ 'ಸತಾ ಸೋಮ್ಯ ತದಾ ಸಂಪನ್ನೋ ಭವತಿ ಸ್ವಪ್ನಪೀತೋ ಭವತಿ' ಇತ್ಯುಚ್ಯತೇ | ತಥಾ ಸಮಾನಪ್ರಕರಣೇ ನಾಮರೂಪ ಪರಿಷ್ವಜ್ಞಾಭಾವೇನ ಪ್ರಾಚ್ಛೇನೈವ ಪರಿಷ್ವಜ್ಞಾತ್ 'ಪ್ರಾಚ್ಛೇನಾಽಽತ್ಮನಾ ಸಂಪರಿಷ್ವಕ್ತೋ ನ ಬಾಹ್ಯಂ ಕಿಂಚನ ವೇದ ನಾನ್ತರಮ್' (ಬೃ.೪-೩-೨೧) ಇತ್ಯುಚ್ಯತೇ | ಆಮೋಕ್ಷಾತ್ ಜೀವಸ್ಯ ನಾಮರೂಪಪರಿಷ್ವಜ್ಞಾದೇವ ಹಿ ಸ್ವಪ್ನತಿರಿಕ್ತ

1. 'ಚಿದಚಿದ್ವಸ್ತುಶರೀರಕಂ' ಎಂಬ ಪಾಠವು ಸರಿಯಲ್ಲ.
 2. 'ಶ್ರುತ್ಯುಕ್ತಮ್' ಪಾ||

ವಿಷಯಜ್ಞಾನೋದಯಃ | ಸುಷುಪ್ತಕಾಲೇ ಹಿ ನಾಮರೂಪೇ ವಿಹಾಯ ಸತಾ ಸಂಪರಿಷ್ಕರ್ತಃ ಪುನರಪಿ ಜಾಗರದಶಾಯಾಂ ನಾಮರೂಪೇ ಪರಿಷ್ಕದ್ಯ ತತ್ತನ್ನಾಮರೂಪೋ ಭವತೀತಿ ಶ್ರುತ್ಯನ್ತರೇ ಸ್ವಪ್ನಮಭಿಧೀಯತೇ | 'ಯದಾ ಸುಪ್ತಃ ಸ್ವಪ್ನಂ ನ ಕಂಚನ ಪಶ್ಯತ್ಯಥಾಸ್ಮಿನ್ ಪ್ರಾಣ ಏವೈಕಧಾ ಭವತಿ ಏತಾಸ್ತಾದಾತ್ಮನಃ ಪ್ರಾಣಾ ಯಥಾಯತನಂ ವಿಪ್ರತಿಷ್ಯಂತೇ'.....¹ (ಕೌ.೪-೧೯) | ತಥಾ 'ತ ಇಹ ವ್ಯಾಖ್ಯೋ ವಾ ಸಿಂಹೋ ವಾ ವೃಕೋ ವಾ ಪರಾಹೋ ವಾ..... ಯದ್ಭದ್ರವನ್ತಿ ತದಾ ಭವನ್ತಿ'² (ಛಾಂ.೬-೧೦-೨೨) ಇತಿ ||

(ಅರ್ಥ)

ತನ್ನನ್ನು (ಸೇರಿ) ಲಯವಾದವನಾಗುತ್ತಾನೆ (ಸ್ವಪ್ನ ಅಪೀತೋ ಭವತಿ) ಎಂದರೆ ತನ್ನ ಆತ್ಮನನ್ನೇ ಜೀವನು ಸೇರಿ ಲಯವಾಗುತ್ತಾನೆ ಎಂದರ್ಥ. ಚಿದ್ವಸ್ತುವನ್ನು ಶರೀರವಾಗಿ ಉಳ್ಳದ್ದಾಗಿ ಅದರ ಆತ್ಮವಾಗಿರುವ ಬ್ರಹ್ಮವೇ ಜೀವಶಬ್ದದಿಂದ ಹೇಳಲ್ಪಡುತ್ತದೆ ಎಂದು ನಾಮರೂಪವ್ಯಾಕರಣಶ್ರುತಿಯಿಂದ ಹೇಳಲ್ಪಟ್ಟಿರುತ್ತದೆ³. ಆ ಜೀವಶಬ್ದಕ್ಕೆ ವಾಚ್ಯವಾದ ಪರಬ್ರಹ್ಮವೇ ಪ್ರಲಯಕಾಲದಲ್ಲಿ ಹೇಗೋ ಹಾಗೆ ಸುಷುಪ್ತಕಾಲದಲ್ಲಿಯೂ ನಾಮರೂಪಗಳ ಅಪ್ಪುಗೆಯಿಲ್ಲದ್ದರಿಂದ ಬರಿಯ ಸತ್ತು ಎಂಬ ಶಬ್ದಕ್ಕೆ ಅಭಿಧೇಯವಾಗುತ್ತದೆ⁴ಯಾದ್ದರಿಂದ 'ಆಪ್ತ, ಆಗ ಸತಿನೋಡನೆ ಸಂಪನ್ನನಾಗುತ್ತಾನೆ, ತನ್ನಲ್ಲಿ ಲಯವಾಗುತ್ತಾನೆ' ಎಂದು (ಶ್ರುತಿಯಲ್ಲಿ) ಹೇಳಿದೆ. ಹೀಗೆಯೇ (ಇದಕ್ಕೆ) ಸಮಾನವಾದ ಪ್ರಕರಣದಲ್ಲಿ

೧. ಇಲ್ಲಿ 'ಯಥಾ' ಎಂದು ಶ್ರುತಿವಾಕ್ಯದ ಹೊರಗಡೆಯಲ್ಲಿರುವ ಶಬ್ದವು 'ಯದಾ', ಎಂಬ ಶ್ರುತಿಯಲ್ಲಿರುವ ಶಬ್ದಕ್ಕೆ ಬದಲು ತಪ್ಪಾಗಿ ಅಚ್ಚಾಗಿರುತ್ತದೆ; 'ಸುಪ್ತಃ' ಎಂಬುದರ ಬದಲು 'ಸುಷುಪ್ತಃ' ಎಂದು ವ್ಯಾಖ್ಯಾನಿಸುವುದೂ ಹೀಗೆಯೇ ಕೃತಜ್ಞಿನಿಂದ ಬಿದ್ದಿರಬೇಕು. 'ಏತಾಸ್ತಾದಾತ್ಮನಃ' ಎಂಬುದಕ್ಕೆ ಬದಲು 'ಏತಾಸ್ತಾದಾತ್ಮನಃ' ಎಂದು ತಪ್ಪಾಗಿ ಬಿದ್ದಿದೆ, 'ಯಥಾಯತನಂ' ಎಂಬುದರ ಬದಲು 'ಯಥಾಯಥಮ್' ಎಂದು ತಪ್ಪಾಗಿ ಬಿದ್ದಿದೆ, ಎಂದು ಶ್ರೀಭಾಷ್ಯ. ವೇದಾಂತಸಾರ- ಇವುಗಳ ೮೩ ತಿಂ ಪಾಠಗಳನ್ನು ಹೋಲಿಸಿದ್ದರಿಂದ ಕಂಡುಬರುತ್ತದೆ. ಇಲ್ಲಿ ನಾವು ಕೊಟ್ಟಿರುವುದು ಆನಂದಾಶ್ರಮದಲ್ಲಿ ಮುದ್ರಿತವಾಗಿರುವ ಶಾಂಖ್ಯಾನಾರಣ್ಯಕ ೪-೧೯-೨೦ ; ನಿರ್ಣಯಸಾಗರದಲ್ಲಿ ಮುದ್ರಿತವಾಗಿರುವ ಕೌಷೀಶಕಿ ಬ್ರಾಹ್ಮಣೋಪನಿಷತ್ ೧೧-೧೨-೧೩ಗಳನ್ನು ಅನುಸರಿಸಿದ್ದು. ೧೧|| ಸಾ|| ಪುಸ್ತಕದಲ್ಲಿಯೂ ಕೆಲವು ಅಚ್ಚಿನ ತಪ್ಪುಗಳಿವೆ.

೨. 'ಏತಾಸ್ತಾದಾತ್ಮನಃ' ಎಂದು ಅಚ್ಚಿನ ಪುಸ್ತಕದ ಪಾಠವು ಸರಿಯಲ್ಲ. 'ಏತಾಸ್ತಾದಾತ್ಮನಃ' ಎಂದು ಅಚ್ಚಿನ ಪುಸ್ತಕದ ಪಾಠವು ಸರಿಯಲ್ಲ. 'ಏತಾಸ್ತಾದಾತ್ಮನಃ' ಎಂದು ಅಚ್ಚಿನ ಪುಸ್ತಕದ ಪಾಠವು ಸರಿಯಲ್ಲ.

೩. ನಾಮರೂಪಪರಿಷ್ಕಂಗಳಾಗಿರುವ ಜೀವನೇ ಜೀವನು ; ಅದಿಲ್ಲದ ಜೀವನೇ ಸತ್ತು- ಎಂದು ತಿಳಿಯುವುದು ; ಜೀವಶರೀರವಾದ ಬ್ರಹ್ಮವೇ ಸುಷುಪ್ತಿಯಲ್ಲಿ ಸತ್ತೆನಿಸಿಕೊಳ್ಳುತ್ತದೆ.

(ಬೇರೊಂದು ಶ್ರುತಿಯಲ್ಲಿ) ನಾಮರೂಪಗಳ ಅಪ್ಪುಗೆಯಿಲ್ಲದ್ದರಿಂದ 'ಪ್ರಾಜ್ಞನಾದ ಆತ್ಮನೊಡನೆ ಅಪ್ಪುಗೆಯನ್ನು ಹೊಂದಿದವನಾಗಿ ಹೊರಗಿನದನ್ನು ಏನನ್ನೂ ಅರಿಯದೆ ಇರುತ್ತಾನೆ, ಒಳಗಿನದನ್ನೂ (ಅರಿಯದೆ) ಇರುತ್ತಾನೆ' (ಬೃ.೪-೩-೨೧) ಎಂದಿರುತ್ತದೆ. ಮೋಕ್ಷವಾಗುವವರೆಗೂ ಜೀವನಿಗೆ ನಾಮರೂಪಗಳ ಅಪ್ಪುಗೆಯಿಂದಲೇ ಅಲ್ಲವೆ, ತನಗಿಂತ ಬೇರೆಯಾದ ವಿಷಯದ ಜ್ಞಾನವುಂಟಾಗುತ್ತಿರುವುದು? ಸುಷುಪ್ತಕಾಲದಲ್ಲಿ ನಾಮರೂಪಗಳನ್ನು ಬಿಟ್ಟು ಸತ್ತಿನಿಂದ ಅಪ್ಪುಗೆಯನ್ನು ಹೊಂದಿ ಮತ್ತೆ ಎಚ್ಚರದ ಅವಸ್ಥೆಯಲ್ಲಿ ನಾಮರೂಪಗಳನ್ನು ಅಪ್ಪಿಕೊಂಡು ಆಯಾ ನಾಮರೂಪಗಳುಳ್ಳವನಾಗುತ್ತಾನೆ ಎಂದು ಬೇರೊಂದು ಶ್ರುತಿಯಲ್ಲಿ ಸ್ಪಷ್ಟವಾಗಿ ಹೇಳಿದೆ : 'ಯಾವಾಗ ನಿದ್ರಿಸಿದವನು ಯಾವ ಕನಸನ್ನೂ ಕಾಣುವದಿಲ್ಲವೋ, ಆಗ ಈ ಪ್ರಾಣನಲ್ಲಿಯೇ¹ ಒಂದಾದವನಾಗುತ್ತಾನೆ.... ಈ ಆತ್ಮನಿಂದ ಪ್ರಾಣಗಳು² ತಮ್ಮತಮ್ಮ ಸ್ಥಾನಕ್ಕೆ ಬಂದು ಸೇರುತ್ತವೆ.....'³ (ಕೌ.೪-೧೯) ಮತ್ತು 'ಆ (ಪ್ರಜೆಗಳೆಲ್ಲರೂ) ಹುಲಿಯೋ, ಸಿಂಹವೋ, ತೋಳನೋ, ಕಾಡುಹಂದಿಯೋ.... ಯಾವಯಾವದಾಗಿರುತ್ತವೆಯೋ ಅವವೇ ಬಂದು ಆಗುತ್ತವೆ' (ಛಾಂ.೬-೧೦-೨) ಎಂದೂ (ಹೇಳಿದೆ).

೧೧. ಗತಿಸಾಮಾನ್ಯಾತ್ (೧-೧-೧೧)

(ಮೂಲ)

೨೨. ಸಕಲೋಪನಿಷದ್ಗತಿಸಾಮಾನ್ಯಾತ್ ಅಸ್ಯಾಮವ್ಯುಪನಿಷದಿ ನ ಪ್ರಧಾನಂ ಕಾರಣಮಿತಿ ಜ್ಞಾಯತೇ | 'ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ಕಿಂಚನ ಮಿಷತ್ | ಸ ಈಕ್ಷತ ಲೋಕಾನ್ ಸೃಜಾ ಇತಿ ಸ ಇಮಾಲ್ಲೋಕಾನಸೃಜತ್' (ಐ.೧-೧), 'ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ' (ತೈ.೨-೧), 'ಸ ಕಾರಣಂ ಕರಣಾಧಿಪಾಧಿಪೋ ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ' (ಶ್ವೇ.೬-೯) ಇತ್ಯಾದಿ ಸಕಲೋಪನಿಷತ್ತು ಸರ್ವೇಶ್ವರ ಏವ ಹಿ ಜಗತ್ಕಾರಣಮಿತಿ ಪ್ರತಿಪಾದ್ಯತೇ || ೧೧ ||

(ಅರ್ಥ)

೧೧. ಗತಿಸಾಮಾನ್ಯದಿಂದಲೂ (ಹೀಗೆ).

ಎಲ್ಲಾ ಉಪನಿಷತ್ತುಗಳಲ್ಲಿಯೂ ಗತಿಯು ಸಮಾನವಾಗಿರುವದರಿಂದಲೂ ಈ ಉಪನಿಷತ್ತಿನಲ್ಲಿಯೂ ಪ್ರಧಾನವು (ಸಚ್ಚಿಬ್ದವಾಚ್ಯವಾದ) ಕಾರಣವಲ್ಲವೆಂದು ಗೊತ್ತಾಗುತ್ತದೆ. 'ಇದು ಮೊದಲು ಆತ್ಮನೇ ಆಗಿತ್ತು ; ಮತ್ತೆ ಯಾವದೊಂದೂ

1. ಪರಮಾತ್ಮನಲ್ಲಿಯೇ.

2. ಕರಣಗಳು.

3. ಪ್ರಾಣಗಳುಂಟಾಗುತ್ತವೆ, ಪ್ರಾಣಗಳಿಂದ ದೇವತೆಗಳು, ದೇವತೆಗಳಿಂದ ಲೋಕಗಳೂ ಉಂಟಾಗುತ್ತವೆ- ಎಂದು ಉಪನಿಷತ್ತಿನ ಪೂರ್ಣವಾಕ್ಯ ; ಈ ವಾಕ್ಯಕ್ಕೆ ಜೀವರ. ಗಳು ನಾಮರೂಪಗಳ ಸಂಬಂಧವನ್ನು ಪಡೆಯುತ್ತಾರೆ ಎಂದು ಅರ್ಥವೆಂದು ಭಾವ.

ಆಲೂಗಾಡುವದು ಇರಲಿಲ್ಲ. ಅವನು ಲೋಕಗಳನ್ನು ಸೃಷ್ಟಿಸುವೆನು ಎಂಥು ಯೋಚಿಸಿಕೊಂಡನು, ಅವನು ಈ ಲೋಕಗಳನ್ನು ಸೃಷ್ಟಿಮಾಡಿದನು' (ಐ.೧-೧), 'ಆತ್ಮ ಆತ್ಮನಿಂದ ಆಕಾಶವುಂಟಾಯಿತು' (ತೈ.೨-೧), 'ಆತ್ಮನೇ ಕಾರಣವು, ಕರಣಾಧಿಪತಿಗಳಿಗೆ ಅಧಿಪತಿಯು ; ಅವನನ್ನುಂಟುಮಾಡುವವನು ಯಾರೂ ಇಲ್ಲ, ಅಧಿಪತಿಯೂ ಇಲ್ಲ' (ಶ್ವೇ.೬-೯) ಎಂದು ಮುಂತಾದ ಸಕಲ ಉಪನಿಷತ್ತುಗಳಲ್ಲಿಯೂ ಸರ್ವೇಶ್ವರನೇ ಅಲ್ಲವೆ, ಜಗತ್ಕಾರಣವೆಂದು ಪ್ರತಿಪಾದಿತನಾಗಿರುತ್ತಾನೆ ?

೧೨. ಶ್ರುತತ್ವಾಚ್ಚ (೧-೧-೧೨)
(ಮೂಲ)

೨೩. ಶ್ರುತಮೇವ ಹಿ ಆಸ್ತಾಮುಪನಿಷದಿ 'ಆತ್ಮತಃ ಪ್ರಾಣಃ..... ಆತ್ಮತಃ ಆಕಾಶಃ.....' (ಛಾಂ.೬-೨೬-೧) ಇತ್ಯಾದೌ ಆತ್ಮನ ಏವ ಸರ್ವೋತ್ಪತ್ತಿಃ | ಆತಃ ಪ್ರಧಾನಾತ್ ಅಚೇತನಾತ್ ಅರ್ಥಾನ್ತರಭೂತಃ ಸರ್ವಜ್ಞಃ ಪುರುಷೋತ್ತಮ ಏವ ಜಗತ್ಕಾರಣಂ ಬ್ರಹ್ಮೇತಿ ಸ್ಥಿತಮ್ || ೧೨ ||

(ಅರ್ಥ)

೧೨. ಶ್ರುತವಾಗಿರುವದರಿಂದಲೂ (ಹೀಗೆ).

ಈ ಉಪನಿಷತ್ತಿನಲ್ಲಿಯೂ 'ಆತ್ಮನಿಂದಲೇ ಪ್ರಾಣವು..... ಆತ್ಮನಿಂದಲೇ ಆಕಾಶವು.....' (ಛಾಂ.೬-೨೬-೧) ಎಂದು ಮುಂತಾಗಿರುವ (ವಾಕ್ಯ)ದಲ್ಲಿ ಆತ್ಮನಿಂದಲೇ ಎಲ್ಲವೂ ಉತ್ಪನ್ನವಾಗಿದೆಯೆಂದು ಹೇಳಿಯೇ ಇದೆಯಷ್ಟೆ ? ಆದ್ದರಿಂದ ಅಚೇತನವಾದ ಪ್ರಧಾನಕ್ಕಿಂತಲೂ ಬೇರೆಯ ವಸ್ತುವಾದ ಸರ್ವಜ್ಞನಾದ ಪುರುಷೋತ್ತಮನೇ ಜಗತ್ಕಾರಣವಾದ ಬ್ರಹ್ಮವು ಎಂಬುದು ನಿಂತಿತು. || ೧೨ ||

ಆನಂದಮಯಾಧಿಕರಣ

೧೩. ಆನಂದಮಯೋಽಭ್ಯಾಸಾತ್ (೧-೧-೧೩)
(ಮೂಲ)

೨೪. ಯದ್ಯಪಿ ಪ್ರಧಾನಾದರ್ಥಾನ್ತರಭೂತಸ್ಯ ಪ್ರತ್ಯಗಾತ್ಮನಶ್ಚೇತನಸ್ಯ ತಸ್ಯ ತೋರಣಯೋಗಃ ಸಂಭವತಿ, ತಥಾಪಿ ಪ್ರತ್ಯಗಾತ್ಮಾ ಬದ್ಧೋ ಮುಕ್ತಶ್ಚ ನ ಜಗತ್ಕಾರಣಮ್ | 'ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ' (ತೈ.೨-೧) ಇತ್ಯರಥ್ಯ ತಸ್ಮಾದ್ವಾ ಏತಸ್ಮಾದ್ವಿಜ್ಞಾನಮಯಾತ್ | ಅನ್ಯೋಽನ್ತರ ಆತ್ಮಾಽಽನಂದಮಯಃ (ತೈ.೨-೫) ಇತ್ಯಸ್ಯ ಆನಂದಮಯತ್ವ ಪ್ರತಿಪಾದನಾತ್ | ಕಾರಣತಯಾ ವ್ಯಪದಿಷ್ಯೋಽಯಮ್ | ಆನಂದಮಯಃ ಪ್ರತ್ಯಗಾತ್ಮನೋಽರ್ಥಾನ್ತರಭೂತಃ ಸರ್ವಜ್ಞಃ ಪರಮಾತ್ಮೈವ | ಕುತಃ ? ಅಭ್ಯಾಸಾತ್ | ಆನಂದಮಯಸ್ಯ ನಿರತಿಶಯ

ದಶಾಶಿರಸ್ಥಾನಸ್ತಮಯಶ್ವೇನ ಅಭ್ಯಾಸಾತ್ | '.... ತೇ ಯೇ ಶತಂ ಪ್ರಜಾಪತೇನಾ ನನ್ನಾಃ | ಸ ಏಕೋ ಬ್ರಹ್ಮಣ ಆನನ್ನಃ | ಯತೋ ವಾಚೋ ನಿವರ್ತನ್ತೇ | ಅಪ್ರಾಪ್ಯ ಮನಾ ಸಹ | ಆನಂದಂ ಬ್ರಹ್ಮಣೋ ವಿದ್ವಾನ್ | ನ ದಿಭೇತಿ ಕುತಶ್ಚನ' (ತೈ.೨-೯) ಇತಿ ಹಿ ವೇದ್ಯಶ್ವೇನ ಅಯಮಾನಂದಮಯೋಽನವಧಿಕಾಶಿಯೋಽಭ್ಯಾಸತೇ || ೧೩ ||

(ಅರ್ಥ)

೧೩. ಆನಂದಮಯನು (ಪರಮಾತ್ಮನು), ಏಕೆಂದರೆ ಅಭ್ಯಾಸವಿದೆ.

ಪ್ರಧಾನಕ್ಕಿಂತ ಬೇರೆಯಾದ ಚೇತನನಾದ ಪ್ರತ್ಯಗಾತ್ಮನಿಗೆ ಯೋಚಿಸುವಿಕೆ ಎಂಬ ಗುಣದ ಸಂಬಂಧವು ಹೊಂದುತ್ತದೆ, ನಿಜ ; ಆದರೂ ಬದ್ಧನಾದ ಮತ್ತು ಮುಕ್ತನಾದ ಪ್ರತ್ಯಗಾತ್ಮನು ಜಗತ್ಪಾರಣನಲ್ಲ. ಏಕೆಂದರೆ 'ಆ ಈ ಆತ್ಮನಿಂದ ಆಕಾಶ ವುಂಟಾಯಿತು' (ತೈ.೨-೧) ಎಂದು ಮೊದಲುಮಾಡಿ 'ಆ ಈ ವಿಜ್ಞಾನಮಯನಿ ಗಿಂತಲೂ ಇನ್ನೊಬ್ಬ ಒಳಗಿರುವ ಆನಂದಮಯನೆಂಬ ಆತ್ಮನುಂಟು' (ತೈ.೨-೫) ಎಂದು ಈ (ಜಗತ್ಪಾರಣವು) ಆನಂದಮಯನೆಂದು ತಿಳಿಸುತ್ತದೆ.

ಕಾರಣವೆಂದು ಹೇಳಿರುವ ಈ ಆನಂದಮಯನು ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿರುವ ಸರ್ವಜ್ಞನಾದ ಪರಮಾತ್ಮನೇ. ಏಕೆಂದರೆ ಅಭ್ಯಾಸವಿದೆ, ಅಂದರೆ ಆನಂದಮಯನು ಮಿಗಿಲಿಲ್ಲದ ಸ್ಥಿತಿಯ ಆನಂದಮಯನೆಂದು ಅಭ್ಯಾಸಮಾಡಿ ಹೇಳಿದೆ. '.....ಆ ಪ್ರಜಾಪತಿಯ ನೂರು ಆನಂದಗಳಿವೆಯಲ್ಲ, ಅದು ಬ್ರಹ್ಮದ ಒಂದು ಆನಂದವು' (ತೈ.೨-೮), 'ಯಾವದರಿಂದ ವಾಕ್ಯಗಳು ಮನಸ್ಸಿನೊಡನೆ (ಅದನ್ನು) ಮುಟ್ಟಲಾರದೆ ಹಿಂತಿರುಗುತ್ತವೆಯೋ, ಬ್ರಹ್ಮದ ಆ ಆನಂದವನ್ನು ಅರಿತುಕೊಂಡವನು ಏತಕ್ಕೂ ಅಂಜುವದಿಲ್ಲ' (ತೈ.೨-೯) ಎಂದಲ್ಲವೆ, ಮಿಗಿಲಿಲ್ಲದಷ್ಟು ಅತಿಶಯವುಳ್ಳ ಆನಂದಮಯನನ್ನು ಅಭ್ಯಾಸಮಾಡಿ ಹೇಳಿದೆ ?

೧೪. ವಿಕಾರಶಬ್ದಾನ್ನೇತಿ ಚೇನ್ನ ಪ್ರಾಚುರ್ಯಾತ್ (೧-೧-೧೪)

(ಮೂಲ)

೨೫. 'ಸ ವಾ ಏಷ ಪುರುಷೋಽನ್ನರಸಮಯಃ' (ತೈ.೨-೧) ಇತಿ ವಿಕಾರಾರ್ಥಮಯಟ್ಟಕರಣಾತ್ 'ಆನಂದಮಯಃ' ಇತ್ಯಸ್ಯಾಪಿ ವಿಕಾರಾರ್ಥತ್ವಂ ಪ್ರತೀಯತೇ | ಅತೋಽಯಮಾನಂದಮಯೋ ನಾವಿಕಾರರೂಪಃ ಪರಮಾತ್ಮಾ ಇತಿ ಚೇತ್ | ನ | ಅರ್ಥವಿರೋಧಾತ್ ಪ್ರಾಚುರ್ಯಾರ್ಥ ಏವಾಯಂ ಮಯದಿತಿ ವಿಜ್ಞಾಯತೇ | 'ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ' (ತೈ.೨-೧) ಇತಿ ಹಿ ಅವಿಕಾರ ಆತ್ಮಾ ಪ್ರಕೃತಃ | ಪ್ರಕರಣೇ ಚ ವಿಕಾರಾರ್ಥತ್ವಂ ಪ್ರಾಣಮಯ ಏವ ಪರಿತ್ಯಕ್ತಮ್ | ಉಕ್ತೇನ ನ್ಯಾಯೇನ ಆನಂದಪ್ರಾಚುರ್ಯಾತ್ ಪರಮಪುರುಷ ಏವಾಯಮ್ ಆನಂದಮಯಃ || ೧೪ ||

(ಅರ್ಥ)

೧೪. ವಿಕಾರ(ವನ್ನು ಹೇಳುವ) ಶಬ್ದವಿರುವದರಿಂದ (ಪರಮಾತ್ಮನಲ್ಲ) ಎಂದರೆ ಹಾಗಲ್ಲ; ಏಕೆಂದರೆ ಪ್ರಾಚುರ್ಯ(ವೆಂಬ ಅರ್ಥವಿದೆ).

'ಆ ಈ ಅನ್ನರಸಮಯನಾದ ಪುರುಷನಿದಾನಷ್ಟೆ?' (ತೈ.೨-೧) ಎಂದು ವಿಕಾರಾರ್ಥವನ್ನು ಹೇಳುವ ಮಯಟ್ಟತ್ಯಯದ ಪ್ರಕರಣವಿದಾದ್ದರಿಂದ¹ 'ಆನಂದ ಮಯನು' ಎಂಬದೂ ವಿಕಾರವೆಂಬರ್ಥವನ್ನೇ (ಹೇಳುತ್ತದೆ ಎಂದು) ತಿಳಿಯ ಬರುತ್ತದೆ. ಆದ್ದರಿಂದ ಈ ಆನಂದಮಯನು ಅವಿಕಾರರೂಪನಾದ ಪರಮಾತ್ಮ ನಲ್ಲ ಎನ್ನುವದಾದರೆ, ಹಾಗಲ್ಲ ; ಏಕೆಂದರೆ (ವಿಕಾರವೆಂಬ) ಅರ್ಥವು ವಿರುದ್ಧವಾಗುವದರಿಂದ ಈ ಮಯಟ್ಟತ್ಯಯಕ್ಕೆ ಪ್ರಾಚುರ್ಯವೆಂಬರ್ಥವೇ² ಎಂದು ಗೊತ್ತಾಗುತ್ತದೆ. 'ಆ ಈ ಆತ್ಮನಿಂದ ಆಕಾಶವು ಉಂಟಾಯಿತು' (ತೈ.೨-೧) ಎಂದು ವಿಕಾರವಲ್ಲದ ಪರಮಾತ್ಮನಲ್ಲವೆ, ಪ್ರಕೃತವಾಗಿರುತ್ತಾನೆ³ ? ಪ್ರಕರಣದಲ್ಲಿ (ಮಯಟ್ಟತ್ಯಯಕ್ಕೆ) ವಿಕಾರವೆಂಬ ಅರ್ಥವನ್ನು ಪ್ರಾಣಮಯನಲ್ಲಿಯೇ ಬಿಟ್ಟು ಬಿಟ್ಟಿದೆ.⁴ (ಈ) ಹೇಳಿದ ನ್ಯಾಯದಿಂದ⁵ ಆನಂದಪ್ರಾಚುರ್ಯವುಳ್ಳವನೇ ಆಗಿರುವ ದರಿಂದ ಈ ಆನಂದಮಯನು ಪರಮಪುರುಷನೇ. || ೧೪ ||

೧೫. ತದ್ಧೇತುವ್ಯಪದೇಶಾಚ್ಚ (೧-೧-೧೫)

(ಮೂಲ)

೨೬. 'ಏಷ ಹ್ಯೇವಾನಂದಯಾತಿ'(ತೈ.೨-೭) ಇತಿ ಜೀವಾನ್ ಪ್ರತ್ಯಾ- ನಂದಹೇತುರಯಮಾನಂದಮಯೋ ವ್ಯಪದಿಶ್ಯತೇ | ಅತಶ್ಚಾಯಂ ನ ಪ್ರತ್ಯಗಾತ್ಮಾ ||

(ಅರ್ಥ)

೧೫. ಆ (ಜೀವರ ಆನಂದಕ್ಕೆ) ಹೇತು(ವೆಂದು) ಹೇಳಿರುವದರಿಂದಲೂ.

1. ಶರೀರವು ಅನ್ನದ ವಿಕಾರವು ಎಂದರೆ ಕಾರ್ಯವು; ಆದ್ದರಿಂದ ಅನ್ನಮಯದಿಂದ ಆನಂದಮಯನ ವರೆಗೂ 'ಮಯ' ಎಂಬ ಅದೇ ಪ್ರತ್ಯಯವಿರುವದರಿಂದ ಇಲ್ಲಿಯೂ ಅದಕ್ಕೆ ವಿಕಾರವೆಂಬರ್ಥವೇ ಇರಬೇಕು.
2. ಮಯಟ್ಟತ್ಯಯಕ್ಕೆ (ಎಂದರೆ ಮಯ ಎಂಬೀ ಪ್ರತ್ಯಯಕ್ಕೆ) ವಿಕಾರವೆಂಬುದೊಂದೇ ಅರ್ಥವಲ್ಲ ; ಪ್ರಾಚುರ್ಯವೆಂಬರ್ಥವೂ ಇದೆ. (ಪಾ.ಸೂ.೫-೪-೨೧).
3. ಪರಮಪ್ರಕರಣವು ಪರಮಾತ್ಮನದೇ.
4. ಅನ್ನಮಯದಿಂದ ವಿಕಾರಾರ್ಥದ ಪ್ರಕರಣವೇ ಇದೆ ಎಂಬುದು ಸರಿಯಲ್ಲ ; ಏಕೆಂದರೆ ಅದರ ಮುಂದಿನ ಪ್ರಾಣಮಯನು ಪ್ರಾಣದ ವಿಕಾರವೇನೂ ಅಲ್ಲ ; ಪ್ರಾಣವೃತ್ತಿಗಳುಳ್ಳವನು.
5. ಪರಮಾತ್ಮನೇ ಪ್ರಕೃತನಾಗಿರುತ್ತಾನೆ, ವಿಕಾರಾರ್ಥವು ಹೊಂದುವದೂ ಇಲ್ಲ, ವಿಕಾರಾರ್ಥದ ಪ್ರಕರಣವೂ ಇಲ್ಲ- ಎಂಬೀ ಯುಕ್ತಿಯಿಂದ ಎಂದರ್ಥ.

'ಇವನೇ ಆನಂದಪಡಿಸುತ್ತಾನೆ' (ತೈ.೨-೭) ಎಂದು ಜೀವರುಗಳಿಗೆ ಈ ಆನಂದಮಯನು ಆನಂದಕ್ಕೆ ಕಾರಣವಾಗಿರುತ್ತಾನೆ ಎಂದು (ಇಲ್ಲಿ) ಹೇಳಿರುತ್ತದೆ. ಆದ್ದರಿಂದಲೂ (ಇವನು) ಪ್ರತ್ಯಗಾತ್ಮನಲ್ಲ. ||೧೫||

೧೬. ಮಾನ್ವವರ್ಣಕಮೇವ ಚ ಗೀಯತೇ (೧-೧-೧೬)

(ಮೂಲ)

೨೭. 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' (ತೈ.೨-೧) ಇತಿ ಮನ್ವ ವರ್ಣೋದಿತಮೇವ 'ತಸ್ಮಾದ್ವಾ ಏತಸ್ಮಾತ್' (ತೈ.೨-೫) ಇತ್ಯಾದಿನಾ ಆನಂದಮಯ ಇತಿ ಗೀಯತೇ | ಅತಶ್ಚ ನ ಪ್ರತ್ಯಗಾತ್ಮಾ ||೧೬||

(ಅರ್ಥ)

೧೬. ಮತ್ತು ಮಂತ್ರವರ್ಣದಲ್ಲಿರುವದನ್ನೇ ಹೇಳಿರುತ್ತದೆ.

'ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವು' (ತೈ.೨-೧) ಎಂದು ಮಂತ್ರವರ್ಣದಲ್ಲಿ ಹೇಳಿರುವದನ್ನೇ 'ಆ ಈ (ವಿಜ್ಞಾನಮಯ) ನಿಗಿಂತಲೂ ಬೇರೆ' (ತೈ.೨-೫) ಎಂದು ಮುಂತಾಗಿರುವ (ವಾಕ್ಯ)ದಿಂದ ಆನಂದಮಯನೆಂದು ಹೇಳಿರುತ್ತದೆ. ಆದ್ದರಿಂದಲೂ (ಆನಂದಮಯನು) ಪ್ರತ್ಯಗಾತ್ಮನಲ್ಲ. ||೧೬||

೧೭. ನೇತರೋಽನುಪಪತ್ತೇಃ (೧-೧-೧೭)

(ಮೂಲ)

೨೮. ಇತರಃ ಪ್ರತ್ಯಗಾತ್ಮಾ ಮನ್ವವರ್ಣೋದಿತ ಇತಿ ನಾಶಬ್ಧನೀಯಮ್ 'ಸೋಽಶ್ಚತೇ ಸರ್ವಾನ್ ಶಾಮಾನ್ ಸಹ ಬ್ರಹ್ಮಣಾ ವಿಪಶ್ಚಿತಾ' (ತೈ.೨-೧) ಇತಿ ಪ್ರತ್ಯಗಾತ್ಮನೋ ಬದ್ಧಸ್ಯ ಮುಕ್ತಸ್ಯ ಚ ಈದೃಶವಿಪಶ್ಚಿತ್ತ್ವಾನುಪಪತ್ತೇಃ | 'ಸೋಽಶ್ಚಾಮಯತ ಬಹು ಸ್ಯಾಂ ಪ್ರಜಾಯೇಯ' (ತೈ.೨-೬) ಇತಿ ವಿಚಿತ್ರ ಸ್ಥಿರತ್ರಸರೂಪಬಹುಭವನಸಬ್ಧಲ್ಪರೂಪವಿಮಿಮಂ ವಿಪಶ್ಚಿತ್ತ್ವಮ್ ಇತಿ ಹ್ಯುತ್ತರತ್ರ ವ್ಯಜ್ಞತೇ | ಮುಕ್ತಸ್ಯ ಸರ್ವಜ್ಞಸ್ಯಾಪಿ ಜಗದ್ವ್ಯಾಪಾರಾಭಾವಾತ್ ಈದೃಶ ವಿಪಶ್ಚಿತ್ತ್ವಾನುಭವಃ ||೧೭||

(ಅರ್ಥ)

೧೭. ಇನ್ನೊಬ್ಬನಲ್ಲ ಏಕೆಂದರೆ ಹೊಂದುವದಿಲ್ಲ.

ಇನ್ನೊಬ್ಬನು ಎಂದರೆ ಪ್ರತ್ಯಗಾತ್ಮನು (ಆ) ಮಂತ್ರವರ್ಣದಲ್ಲಿ ಹೇಳಿದವನೇ ಎಂದು ಶಂಕಿಸುವಹಾಗಿಲ್ಲ. ಏಕೆಂದರೆ 'ಅವನು ಸರ್ವಕಾಮಗಳನ್ನೂ ವಿಪಶ್ಚಿತ ನಾದ¹ ಬ್ರಹ್ಮದೊಡನೆ ಪಡೆದುಕೊಳ್ಳುತ್ತಾನೆ' (ತೈ.೨-೧) ಎಂದು (ಹೇಳಿದೆಯಲ್ಲ),

1. ಮಹಾಜ್ಞಾನಿಯಾದ ಎಂದರ್ಥ. ವಿವಿಧವಾಗಿ ಕಾಣಬಲ್ಲ ಚಿತ್ತಾಗಿರುವದೇ ವಿಪಶ್ಚಿತ್ತವು ಎಂದು ಶ್ರೀಭಾಷ್ಯ.

ಬದ್ಧನಾಗಿರುವ ಅಥವಾ ಮುಕ್ತನಾದ ಪ್ರತ್ಯಗಾತ್ಮನಿಗೆ ಇಂಥ ವಿಪಶ್ಚಿತ್ತವು ಹೊಂದುವಹಾಗಿಲ್ಲವಷ್ಟೆ? ಈ ವಿಪಶ್ಚಿತ್ತವು 'ಬಹುವಾಗುವೆನು, ಹುಟ್ಟುವೆನು-ಎಂದು ಅವನು ಬಯಸಿದನು' (ತೈ.೨-೬) ಎಂದು ಬಗೆಬಗೆಯಾದ ಸ್ಥಾವರ ಜಂಗಮರೂಪವಾಗಿ ಬಹುವಾಗುವೆನೆಂದು ಸಂಕಲ್ಪಿಸುವ ರೂಪದ್ದು ಎಂದಲ್ಲವೆ, ಮುಂದೆ ವ್ಯಕ್ತವಾಗಿರುವದು? ಮುಕ್ತನಾದ (ಪ್ರತ್ಯಗಾತ್ಮನು) ಸರ್ವಜ್ಞನಾದರೂ (ಅವನಿಗೆ) ಜಗದ್ವ್ಯಾಪಾರವು¹ ಇಲ್ಲದಿರುವದರಿಂದ ಇಂಥ ವಿಪಶ್ಚಿತ್ತವು ಸಂಭವಿಸುವದೇ ಇಲ್ಲ. ||೧೭||

೧೮. ಭೇದವ್ಯಪದೇಶಾಚ್ಚ (೧-೧-೧೮)

(ಮೂಲ)

೨೯. ಇತಶ್ಚ | 'ತಸ್ಮಾದ್ವಾ ಏತಸ್ಮಾದ್ವಿಜ್ಞಾನಮಯಾತ್ | ಅನ್ಯೋನ್ತರ ಆತ್ಮಾನಂದಮಯಃ' (ತೈ.೨-೫) ಇತಿ ಹಿ ವಿಜ್ಞಾನಮಯಾತ್ ಪ್ರತ್ಯಗಾತ್ಮನೋ ಭೇದೇನಾಯಮಾನಂದಮಯೋ ವ್ಯಪದಿಶ್ಯತೇ || ೧೮ ||

(ಅರ್ಥ)

೧೮. ಬೇರೆಯಾಗಿ ಹೇಳಿರುವದರಿಂದಲೂ.

ಇದರಿಂದಲೂ (ಇವನು ಪ್ರತ್ಯಗಾತ್ಮನಲ್ಲ), 'ಆ ಈ ವಿಜ್ಞಾನಮಯ ನಿಗಿಂತಲೂ ಮತ್ತೊಬ್ಬ ಒಳಗಿನ ಆನಂದಮಯನೆಂಬ ಆತ್ಮನುಂಟು' (ತೈ.೨-೫) ಎಂದು ವಿಜ್ಞಾನಮಯನಾದ ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿ ಆನಂದಮಯ ನನ್ನು ಹೇಳಿರುತ್ತದೆಯಲ್ಲವೆ?

(ಮೂಲ)

೩೦. ನ ಚ ವಿಜ್ಞಾನಮಯವಿಷಯತಯಾ ಉದಾಹೃತಶ್ಲೋಕೇ 'ವಿಜ್ಞಾನಂ ಯಜ್ಞಂ ತನುಶೇ' (ತೈ.೨-೫) ಇತಿ ವ್ಯಪದೇಶಾತ್ ವಿಜ್ಞಾನಮಯೋ ಬುದ್ಧಿಮಾತ್ರಮ್ ಇತ್ಯಾಶಬ್ದನೀಯಮ್, ಯತಃ ಸೂತ್ರಕಾರ ಏವ ಇಮಾಮಾಶಚ್ಚಾಂ ಪರಿಹರಿಷ್ಯತಿ 'ವ್ಯಪದೇಶಾಚ್ಚ ಕ್ರಿಯಾಯಾಂ ನ ಬೇನ್ನಿರ್ದೇಶವಿಪರ್ಯಯಃ' (ವೇ.ಸೂ.೨-೩-೩೫) ಇತಿ | 'ವಿಜ್ಞಾನಂ ಯಜ್ಞಂ ತನುಶೇ' ಇತಿ ಯಜ್ಞಾದಿ ಕ್ರಿಯಾಯಾಂ ಜೀವಸ್ಯ ಕರ್ತೃತ್ವವ್ಯಪದೇಶಾಚ್ಚ ಜೀವಃ ಕರ್ತಾ | ವಿಜ್ಞಾನಶಬ್ದೇನ ಜೀವಸ್ಯಾವ್ಯಪದೇಶೇ² ಬುದ್ಧಿಮಾತ್ರವ್ಯಪದೇಶೇ ಚ ವಿಜ್ಞಾನೇನ ಇತಿ ನಿರ್ದೇಶವಿಪರ್ಯಯಃ ಸ್ಯಾತ್ | ಬುದ್ಧೇಃ ಕರಣತ್ವಾತ್ ಇತಿ ||

1. ಜಗತ್ತಿನ ಸೃಷ್ಟಿಸ್ಥಿತಿ ಸಂಹಾರಗಳನ್ನು ಮಾಡುವದು ಎಂದರ್ಥ.

2. 'ಜೀವಸ್ಯಾವ್ಯಪದೇಶೇ' ಎಂಬ ಪಾಠಕ್ಕಿಂತ ಈ ತಿಳಿ ಪಾಠವು ಉತ್ತಮ.

(ಅರ್ಥ)

ವಿಜ್ಞಾನಮಯನ ವಿಷಯವಾಗಿ ಉದಾಹರಿಸಿರುವ ಮಂತ್ರದಲ್ಲಿ 'ವಿಜ್ಞಾನವು ಯಜ್ಞವನ್ನು ಮಾಡುತ್ತದೆ' (ತೈ.೨-೫) ಎಂದು ಹೇಳಿರುವುದರಿಂದ ವಿಜ್ಞಾನಮಯವೆಂದರೆ (ಅಲ್ಲಿ) ಬರಿಯ ಬುದ್ಧಿಯೇ ಎಂದು ಅಶಂಕೆಮಾಡಬಾರದು. ಏಕೆಂದರೆ ಸೂತ್ರಕಾರರೇ ಈ ಅಶಂಕೆಗೆ 'ಕ್ರಿಯೆಯಲ್ಲಿ (ಕರ್ತೃವೆಂದು) ಹೇಳಿರುವುದರಿಂದಲೂ (ಕರ್ತೃ) ; ಹಾಗಿಲ್ಲದಿದ್ದರೆ (ಇದಕ್ಕೆ) ವಿಪರೀತವಾಗಿ ನಿರ್ದೇಶ (ಮಾಡಬೇಕಿತ್ತು)' (ವೇ.ಸೂ.೨-೩-೩೫) ಎಂದು ಪರಿಹಾರವನ್ನು ಹೇಳಿರುತ್ತಾರೆ. 'ವಿಜ್ಞಾನವು ಯಜ್ಞವನ್ನು ಮಾಡುತ್ತದೆ' ಎಂಬಲ್ಲಿ ಯಜ್ಞವೇ ಮುಂತಾದ ಕರ್ಮಕ್ಕೆ ಜೀವನು ಕರ್ತೃವೆಂದು ಹೇಳಿರುವುದರಿಂದಲೂ ಜೀವನು ಕರ್ತೃವೇ ; ವಿಜ್ಞಾನಶಬ್ದದಿಂದ ಜೀವನನ್ನು ಹೇಳದೆ ಬರಿಯ ಬುದ್ಧಿಯನ್ನೇ ಹೇಳುವುದಾದಲ್ಲಿ 'ವಿಜ್ಞಾನದಿಂದ' ಎಂದು (ಇದಕ್ಕೆ) ವಿಪರೀತವಾಗಿ (ತೃತೀಯಾ ವಿಭಕ್ತಿಯಿಂದ) ನಿರ್ದೇಶಮಾಡಬೇಕಾಗುತ್ತಿತ್ತು ; ಏಕೆಂದರೆ ಬುದ್ಧಿಯು ಕರಣವು' - ಎಂದು (ಸೂತ್ರದ ಅರ್ಥ). || ೧೮ ||

೧೯. ಕಾಮಾಚ್ಛ ನಾನುಮಾನಾವೇಕ್ಷಾ (೧-೧-೧೯)

(ಮೂಲ)

೩೧. ಇತಶ್ಚ | 'ಸೋಽಕಾಮಯತ | ಬಹು ಸ್ಯಾಮ್' (ತೈ.೨-೬) ಇತಿ ಸ್ವಕಾಮಾದೇವ ಆಸ್ಯ ಜಗತ್ಸರ್ಗಃ ಶ್ರೂಯತೇ | ಪ್ರತ್ಯಗಾತ್ಮನೋ ಹಿ ಯಸ್ಯ ಕಸ್ಯಚಿತ್ಸರ್ಗೇ ಆನುಮಾನಾವೇಕ್ಷಾ ದೃಶ್ಯತೇ | ಅನುಮಾನಗಮ್ಯಂ ಪ್ರಧಾನಮ್ ಆನುಮಾನಮ್ || ೧೯ ||

(ಅರ್ಥ)

೧೯. ಕಾಮದಿಂದಲೇ (ಸೃಷ್ಟಿಯನ್ನು ಹೇಳಿರುವ) ದರಿಂದಲೂ ಅನುಮಾನದ ಅಪೇಕ್ಷೆಯಿಲ್ಲ.

ಈ ಕಾರಣದಿಂದಲೂ (ಆನಂದಮಯನು ಪ್ರತ್ಯಗಾತ್ಮನಲ್ಲ). ಏಕೆಂದರೆ 'ಬಹುವಾಗುವೆನು ಎಂದು ಅವನು ಇಚ್ಛಿಸಿದನು' (ತೈ.೨-೬) ಎಂದು ಬಯಸಿದ ಮಾತ್ರದಿಂದಲೇ ಜಗತ್ಸೃಷ್ಟಿಯಾಯಿತೆಂದು ಇಲ್ಲಿ ಹೇಳಿದೆ. ಪ್ರತ್ಯಗಾತ್ಮನಿಗೆ ಯಾವುದಾದರೊಂದು ಸೃಷ್ಟಿಯನ್ನು ಮಾಡಬೇಕಾಗಿದ್ದರೆ ಅನುಮಾನದ ಅಪೇಕ್ಷೆ

I. ಬುದ್ಧಿಯು ಕರಣವಾದ್ದರಿಂದ ತೃತೀಯಾವಿಭಕ್ತಿಯಿಂದ ಅದನ್ನು ಹೇಳಬೇಕು. ಆದರೆ ಇಲ್ಲಿ 'ವಿಜ್ಞಾನವು' ಎಂದು ಕರ್ತೃವನ್ನು ಹೇಳುವ ಪ್ರಥಮಾವಿಭಕ್ತಿಯಿಂದ ಹೇಳಿರುವುದರಿಂದ ಇದು ಜೀವನೇ.

ಯಿರುವುದು ಕಂಡುಬರುತ್ತದೆಯಲ್ಲವೆ¹ ? ಅನುಮಾನದಿಂದ ತಿಳಿಯಬರುವ ಪ್ರಧಾನವನ್ನು (ಇಲ್ಲಿ) ಅನುಮಾನ(ವೆಂದಿದೆ). || ೧೯ ||

೨೦. ಅಸ್ತಿಸ್ವಸ್ಥ ಚ ತದೋಗಂ ಶಾಸ್ತಿ (೧-೧-೨೦)

(ಮೂಲ)

೩೧. ಇತಶ್ಚ | ಅಸ್ತಿನ್ ಅನನ್ದಮಯೇ ಅಸ್ಯ ಪ್ರತ್ಯಗಾತ್ಮನಃ ಅನನ್ದಯೋಗಂ ಶಾಸ್ತಿ 'ರಸೋ ವೈ ಸಃ | ರಸಂ ಹ್ಯೇವಾಯಂ ಲಬ್ಧ್ವಾನ್ವನಂದೀ ಭವತಿ' (ತೈ.೨-೨) ಇತಿ | ಅತಃ ಪ್ರತ್ಯಗಾತ್ಮನೋಽರ್ಥಾನ್ನರಭೂತಃ ಸರ್ವಜ್ಞಃ ಪುರುಷೋತ್ತಮೋ ಜಗತ್ಕಾರಣಭೂತ ಅನನ್ದಮಯಃ || ೨೦ ||

(ಅರ್ಥ)

೨೦. ಇವನಲ್ಲಿ ಇವನಿಗೆ ಅದರ ಯೋಗವನ್ನು (ಶಾಸ್ತ್ರವು) ಹೇಳುತ್ತಿದೆ.

ಈ ಕಾರಣದಿಂದಲೂ (ಆನಂದಮಯನು ಪ್ರತ್ಯಗಾತ್ಮನಲ್ಲ). ಈ ಆನಂದಮಯನಲ್ಲಿ ಈ ಪ್ರತ್ಯಗಾತ್ಮನಿಗೆ ಆನಂದದ ಸಂಬಂಧವಾಗುವದೆಂದು 'ಆತನು ರಸವು ; ರಸವನ್ನು ಪಡೆದುಕೊಂಡಲ್ಲವೆ, ಇವನು ಅನಂದಿಯಾಗುತ್ತಾನೆ?' (ತೈ.೨-೨) ಎಂಬ (ಶಾಸ್ತ್ರವು) ಹೇಳುತ್ತಿದೆ. ಆದ್ದರಿಂದ ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿರುವ, ಸರ್ವಜ್ಞನಾದ ಜಗತ್ಕಾರಣಭೂತನಾದ ಪುರುಷೋತ್ತಮನೇ ಆನಂದಮಯನು. || ೨೦ ||

ಅನ್ನರಥಿಕರಣ

೨೧. ಅನ್ನಸ್ತದ್ಧರ್ಮೋಪದೇಶಾತ್ (೧-೧-೨೧)

(ಮೂಲ)

೩೨. ಅಯಂ ಜಗತ್ಕಾರಣಭೂತೋ ವಿಪಶ್ಚಿತ್ ಅನನ್ದಮಯಃ ಕಶ್ಚಿದುಪಚಿತ ಪುಣ್ಯವಿಶೇಷೋ ಜೀವವಿಶೇಷೋ ದೇಹಯೋಗಾದ್ ವಿಜ್ಞಾಯತೇ ನಾಯಂ ಪರಮಾತ್ಮಾ ಇತಿ ನಾಶಬ್ಧನೀಯಮ್ | 'ಯ ಏಷೋಽನ್ತರಾದಿತ್ಯೇ ಹಿರಣ್ಮಯಃ ಪುರುಷಃ' (ಛಾಂ.೧-೬-೬) ಇತ್ಯಾದೌ ಶ್ರುಯಮಾಣಃ ಪುರುಷಾಕಾರಃ ಪರಮಾತ್ಮೈವ | ಕುತಃ ? ತದ್ಧರ್ಮೋಪದೇಶಾತ್ | 'ಸ ಏಷ ಸರ್ವೇಷಾಂ ಲೋಕಾನಾಮೀಶಃ ಸರ್ವೇಷಾಂ ಕಾಮಾನಾಮ್'(?)², ತಸ್ಮೋದಿತಿ ನಾಮ ಸ ಏಷ

1. ಆದರೆ ಇಲ್ಲಿ ಯಾವ ಅವೇಕ್ಷೆಯೂ ಇಲ್ಲದೆ ಸೃಷ್ಟಿಮಾಡಿದನೆಂದು ಹೇಳಿರುತ್ತದೆಯಾದ್ದರಿಂದ ಇದು ಪ್ರತ್ಯಗಾತ್ಮನಲ್ಲವೆಂದಾಯಿತು ಎಂದು ಭಾವ.

2. ಇದು ಶ್ರುತ್ಯರ್ಥ ; ಛಾಂ.೧-೬-೮, ೧-೬-೬- ಇವುಗಳ ಅರ್ಥವನ್ನು ತಿಳಿಸಿದೆ. ಅನುವಾದದ ಟಿಪ್ಪಣಿಯನ್ನು ನೋಡಿರಿ.

ಸರ್ವೇಭ್ಯಃ ಪಾವೃಭ್ಯ ಉದಿತಃ' (ಛಾಂ.೧-೬-೭) ಇತಿ ನಿರುಪಾಧಿಕ ಸರ್ವಲೋಕಸರ್ವಕಾಮೇಶತ್ವಂ ಸ್ವತಃ ಏವ ಅಕರ್ಮವಶ್ಯತ್ವಂ ಚ ಪ್ರತ್ಯಗಾತ್ಮ ನೋಽರ್ಥಾನ್ತರಭೂತಸ್ಯ ಹಿ ಪರಮಪುರುಷಸ್ಯೈವ ಧರ್ಮಃ | 'ವೇದಾಹಮೇತಂ ಪುರುಷಂ ಮಹಾನ್ತಮ್ | ಆದಿತ್ಯವರ್ಣಂ ತಮಸಃ ಪರಸ್ತಾತ್' (ತೈ.ಆ.೩-೧೩-೩೯) ಇತ್ಯಾದಿಮು ತ್ರಿಗುಣಾತ್ಮಕವ್ರಕೃತ್ಯನನ್ತರ್ಗತಾಪ್ರಾಕೃತ ಸ್ವಾಸಾಧಾರಣರೂಪವತ್ವಂ ಚ ಜ್ಞಾನಾದಿಗುಣವತ್ ತಸ್ಯೈವ ಹಿ ಶ್ರೂಯತೇ | ಜ್ಞಾನಾದಯೋಽಪಿ 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' (ತೈ.೨-೧), 'ಯಃ ಸರ್ವಭ್ಯಃ ಸರ್ವವಿತಾ' (ಮುಂ.೧-೧-೯), 'ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ ಸ್ವಾಭಾವಿಕೇ ಜ್ಞಾನಬಲ ಕ್ರಿಯಾ ಚ' (ಶ್ವೇ.೬-೮) ಇತ್ಯಾದಿಮು ಶ್ರುತತ್ವಾತ್ ತಸ್ಯ ಗುಣಾ ವಿಜ್ಞಾಯನ್ತೇ | ತಥಾ 'ಆದಿತ್ಯವರ್ಣಂ ತಮಸಃ ಪರಸ್ತಾತ್' (ತೈ.ಆ.೩-೧೩-೩೯) ಇತ್ಯಾದಿಮು ಅಪ್ರಾಕೃತಸ್ವಾಸಾಧಾರಣರೂಪಶ್ರವಣಾತ್ ತದ್ವತ್ವಾ ಚ ವಿಜ್ಞಾಯತೇ || ೨೧ ||

(ಅರ್ಥ)

೨೧. ಒಳಗೆ (ಇರುವವನು ಪರಮಾತ್ಮನೇ), ಏಕೆಂದರೆ ಅವನ ಧರ್ಮವನ್ನು ಉಪದೇಶಮಾಡಿರುತ್ತದೆ).

ಈ ಜಗತ್ಕಾರಣನಾಗಿರುವ ವಿಪಶ್ಚಿತ್ತನಾದ ಆನಂದಮಯನು ಹೆಚ್ಚಾಗಿ ಪುಣ್ಯವಿಶೇಷವನ್ನು ಕೂಡಿಹಾಕಿಕೊಂಡಿರುವ ಒಬ್ಬಾನೊಬ್ಬ ಜೀವನು ಎಂದು ಶರೀರಸಂಬಂಧವಿರುವದರಿಂದ' ಗೊತ್ತಾಗುತ್ತದೆ ; (ಆದ್ದರಿಂದ) ಇವನು ಪರಮಾತ್ಮನಲ್ಲ ಎಂದು ಶಂಕಿಸಬಾರದು.

'ಆದಿತ್ಯನೊಳಗೆ ಈ ಹಿರಣ್ಮಯಪುರುಷನು ಕಾಣಿಸುತ್ತಿದಾನಲ್ಲ' (ಛಾಂ.೧-೬-೬) ಎಂದು ಮುಂತಾಗಿರುವ ವಾಕ್ಯದಲ್ಲಿ ಶ್ರುತಿಯು ಹೇಳಿರುವ ಪುರುಷಾಕಾರವುಳ್ಳವನು ಪರಮಾತ್ಮನೇ ; ಏಕೆಂದರೆ ಅವನ ಧರ್ಮವನ್ನು ಉಪದೇಶಮಾಡಿರುತ್ತದೆ. 'ಆ ಇವನು ಸರ್ವಲೋಕಗಳಿಗೂ ಈಶನು. ಸರ್ವ ಕಾಮಗಳಿಗೂ (ಈಶನು)' ಅವನಿಗೆ ಉತ್ ಎಂದು ಹೆಸರು ; ಆತನು ಸರ್ವಪಾಪ ಗಳನ್ನೂ ಬಿಟ್ಟು ಎದ್ದಿರುತ್ತಾನೆ' (ಛಾಂ.೧-೬-೭) ಎಂದು ಯಾವ ಉಪಾಧಿಯೂ

1. ಉಪನಿಷತ್ತಿನಲ್ಲಿ ಎರಡು ವಾಕ್ಯಗಳಿವೆ : 'ಆ (ಆದಿತ್ಯಮಂಡಲ)ಕ್ಕಿಂತ ಆಚನ ಲೋಕಗಳುಂಟಷ್ಟೆ, ಅವುಗಳನ್ನೂ ದೇವಕಾಮಗಳನ್ನೂ ಆಳುತ್ತಾನೆ' (೧-೬-೮) ಎಂದು ಆದಿತ್ಯಪುರುಷನ ವಿಷಯದಲ್ಲಿ; 'ಇದಕ್ಕಿಂತ ಈಚೆಗೆ ಇರುವ ಲೋಕಗಳಿವೆಯಷ್ಟೆ, ಅವುಗಳನ್ನೂ ಮನುಷ್ಯಕಾಮಗಳನ್ನೂ ಆಳುತ್ತಾನೆ' (೧-೬-೬), ಎಂದು ಅಕ್ಕಿಪುರುಷನ ವಿಷಯದಲ್ಲಿ, ಈ ಇಬ್ಬರು ಪುರುಷರೂ ಒಬ್ಬನೇ ಎಂದಿಟ್ಟುಕೊಂಡು ಇಲ್ಲಿ ಸರ್ವಲೋಕಗಳಿಗೂ ಸರ್ವಕಾಮಗಳಿಗೂ ಈಶನು- ಎಂದು ಒಟ್ಟರ್ಥವನ್ನು ಬರೆದಿದೆ. ಶ್ರುತಿಯ ವಾಕ್ಯವನ್ನೇ ನೇರಾಗಿ ಉದಾಹರಿಸಿಲ್ಲ.

ಇಲ್ಲದೆ ಸರ್ವಲೋಕಗಳಿಗೂ (ಸರ್ವ)ಕಾಮಗಳಿಗೂ ಈಶನಾಗಿರುವದೂ, ಸ್ವಂತವಾಗಿಯೇ¹ ಕರ್ಮವಶ್ಯನಾಗದೆ ಇರುವದೆಂಬುದೂ ಪ್ರತ್ಯಗಾತ್ಮನಿಗಿಂತ ಬೇರೆಯ ವಸ್ತುವಾಗಿರುವ ಪರಮಪುರುಷನಿಗೇ ಧರ್ಮವಷ್ಟೆ ?

'ನಾನು ಆದಿತ್ಯವರ್ಣನೂ ತಮಸ್ಸಿಗೆ ಆಚೆ ಇರುವವನೂ ಆದ ಈ ಮಹಾ ಪುರುಷನನ್ನು ಬಲ್ಲೆನು' (ತೈ.ಆ.೩-೧೩-೩೯) ಮುಂತಾದ (ವಾಕ್ಯ)ಗಳಲ್ಲಿ ತ್ರಿಗುಣಾತ್ಮಕವಾದ ಪ್ರಕೃತಿಯೊಳಗೆ ಅಡಕವಾಗದಿರುವ ಅಪ್ರಾಕೃತವಾದ² ತನಗೇ ಮಿಸಲಾಗಿರುವ ರೂಪವುಳ್ಳವನೆಂಬುದನ್ನು, ಜ್ಞಾನಾದಿಗುಣಗಳಂತೆಯೇ ಅವನಿಗೇ ಶ್ರುತಿಯಲ್ಲಿ ಹೇಳಿರುತ್ತದೆಯಷ್ಟೆ ?³ ಜ್ಞಾನಾದಿಗಳೂ ಅವನ ಗುಣಗಳೇ⁴ ಎಂಬುದು 'ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವು' (ತೈ.೨-೧), 'ಯಾವನು ಸರ್ವಜ್ಞನೋ ಸರ್ವವಿದನೋ' (ಮುಂ.೧-೧-೯), 'ಇವನ ಸ್ವಾಭಾವಿಕವಾದ ಪರಶಕ್ತಿಯು ವಿವಿಧವಾಗಿಯೇ ಇದೆಯೆಂದು ಕೇಳಬರುತ್ತಿದೆ ; (ಸ್ವಾಭಾವಿಕವಾದ) ಜ್ಞಾನ, ಬಲ, ಕ್ರಿಯೆ- ಇವುಗಳೂ (ಕೇಳಬರುತ್ತಿವೆ)' (ಶ್ವೇ.೬-೮)- ಎಂಬಿವೇ ಮುಂತಾದ ವಾಕ್ಯಗಳಲ್ಲಿ ಶ್ರುತಿಯಲ್ಲಿ ಹೇಳಿರುವದರಿಂದ ನಿಶ್ಚಯವಾಗುತ್ತದೆ. ಹೀಗೆಯೇ 'ಆದಿತ್ಯವರ್ಣನೂ ತಮಸ್ಸಿಗೆ ಆಚೆ ಇರುವವನೂ' (ತೈ.ಆ.೩-೧೨) ಮುಂತಾದ (ವಾಕ್ಯ)ಗಳಲ್ಲಿ ಅಪ್ರಾಕೃತವಾದ ಅಸಾಧಾರಣವಾದ ರೂಪವನ್ನು ಶ್ರುತಿಯಲ್ಲಿ ಹೇಳಿರುವದರಿಂದ ಆ ರೂಪವುಳ್ಳವನೂ ಆಗಿರುವನೆಂದು ನಿಶ್ಚಯವಾಗುತ್ತದೆ.

(ಮೂಲ)

೨೨. ತದೇತದ್ ವಾಕ್ಯಕಾರಶ್ಚಾನ್ವಹ | ಹಿರಣ್ಮಯಃ ಪುರುಷೋ ದೃಶ್ಯತ ಇತಿ ಪ್ರಾಜ್ಞಃ ಸರ್ವಾನ್ತರಃ ಸ್ಯಾತ್ | ಲೋಕಕಾಮೇಶೋಪದೇಶಾತ್ | ತಥೋದಯಾತ್ ಪಾಪ್ಮನಾಮ್ ಇತ್ಯುಕ್ತ್ವಾ ತದ್ರೂಪಸ್ಯ ಕಾರ್ಯತ್ವಂ ಮಾಯಾಮಯತ್ವಂ ವಾ ಇತಿ ವಿಚಾರ್ಯ ಸ್ಯಾದ್ರೂಪಂ ಕೃತಕಮನುಗ್ರಹಾರ್ಥಂ ತಚ್ಚೇತಸಾಮ್ | ಐಶ್ವರ್ಯಾತ್ ಇತಿ ನಿರಸನೀಯಂ ಮತಮ್ ಉಪನ್ಯಸ್ಯ 'ರೂಪಂ ವಾ ಅತೀಂದ್ರಿಯಮ್ | ಅನ್ತಃಕರಣವ್ರತ್ಯಕ್ಷನಿರ್ದೇಶಾತ್' ಇತಿ | ವ್ಯಾಖ್ಯಾತಂ ಚ ದ್ರಮಿಡಾಚಾರ್ಯೈಃ 'ನ ವಾ

1. 'ಈಷ್ಟೇ' (ಆಳುತ್ತಾನೆ) ಎಂದಿರುವದರಿಂದ ಸ್ವತಂತ್ರನು, ಕರ್ಮವಶನಲ್ಲ- ಎಂದು ವ್ಯಕ್ತವಾಗುತ್ತದೆ ಎಂದು ಭಾವ.
2. ತಮವೆಂದರೆ ಪ್ರಕೃತಿ; ಅದರಿಂದಾಚೆಗೆ ಇರುತ್ತಾನೆ ಎಂದದ್ದರಿಂದ ರೂಪವು ಅಪ್ರಾಕೃತವೆಂದಾಯಿತು.
3. ಜ್ಞಾನಾದಿಗಳು ಹೇಗೆ ಪರಮಾತ್ಮನಿಗೆ ಸ್ವಾಭಾವಿಕವೋ ಹಾಗೆಯೇ ರೂಪವೂ ಸ್ವಾಭಾವಿಕವೆಂದು ಶ್ರುತಿಯಲ್ಲಿ ಹೇಳಿದೆ.
4. ಜ್ಞಾನಾದಿವ್ಯರೂಪಮಾತ್ರನಲ್ಲ, ಜ್ಞಾನಾದಿಗಳು ಅವನಿಗೆ ಗುಣಗಳೂ ಆಗಿವೆ. ;

ಮಾಯಾಮಾತ್ರಮ್ ಅಷ್ಟಸೈವ ವಿಶ್ವಸ್ಯದೋ ರೂಪಮ್ | ತತ್ತು ನ ಚಕ್ಷುಷಾ
 ಗ್ರಾಹ್ಯಮ್ | ಮನಸಾ ತ್ವಕ್‌ಲುಷೇಣ ಸಾಧನಾನ್ತರವತಾ ಗೃಹ್ಯತೇ | 'ನ ಚಕ್ಷುಷಾ
 ಗೃಹ್ಯತೇ ನಾಪಿ ವಾಚಾ ಮನಸಾ ತು ವಿಶುದ್ಧೇನ' - ಇತಿ ಶ್ರುತೇಃ | ನ ಹ್ಯರೂಪಾಯಾ
 ದೇವತಾಯಾ ರೂಪಮುಪದಿಶ್ಯತೇ | ಯಥಾಭೂತವಾದಿ ಹಿ ಶಾಸ್ತ್ರಮ್ |
 ಮಾಹಾರಜತಂ¹ ವಾಸಃ | 'ವೇದಾಹಮೇತಂ ಪುರುಷಂ ಮಹಾನ್ತಮಾದಿತ್ಯ
 ವರ್ಣಮ್'- ಇತಿ ಪ್ರಕರಣಾನ್ತರನಿರ್ದೇಶಾತ್ ಇತಿ | 'ಸಾಕ್ಷಿಣ'² ಇತಿ ಹಿರಣ್ಮಯ ಇತಿ
 ರೂಪಸಾಮಾನ್ಯಾತ್ ಚಂದ್ರಮುಖವತ್ - ಇತಿ ಚ ವಾಕ್ಯಮ್ | ತಚ್ಚ ವ್ಯಾಖ್ಯಾತಂ
 ತೈರೇವ 'ನ ಮಯಡತ್ರ ವಿಕಾರಮಾದಾಯ ಪ್ರಯುಜ್ಯತೇ | ಅನಾರಭ್ಯತ್ವಾದಾತ್ಮನಃ'
 ಇತ್ಯಾದಿನಾ ||

(ಅರ್ಥ)

ಆ ಇದನ್ನು³ ವಾಕ್ಯಕಾರನೂ ಹೇಳಿರುತ್ತಾನೆ : 'ಹಿರಣ್ಮಯನಾದ ಪುರುಷನು
 ಕಾಣಿಸುತ್ತಾನಲ್ಲ'- ಎಂದು (ಹೇಳಿರುವುದು) 'ಸರ್ವಾಂತರನಾದ ಪ್ರಾಜ್ಞನೇ
 ಆಗಿರಬೇಕು ; ಏಕೆಂದರೆ ಲೋಕಗಳಿಗೂ ಕಾಮಗಳಿಗೂ ಈಶನೆಂದು ಹೇಳಿದೆ,
 ಮತ್ತು ಪಾಪಗಳನ್ನು ಬಿಟ್ಟು ಎದ್ದಿರುತ್ತಾನೆ'⁴ ಎಂದು ಹೇಳಿ ಅವನ ರೂಪವು
 ಕಾರ್ಯವೋ,⁵ ಮಾಯಾಮಯವೋ ?- ಎಂದು ವಿಚಾರವನ್ನು ತೆಗೆದು
 ಆತನಲ್ಲಿಯೇ ಚಿತ್ತವುಳ್ಳವರಿಗೆ ಅನುಗ್ರಹಮಾಡುವದಕ್ಕಾಗಿ ಮಾಡಿಕೊಂಡ ಕೃತಕ
 ರೂಪವಾಗಿರಬಹುದು. ಏಕೆಂದರೆ (ಅವನಿಗೆ) ಈಶ್ವರತ್ವವಿದೆ- ಎಂದು
 ತಿರಸ್ಕರಣೀಯಮತವನ್ನು ಮೊದಲು ಹೇಳಿ, 'ಅತೀಂದ್ರಿಯವಾದ (ಪರಮಾರ್ಥ)
 ರೂಪವೇ (ಇದೆಯೆನ್ನಬೇಕು), ಏಕೆಂದರೆ ಅಂತಃಕರಣಕ್ಕೆ ಪ್ರತ್ಯಕ್ಷವಾಗುವದೆಂದು
 ಹೇಳಿದೆ'⁶ ಎಂದು (ವಾಕ್ಯಕಾರನು ಹೇಳಿರುತ್ತಾನೆ). ಇದನ್ನು ಧ್ರಮಿಡಾಚಾರ್ಯರು

1. ಈ ಮಾತಿನ ಹಿಂದೆ 'ಯಥಾ' ಎಂದಿರುವುದು ಬೇಕಿಲ್ಲವೆಂದು ಬಿಟ್ಟಿದೆ.
2. 'ಸಾಕ್ಷಿಣಃ' ಎಂಬ ಶಬ್ದವು ಇಲ್ಲಿ ಹೇಗೆ ಅನ್ವಿತವಾಗಬೇಕೆಂಬುದು ಸಂದಿಗ್ಧವಾಗಿದೆ ; ಅನುವಾದದ ಟಿಪ್ಪಣಿಯನ್ನು ನೋಡಿ.
3. ಪರಮೇಶ್ವರನಿಗೆ ಅಸಾಧಾರಣವಾದ ರೂಪವೂ ಉಂಟೆಂಬುದನ್ನು.
4. ಇಲ್ಲಿ ಪಾಪನಾಮ್ ಎಂದು ಷಷ್ಠೀವಿಭಕ್ತಿಯನ್ನು ಪಯೋಗಿಸಿರುವದರಿಂದ 'ಸರ್ವಪಾಪಗಳೂ ಅವನನ್ನು ಬಿಟ್ಟು ಮೇಲೆಕ್ಕಿಡುವದರಿಂದ' ಎಂದು ಕನ್ನಡಿಸುವುದು ಯುಕ್ತವಾಗಿದೆ ; 'ಪಾಪಭ್ಯಃ' ಎಂದಿದ್ದರೆ ನಾವು ಕೊಟ್ಟಿರುವ ಅನುವಾದವೇ ಸಾಕು.
5. ಪರಮಾರ್ಥವೋ - ಎಂದರ್ಥ ; ಕಾರ್ಯವೆಂದರೆ ಪರಮೇಶ್ವರನು ನಿಜವಾಗಿ ಮಾಡಿಕೊಂಡಿರುವದೊ ಎಂದು ಅಕ್ಷರಾರ್ಥಮಾಡಬೇಕಾಗುವುದು.
6. ಪ್ರತ್ಯಕ್ಷವಾಗಿರುವುದು ಸುಳ್ಳೆಂದು ಹೇಗೆ ?- ಎಂದು ಭಾವ.

ಹೀಗೆ ವ್ಯಾಖ್ಯಾನವನ್ನು ಮಾಡಿಯೂ ಇರುತ್ತಾರೆ. 'ಮಾಯಾಮಯವಲ್ಲವೇ ಅಲ್ಲ' ಎಶ್ವಸ್ಥಸ್ವಿಕರ್ತನಾದ (ಪರಮಾತ್ಮನ ರೂಪವು) ಪರಮಾರ್ಥವೇ. ಆದರೆ ಅದು ಚಕ್ಷುಸ್ಸಿನಿಂದ ಗ್ರಹಿಸಬಹುದಾದದ್ದಲ್ಲ ; ಮತ್ತೇನೆಂದರೆ ನಿಷ್ಕಲ್ಮಷವಾದ ಮನಸ್ಸಿನಿಂದ ಸಾಧನಾಂತರವುಳ್ಳಾತನು¹ ಗ್ರಹಿಸುವದಕ್ಕೆ ಆಗುತ್ತದೆ. ಏಕೆಂದರೆ ಚಕ್ಷುಸ್ಸಿನಿಂದ ಗ್ರಹಿಸುವದಕ್ಕಾಗುವದಿಲ್ಲ, ವಾಕ್ಯಿನಿಂದಲೂ ಆಗುವದಿಲ್ಲ, ವಿಶುದ್ಧವಾದ ಮನಸ್ಸಿನಿಂದಲಾದರೆ (ಕಾಣಬಹುದು) ಎಂದು ಶ್ರುತಿಯಿದೆ (ಮುಂ.೩-೧-೮). ರೂಪವೇ ಇಲ್ಲದ ದೇವತೆಗೆ ರೂಪವನ್ನು ಹೇಳಿರುತ್ತದೆ ಎನ್ನುವದಕ್ಕಿಲ್ಲವಷ್ಟೆ ? ಶಾಸ್ತ್ರವು ಇದ್ದದ್ದನ್ನು ಇದ್ದಂತೆ ಹೇಳುವದಲ್ಲವೆ ? 'ಬೆಳ್ಳಿಯಂತೆ² ಹೊಳೆಯುವ ವಸ್ತುವು' (ಬೃ.೨-೩-೬), 'ಆದಿತ್ಯವರ್ಣನಾದ ಈ ಮಹಾಪುರುಷನನ್ನು ನಾನು ಬಲ್ಲೆನು' (ತೈ.ಆ.೩-೧೨-೩೮)- ಎಂದು ಪ್ರಕರಣಾಂತರದಲ್ಲಿ ಹೇಳಿರುವದರಿಂದಲೂ (ಹೀಗೆ) ಸಾಕ್ಷಿಗೆ³ (?) ಹಿರಣ್ಮಯನು ಎಂದಿರುವದು ಅದೇ ರೂಪದ ಹೋಲಿಕೆಯಿರುವದರಿಂದ, ಚಂದ್ರಮುಖ ಎಂಬಂತೆಯೇ⁴ ಇದು ?'- ಎಂದೂ ವಾಕ್ಯ(ಕಾರರ ವಚನವಿದೆ). ಅದನ್ನು ಆ (ದ್ರಮಿಡಾಚಾರ್ಯ)ರೇ 'ಇಲ್ಲಿ ಮಯುಟ್ಟತ್ಯಯವನ್ನು ವಿಕಾರವೆಂಬರ್ಥವನ್ನಿಟ್ಟುಕೊಂಡು ಪ್ರಯೋಗಿಸಿರುವದಿಲ್ಲ ; ಏಕೆಂದರೆ ಆತ್ಮನು (ಏತಕ್ಕೂ) ಕಾರ್ಯವಾಗಿರುವವನಲ್ಲ' ಎಂದು ಮುಂತಾದ (ವಾಕ್ಯ)ದಿಂದ ವಿವರಿಸಿರುತ್ತಾರೆ.

1. ಯೋಗಾಭ್ಯಾಸಯುಕ್ತನಾದವನು.
2. 'ಮಾಹಾರಜನ' ಎಂಬ ಪಾಠವು ಶಂಕರಭಾಷ್ಯಸಂಮತವಾಗಿದೆ ; ಅದಕ್ಕೆ ಆರತಿನ ಬಣ್ಣದ ಎಂದರ್ಥ.
3. 'ಸಾಕ್ಷಿಣ' ಎಂಬುದರ ಕನ್ನಡವಿದು. ಮೂಲದಲ್ಲಿ ಏನೋ ಹೆಚ್ಚುಕಡಿಮೆಯಾಗಿರುವಂತೆ ಇದೆ. ವೇದಾರ್ಥಸಂಗ್ರಹದಲ್ಲಿ 'ನಿರ್ದೇಶಾಚ್ಚ ಸಾಕ್ಷಿಣಃ ಇತ್ಯಾದಿನಾ' ಎಂದಿದೆ. ಆಗ ಆದಿತ್ಯನಲ್ಲಿರುವ ಕರ್ಮ ಸಾಕ್ಷಿಯಾದ ಪರಮಪುರುಷನಿಗೆ (ರೂಪವನ್ನು) ಹೇಳಿರುವದರಿಂದ ಎಂದು ಅರ್ಥವನ್ನು ಮಾಡಬೇಕಾಗುವದು. ಇಲ್ಲಿ ಇತಿ ಆದಮೇಲೆ 'ಸಾಕ್ಷಿಣ ಇತಿ' ಎಂದಿದೆ. ಈ ವಾಕ್ಯವು ಇಷ್ಟಕ್ಕೇ ಪೂರ್ತಿಯಾದರೆ ಯಾವ ಅಭಿಪ್ರಾಯವೂ ಹೊರಡುವದಿಲ್ಲ. ಈ ಮಾತೇ ಇಲ್ಲದಿದ್ದರೂ ಆಗುತ್ತಿತ್ತುಂದು ತೋರುತ್ತದೆ.
4. ಚಂದ್ರಮುಖವೆಂದರೆ ಚಂದ್ರನಂತೆ ಹೊಳೆಯುವ ಮುಖ ಎಂದರ್ಥ. ಹಾಗೆ ಇಲ್ಲಿಯೂ ಚಿನ್ನದಂತೆ ಹೊಳೆಯುವ ಎಂದರ್ಥ - ಎಂದು ವಾಕ್ಯಕಾರರ ಅಭಿಪ್ರಾಯವೆಂದು ಕಾಣುತ್ತದೆ. ಆದರೆ ಹಿರಣ್ಮಯಶಬ್ದಕ್ಕೆ ಮುಖ್ಯಾರ್ಥವನ್ನು ತೆಗೆದುಕೊಳ್ಳಬಾರದು ಎಂಬುದು ವಾಕ್ಯಕಾರರ ಅಭಿಪ್ರಾಯವು ; ಆದ್ದರಿಂದ ನೀಲಮೇಘವರ್ಣನೆಂದು ಬೇರೆ ಕಡೆಯಲ್ಲಿ ವರ್ಣಿಸಿರುವದಕ್ಕೆ ವಿರೋಧವಿಲ್ಲ- ಎಂದು ರಂಗರಾಮಾನುಜರು ಬರೆದಿರುತ್ತಾರೆ. ರುಕ್ಮವರ್ಣನೆಂದು ಶ್ರುತಿಯಿರುವದರಿಂದ ನೀಲತೋಯದ ಕಾಂತಿಗೆ ರುಕ್ಮವರ್ಣತ್ವವೂ ಹೊಂದುತ್ತದೆ ; ಇದು ಸಂಪ್ರದಾಯಗಮ್ಯವು ಎಂದೂ ಬರೆದಿರುತ್ತಾರೆ.

(ಮೂಲ)

೨೩. ಅತಃ ಪ್ರಧಾನಾತ್ ಪ್ರತ್ಯಗಾತ್ಮನಶ್ಚ ಅರ್ಥಾನ್ತರಭೂತೋ ನಿರುಪಾಧಿಕವಿಪಶ್ಚಿತ್ | ಅನವಧಿಕಾತಿಶಯಾನಂದಃ, ಅಪ್ರಾಕೃತಸ್ವಾಧಾರಣ ದಿವ್ಯರೂಪಃ ಪುರುಷೋತ್ತಮಃ ಪರಂ ಬ್ರಹ್ಮ ಜಗತ್ಕಾರಣಮ್ ಇತಿ ವೇದಾನ್ಯೈ ಪ್ರತಿಪಾದ್ಯತ ಇತಿ ನಿರವದ್ಯಮ್ ||

(ಅರ್ಥ)

ಆದ್ದರಿಂದ ಪ್ರಧಾನಕ್ಕಿಂತಲೂ ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿರುವವ ನಾಗಿ, ಯಾವ ಉಪಾಧಿಯೂ ಇಲ್ಲದ ವಿಪಶ್ಚಿತ್ತನಾಗಿ¹ ಮಿಗಿಲಿಲ್ಲದಷ್ಟು ಅತಿಶಯ ವಾದ ಆನಂದವುಳ್ಳವನಾಗಿ, ಅಪ್ರಾಕೃತವಾದ ತನಗೇ ಮೀಸಲಾಗಿರುವ ದಿವ್ಯರೂಪ ವುಳ್ಳವನಾಗಿರುವ ಪುರುಷೋತ್ತಮನೆಂಬ ಪರಬ್ರಹ್ಮವೇ ಜಗತ್ಕಾರಣವು ಎಂದು ಎಲ್ಲಾ ಉಪನಿಷತ್ತುಗಳಲ್ಲಿಯೂ ಪ್ರತಿಪಾದಿತವಾಗಿರುತ್ತದೆ ಎಂಬುದು ನಿರ್ದುಷ್ಟವು.

೨೨. ಭೇದವ್ಯಪದೇಶಾಚ್ಚಾನ್ಯಃ (೧-೧-೨೨)

(ಮೂಲ)

೨೪. 'ಯ ಆದಿತ್ಯೇ ತಿಷ್ಯನ್ನಾದಿತ್ಯಾದನ್ತರೋ ಯಮಾದಿತ್ಯೋ ನ ವೇದ ಯಸ್ಯಾದಿತ್ಯಃ ಶರೀರಂ ಯ ಆದಿತ್ಯಮನ್ತರೋ ಯಮಯತಿ ಸ ತ ಆತ್ಮಾನ್ತ ಯಾಮ್ಯಮೃತಃ..... ಇತ್ಯಧಿದೈವತಮ್'² (ಬೃ.ಮಾ.೩-೨-೧೨....೧೬), 'ಯಶ್ಚಕ್ಷುಷಿ ತಿಷ್ಯನ್' (ಯ ಆತ್ಮನಿ ತಿಷ್ಯನ್)³ ಇತ್ಯಧ್ಯಾತ್ಮಮ್⁴.....' (ಬೃ.ಮಾ. ೩-೨-೨೩,೩೦), 'ಯಃ ಸರ್ವೇಷು ಲೋಕೇಷು ತಿಷ್ಯನ್..... ಇತ್ಯಧಿ ಲೋಕಮ್'⁵ (ಬೃ.ಮಾ.೩-೨-೧೨), 'ಯಃ ಸರ್ವೇಷು ಭೂತೇಷು ತಿಷ್ಯನ್..... ಇತ್ಯಧಿಭೂತಮ್'⁶ (ಬೃ.ಮಾ.೩-೨-೨೦), 'ಯಃ ಸರ್ವೇಷು ವೇದೇಷು ತಿಷ್ಯನ್'

1. ಜೀವನು ಮುಕ್ತನಾದಾಗ ಸರ್ವಜ್ಞನಾಗಿರುತ್ತಾನೆ, ಆದರೆ ಜಗತ್ಸೃಷ್ಟ್ಯಾದಿಗಳನ್ನು ಮಾಡುವದನ್ನು ಬಲ್ಲವನಾಗಿರುವದಿಲ್ಲ; ಆದ್ದರಿಂದ ಅವನ ವಿಪಶ್ಚಿತ್ತವು ಸೋಪಾಧಿಕ; ಪರಮಾತ್ಮನ ವಿಪಶ್ಚಿತ್ತಕ್ಕೆ ಯಾವ ಮಿತಿಯೂ ಇಲ್ಲದ್ದರಿಂದ ಅದು ನಿರೂಪಾಧಿಕ.

2. 'ಇತ್ಯಧಿದೇವತಮ್' ಎಂದು ಮಾ|| ಪಾಠ; ಹೀಗೆಯೇ ಮುಂದೆಯೂ ಪಾಠಾಂತರಗಳನ್ನು ತಿಳಿಯಬೇಕು.

3. ಇದು ತೆ|| ಪಾಠದಲ್ಲಿ ಮಾತ್ರ ಕಂಡುಬಂದಿದೆ.

4. ಈ ಮಾತು ಉಪನಿಷತ್ತಿನ ಮೂಲದಲ್ಲಿಲ್ಲ.

5. 'ಇತ್ಯು ಏವಾಧಿಲೋಕಮ್' (೧೬)

6. 'ಇತ್ಯು ಏವಾಧಿಭೂತಮ್' (೨೦)

ಇತ್ಯಧಿವೇದಮ್¹ (ಬೃ.ಮಾ.೩-೨-೧೮), 'ಯಃ ಸರ್ವೇಷು ಯಜ್ಞೇಷು ತಿಷ್ಠನ್ನಿತ್ಯಧಿಯಜ್ಞಮ್'² (ಬೃ.ಮಾ.೩-೨-೧೯)- ಇತ್ಯನ್ತರ್ಯಾಮಿಬ್ರಾಹ್ಮಣೇ । ಸುಬಾಲೋಪನಿಷದಿ ಚ 'ಯಃ ಪೃಥಿವೀಮನ್ತರೇ ಸಂಚರನ್' ಇತ್ಯಾರಭ್ಯ ಯೋಽವ್ಯಕ್ತಮಂತರೇ ಸಂಚರನ್ ಯೋಽಕ್ಷರಮನ್ತರೇ ಸಂಚರನ್ ಯೋ ಮೃತ್ಯುಮನ್ತರೇ ಸಂಚರನ್ ಯಸ್ಯ ಮೃತ್ಯುಃ ಶರೀರಂ³ ಯಂ ಮೃತ್ಯುರ್ನ ವೇದ ಏಷ⁴ ಸರ್ವ ಭೂತಾನ್ತರಾತ್ಯಾಪಹತಪಾಪ್ನಾ ದಿವ್ಯೋ ದೇವ ಏಕೋ ನಾರಾಯಣಃ' (ಸು.೨) ಇತಿ ಸರ್ವದೇವಸರ್ವಲೋಕಸರ್ವಭೂತಸರ್ವವೇದಸರ್ವಯಜ್ಞಸರ್ವಾತ್ಮೋಪರಿವರ್ತಮಾನತಯಾ ತತ್ತಚ್ಚರೀರತಯಾ ತತ್ತದನ್ತರಾತ್ಮತಯಾ ತತ್ತದವೇದ್ಯತಯಾ ತತ್ತನ್ನಿಯನ್ತತಯಾ ಚ ಏಭ್ಯಃ ಸರ್ವೇಭ್ಯೋ ಭೇದವ್ಯಪದೇಶಾಚ್ಚ ಅಯಮಪಹತಪಾಪ್ನಾ ನಾರಾಯಣಃ ಪ್ರಧಾನಾತ್ ಪ್ರತ್ಯಗಾತ್ಮನಶ್ಚ ಅರ್ಥಾನ್ತರ ಭೂತೋ ನಿಖಿಲಜಗದೇಕಕಾರಣಮಿತಿ ಸಿದ್ಧಮ್ || ೨೨ ||

(ಅರ್ಥ)

'ಯಾವನು ಆದಿತ್ಯನಲ್ಲಿರುವವನಾಗಿ ಆದಿತ್ಯನಿಗಿಂತಲೂ ಒಳಗೆ ಇರುವನೋ ಯಾವನನ್ನು ಆದಿತ್ಯನು ಅರಿಯನೋ ಯಾವನಿಗೆ ಆದಿತ್ಯನು ಶರೀರವೋ ಯಾವನು ಆದಿತ್ಯನನ್ನು ಒಳಗಿದ್ದು ನಿಯಮಿಸುತ್ತಿರುವನೋ ಅವನು ನಿನ್ನ ಆತ್ಮನು, ಅಮೃತನಾದ ಅಂತರ್ಯಾಮಿಯು..... ಇಂತು ಅಧಿದೈವತವು' (ಬೃ.೩-೨-೧೨.....೧೬), 'ಯಾವನು ಚಕ್ಷುಸ್ಸಿನಲ್ಲಿ ಇರುವವನಾಗಿ.... (ಯಾವನು ಆತ್ಮನಲ್ಲಿರುವವನಾಗಿ) ಇಂತು ಅಧ್ಯಾತ್ಮವು' (ಬೃ.೩-೨-೨೩.....೩೦), 'ಯಾವನು ಎಲ್ಲಾ ಲೋಕಗಳಲ್ಲಿಯೂ ಇರುವವನಾಗಿ.... ಇಂತು ಅಧಿಲೋಕವು' (ಬೃ.ಮಾ.೩-೨-೧೭), 'ಯಾವನು ಎಲ್ಲಾ ಭೂತಗಳಲ್ಲಿಯೂ ಇರುವವನಾಗಿ.... ಇಂತು ಅಧಿಭೂತವು' (ಬೃ.ಮಾ.೩-೨-೨೦), 'ಯಾವನು ಎಲ್ಲಾ ವೇದಗಳಲ್ಲಿಯೂ ಇರುವವನಾಗಿ-ಇಂತು ಅಧಿವೇದವು', (ಬೃ.ಮಾ.೩-೨-೧೮) 'ಯಾವನು ಎಲ್ಲಾ ಯಜ್ಞಗಳ

1. 'ಇತ್ಯು ಏವಾಧಿವೇದಮ್' (೧೮).
2. 'ಇತ್ಯು ಏವಾಧಿಯಜ್ಞಮ್' (೧೯)
3. ನಿರ್ಣಯಸಾಗರದಲ್ಲಿ ಅಚ್ಚಾಗಿರುವ ಸುಬಾಲೋಪನಿಷತ್ತಿನಲ್ಲಿ 'ಯಸ್ಯ ಮೃತ್ಯುಃ ಶರೀರಂ ಯೋ ಮೃತ್ಯುಮನ್ತರೇ ಸಂಚರನ್ ಯಂ ಮೃತ್ಯುರ್ನ ವೇದ' ಎಂಬೀ ಅನುಕ್ರಮವಿದೆ. ಆದರೆ ಶ್ರೀಭಾಷ್ಯದಲ್ಲಿಯೂ ವೇದಾರ್ಥಸಂಗ್ರಹದಲ್ಲಿಯೂ ವೇದಾಂತಸಾರದಂತೆಯೇ 'ಯೋ ಮೃತ್ಯುಮನ್ತರೇ ಸಂಚರನ್' ಎಂದೇ ಮೊದಲು ಇರುತ್ತದೆ.
4. 'ಸ ಏಷ' ಎಂದು ನಿ|| ಮುದ್ರಿತಪಾಠ; ಶ್ರೀಭಾಷ್ಯದಲ್ಲಿಯೂ 'ಸ' ಇಲ್ಲದ ಪಾಠವೇ ಇದೆ.

ಲ್ಲಿಯೂ ಇರುವವನಾಗಿ ... ಇಂತು ಅಧಿಯಜ್ಞವು' (ಬೃ.ಮಾ.೩-೭-೧೯)¹-
 ಎಂದು ಅಂತರ್ಯಾಮಿಬ್ರಾಹ್ಮಣದಲ್ಲಿದೆ. ಮತ್ತು ಸುಬಾಲೋಪನಿಷತ್ತಿನಲ್ಲಿ
 'ಯಾವನು ಪೃಥಿವಿಯೊಳಗೆ ಸಂಚರಿಸುತ್ತಿರುವವನಾಗಿ ಎಂದು ಆರಂಭಿಸಿ
 'ಯಾವನು ಅವ್ಯಕ್ತದೊಳಗೆ ಸಂಚರಿಸುತ್ತಿರುವವನಾಗಿ... ಯಾವನು ಅಕ್ಷರದೊಳಗೆ
 ಸಂಚರಿಸುತ್ತಿರುವವನಾಗಿ²..... ಯಾವನು ಮೃತ್ಯುವಿನೊಳಗೆ ಸಂಚರಿಸುತ್ತಿರುವ
 ವನಾಗಿ ಯಾವನಿಗೆ ಮೃತ್ಯುವು ಶರೀರವೋ, ಯಾವನನ್ನು ಮೃತ್ಯುವು ಅರಿಯದೋ
 (ಆ) ಇವನು ಸರ್ವಭೂತಗಳಿಗೂ ಅಂತರಾತ್ಮನು, ಅಪಹತಪಾಪನು, ದಿವ್ಯನಾದ
 ಏಕದೇವನು, ನಾರಾಯಣನು' (ಸು.೭) ಎಂದು ಸರ್ವದೇವತೆಗಳ, ಸರ್ವ
 ಲೋಕಗಳ, ಸರ್ವಭೂತಗಳ, ಸರ್ವವೇದಗಳ, ಸರ್ವಯಜ್ಞಗಳ, ಸರ್ವ
 ಆತ್ಮರುಗಳ ಮೇಲೆ ಇರುವದರಿಂದಲೂ ಅವರವರನ್ನು ಶರೀರವಾಗಿ
 ಉಳ್ಳವನಾಗಿರುವದರಿಂದಲೂ ಅವರವರಿಗೆ ಒಳಗಿನ ಆತ್ಮನಾಗಿರುವದರಿಂದಲೂ
 ಅವರವರಿಗೆ ಅರಿಯುವದಕ್ಕಾಗದೆ ಇರುವದರಿಂದಲೂ, ಅವರವರನ್ನು
 ನಿಯಮಿಸುವವನಾಗಿರುವದರಿಂದಲೂ ಈ ಎಲ್ಲರಿಗಿಂತಲೂ ಬೇರೆಯೆಂದು
 ಹೇಳಿರುವದರಿಂದಲೂ ಈ ಅಪಹತಪಾಪನಾದ ನಾರಾಯಣನು ಪ್ರಧಾನಕ್ಕಿಂತಲೂ
 ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿರುವ ಸಮಸ್ತಜಗತ್ತಿಗೂ ಏಕಕಾರಣನು ಎಂದು
 ಸಿದ್ಧವಾಯಿತು. || ೨೨ ||

ಆಕಾಶಪ್ರಾಣಾಧಿಕರಣಗಳು

೨೩. ಆಕಾಶಸ್ತಲ್ಲಿಜ್ಞಾತ್ (೧-೧-೨೩)

೨೪. ಅತ ಏವ ಪ್ರಾಣಃ (೧-೧-೨೪)

(ಮೂಲ)

೨೫. 'ಸರ್ವಾಣಿ ಹ ವಾ ಇಮಾನಿ ಭೂತಾನ್ಯಾಕಾಶಾದೇವ ಸಮುತ್ಪದ್ಯಂತೇ
 ಆಕಾಶಂ ಪ್ರತ್ಯಸ್ತಂ ಯನ್ತಿ' (ಛಾಂ.೧-೯-೧), 'ಸರ್ವಾಣಿ ಹ ವಾ ಇಮಾನಿ ಭೂತಾನಿ

1. ಮಾಧ್ಯಂದಿನಪಾಠದ ಬೃಹದಾರಣ್ಯಕದಲ್ಲಿ ಅಧಿದೈವತ, ಅಧಿಲೋಕ, ಅಧಿವೇದ, ಅಧಿಯಜ್ಞ, ಅಧಿಭೂತ, ಅಧ್ಯಾತ್ಮ- ಈ ಕ್ರಮದಲ್ಲಿ ಅಂತರ್ಯಾಮಿಯನ್ನು ವರ್ಣಿಸಿದೆ. ಆದರೆ ಇಲ್ಲಿ ಅಧಿದೈವತ, ಅಧ್ಯಾತ್ಮ- ಇವುಗಳಾದಮೇಲೆಯೇ ಅಧಿಲೋಕ, ಅಧಿಭೂತ, ಅಧಿವೇದ, ಅಧಿಯಜ್ಞಗಳನ್ನು ತಿಳಿಸಿದೆ. ಈ ಅನುಕ್ರಮಭೇದಕ್ಕೆ ಕಾರಣವು ತಿಳಿಯಲಿಲ್ಲ, ಅಧಿದೈವತದಲ್ಲಿ ಆದಿತ್ಯನಿಂದ ಪ್ರಾರಂಭಿಸಿರುವದು ಆದಿತ್ಯಾಂತರ್ಗತಪುರುಷನೇ ಪ್ರಕೃತವಾಗಿರುವದರಿಂದ ಇರಬಹುದು.

2. ನಿರ್ಣಯಸಾಗರದಲ್ಲಿ ಅಚ್ಚಾಗಿರುವ ಪುಸ್ತಕದಲ್ಲಿ ಅಕ್ಷರವಾದಮೇಲೆ ಅವ್ಯಕ್ತ ಪರ್ಯಾಯವು ಬಂದಿದೆ; ಇಲ್ಲಿ ಅದು ಬೇರೆಯ ಕ್ರಮದಲ್ಲಿದೆ. ಏಕೆಂಬುದು ತಿಳಿಯದು.

ಪ್ರಾಣಮೇವಾಭಿಸಂವಿಶನ್ತಿ ಪ್ರಾಣಮೇವಾಭ್ಯುಜ್ಜಿಹತೇ' (ಛಾಂ.೧-೧೧-೫)
 ಇತ್ಯಾದೌ 'ಸದೇವ ಸೋಮ್ಯೇದಮಗ್ರ ಆಸೀತ್' (ಛಾಂ.೬-೨-೧) ಇತ್ಯಾದಿನಾ
 ಸಾಮಾನ್ಯೇನ ನಿರ್ದಿಷ್ಟಸ್ಯ ಜಗತ್ಕಾರಣಸ್ಯ ಭೂತಾಕಾಶಪ್ರಾಣಸಹಚಾರಿಜೀವವಾಚಿ
 ಶಬ್ದಾಭ್ಯಾಂ ವಿಶೇಷನಿರ್ಣಯಶಬ್ದಾರ್ಥಯಾಂ 'ಸರ್ವಾಣಿ ಹ ವಾ ಇಮಾನಿ ಭೂತಾನಿ'
 (ಛಾಂ.೧-೯-೧, ೧-೧೧-೫) ಇತಿ ಪ್ರಸಿದ್ಧವತ್ ನಿರ್ದಿಶ್ಯಮಾನಾತ್
 ಜಗತ್ಕಾರಣತ್ವಾದಿಲಿಂಗಾತ್ ಭೂತಾಕಾಶಜೀವಾಭ್ಯಾಮ್ ಅರ್ಥಾನ್ತರಭೂತಃ
 ಪರಮಪುರುಷ ಏವಾತ್ರ ಆಕಾಶಪ್ರಾಣಶಬ್ದನಿರ್ದಿಷ್ಟ ಇತಿ ನಿಶ್ಚೀಯತೇ ||

(ಅರ್ಥ)

೨೩. ಆಕಾಶವು (ಬ್ರಹ್ಮವೇ) ; ಏಕೆಂದರೆ ಆ (ಬ್ರಹ್ಮದ) ಲಿಂಗವಿದೆ.

೨೪. ಆದ್ದರಿಂದಲೇ ಪ್ರಾಣವು (ಬ್ರಹ್ಮವೇ).

'ಈ ಎಲ್ಲಾ ಭೂತಗಳೂ ಆಕಾಶದಿಂದಲೇ ಉಂಟಾಗಿರುತ್ತವೆ, ಆಕಾಶ
 ದಲ್ಲಿಯೇ ಮುಳುಗುತ್ತವೆ' (ಛಾಂ.೧-೯-೧), 'ಈ ಎಲ್ಲಾ ಭೂತಗಳೂ ಪ್ರಾಣ
 ನನ್ನೇ ಒಳಹೊಗುತ್ತವೆ, ಪ್ರಾಣನನ್ನೇ ಬಿಟ್ಟು ಹೊರಬೀಳುತ್ತವೆ' (ಛಾಂ.೧-೧೧-೫)
 ಎಂದು ಮುಂತಾಗಿರುವ (ವಾಕ್ಯಗಳ)ಲ್ಲಿ 'ಅಪ್ಪ, ಇದು ಮೊದಲು ಸತ್ತೇ ಆಗಿತ್ತು'
 (ಛಾಂ.೬-೨-೧) ಎಂದು ಮುಂತಾದ (ವಾಕ್ಯ)ದಿಂದ ಸಾಮಾನ್ಯ (ಶಬ್ದ)ದಿಂದ¹
 ತಿಳಿಸಿದ್ದ ಜಗತ್ಕಾರಣವನ್ನು ಭೂತಾಕಾಶ(ಶಬ್ದ), ಪ್ರಾಣಸಹಚಾರಿಯಾದ
 ಜೀವವಾಚಕ(ವಾದ ಪ್ರಾಣಶಬ್ದ)- ಇವುಗಳಿಂದ ವಿಶೇಷವಾಗಿ ನಿರ್ಣಯಿಸಿರುತ್ತದೆ
 ಎಂಬ ಶಂಕೆಯುಂಟಾಗಲಾಗಿ- 'ಈ ಎಲ್ಲಾ ಭೂತಗಳೂ' (ಛಾಂ.೧-೯-೧೧,
 ೧-೧೧-೫) ಎಂದು ಪ್ರಸಿದ್ಧವಾಗಿರುವಂತೆಯೇ ನಿರ್ದೇಶಿಸಿ (ಹೇಳಿರುವ) ಜಗ
 ತ್ಕಾರಣತ್ವವೇ ಮುಂತಾದ ಲಿಂಗವಿರುವದರಿಂದ² ಭೂತಾಕಾಶಜೀವರುಗಳಿಗಿಂತ
 ಬೇರೆಯ ವಸ್ತುವಾಗಿರುವ ಪರಮಪುರುಷನನ್ನೇ ಇಲ್ಲಿ ಆಕಾಶಪ್ರಾಣಶಬ್ದಗಳಿಂದ
 ಹೇಳಿರುತ್ತದೆ ಎಂದು ನಿಶ್ಚಯವಾಗುತ್ತದೆ.

(ಮೂಲ)

೨೬. ತತ್ಪ್ರಸಿದ್ಧಿಸ್ತು ಬಹುಭವನರೂಪೇಕ್ಷಣಾನವಧಿಕಾತಿಶಯಾನನ್ದ
 ಜೀವಾನನ್ದಹೇತುತ್ವವಿಜ್ಞಾನಮಯವಿಲಕ್ಷಣತ್ವನಿಶಿಲಭುವನಭಯಾಭಯಹೇತು
 ತ್ವಸರ್ವಲೋಕಸರ್ವಕಾಮೇಶತ್ವಸರ್ವಪಾಪೋದಯಾಪ್ರಾಕೃತಸ್ವಾಸಾಧಾರಣ

1. ಸತ್ತು ಎಂಬುದು ಬ್ರಹ್ಮ, ಪ್ರಧಾನ, ಜೀವ- ಎಲ್ಲಕ್ಕೂ ಸಾಧಾರಣವಾಗಿರುತ್ತದೆ.

2. ಲಿಂಗವೆಂದರೆ ಗುರುತು, ಶಬ್ದಸಾಮರ್ಥ್ಯದಿಂದ ಊಹಿಸಿಕೊಳ್ಳಬಹುದಾದದ್ದು ; ಈ ಜಗತ್ಕಾರಣತ್ವವೇ ಮುಂತಾದವನ್ನು ಮುಂದಿನ ಪ್ರಭುತ್ವದಲ್ಲಿ ತಿಳಿಸಿದೆ.

ರೂಪವಿಶಿಷ್ಟಸ್ಯ ರವಿಕರವಿಕಸಿತಪುಣ್ಣರೀಕನಯನಸ್ಯ ಸರ್ವಜ್ಞಸ್ಯ ಸತ್ಯಸಚ್ಚಲ್ಪಸ್ಯ ಕರಣಾಧಿಪಾಧಿಪಸ್ಯ ಪರಮಪುರುಷಸ್ಯೈವ ನಿಖಿಲಜಗದೇಕಕಾರಣತ್ವಾದಿತಿ ಸ ಏವ ಆಕಾಶಪ್ರಾಣಶಬ್ದಾಭ್ಯಾಂ ಜಗತ್ಕಾರಣತ್ವೇನಾಭಿಧೀಯತ ಇತಿ ನಿರ್ಣಯೋ ಯುಕ್ತ ಏವ || ೨೪ ||

(ಅರ್ಥ)

ಆ (ಬ್ರಹ್ಮದ) ಪ್ರಸಿದ್ಧಿಯು ಹೇಗೆಂದರೆ, ಬಹುವಾಗುವೆನು ಎಂದು ಯೋಚಿಸಿನೋಡುವದು¹, ಮಿಗಿಲಿಲ್ಲದಷ್ಟು ಅತಿಶಯವಾದ ಆನಂದವುಳ್ಳದ್ದಾಗಿರುವದು, ಜೀವನ ಆನಂದಕ್ಕೆ ಕಾರಣವಾಗಿರುವದು, ವಿಜ್ಞಾನಮಯನಿಗಿಂತ ಎಲಕ್ಷಣನಾಗಿರುವದು, ಎಲ್ಲಾ ಭುವನಗಳಿಗೂ ಭಯಾಭಯಗಳಿಗೆ ಕಾರಣವಾಗಿರುವದು², ಸರ್ವಲೋಕಸರ್ವಕಾಮಗಳಿಗೂ ಈಶನಾಗಿರುವದು, ಸರ್ವಪಾಪಗಳನ್ನೂ ಬಿಟ್ಟಿರುವದು³, ಅಪ್ರಾಕೃತವಾದ ಅಸಾಧಾರಣವಾದ ರೂಪದಿಂದೊಡಗೂಡಿರುವದು⁴- ಇವುಗಳನ್ನುಳ್ಳ ಸೂರ್ಯಕಿರಣಗಳಿಂದ ಅರಳುವ ಪುಂಡರೀಕನಯನನಾಗಿರುವ, ಸರ್ವಜ್ಞನೂ ಸತ್ಯಸಂಕಲ್ಪನೂ⁵ ಕರಣಾಧಿಪತಿಗಳಿಗೆ ಅಧಿಪತಿಯೂ⁶ ಆಗಿರುವ ಪರಮಪುರುಷನಿಗೆ ಮಾತ್ರವೇ (ಇದೆ), ಏಕೆಂದರೆ ಅವನು ಜಗತ್ತಿಗೆಲ್ಲ ಕಾರಣನಾಗಿರುತ್ತಾನೆ ; ಆದ್ದರಿಂದ ಅವನನ್ನೇ ಆಕಾಶಪ್ರಾಣಶಬ್ದಗಳಿಂದ ಜಗತ್ಕಾರಣನೆಂದು (ಈ ಶ್ರುತಿವಾಕ್ಯ)ಗಳಲ್ಲಿ ಹೇಳಿದೆ ಎಂಬ ನಿರ್ಣಯವು ಯುಕ್ತವೇ. || ೨೪ ||

ಜ್ಯೋತಿರಧಿಕರಣ

೨೫. ಜ್ಯೋತಿಶ್ಚರಣಾಭಿಧಾನಾತ್ (೧-೧-೨೫)

(ಮೂಲ)

೨೭. 'ಅಥ ಯದತಃ ಪರೋ ದಿವೋ ಜ್ಯೋತಿರ್ದೀವ್ಯತೇ ವಿಶ್ವತಃ ಪೃಷ್ಠೇಷು ಸರ್ವತಃ ಪೃಷ್ಠೇಷ್ವನುತ್ರಮೇಷೂತ್ರಮೇಷು ಲೋಕೇಷ್ಟಿದಂ ವಾವ ತದ್ಯದಿದಮಸ್ತಿನನ್ತಃ ಪುರುಷೇ ಜ್ಯೋತಿಃ' (ಛಾಂ.೩-೧೩-೭) ಇತ್ಯತ್ರ ಸರ್ವಸ್ಮಾತ್ ಪರತ್ವೇನ

-
1. ಇದು ಛಾಂದೋಗ್ಯದಲ್ಲಿ.
 2. ಇದು ತೈತ್ತಿರೀಯದಲ್ಲಿ.
 3. ಇದು ಛಾಂದೋಗ್ಯದಲ್ಲಿ.
 4. ಇದು ತೈತ್ತಿರೀಯಾರಣ್ಯಕದಲ್ಲಿ.
 5. ಈ ಮೂರು ವಿಶೇಷಣಗಳು ಛಾಂದೋಗ್ಯದಲ್ಲಿ.
 6. ಇದು ಶ್ವೇತಾಶ್ವತರದಲ್ಲಿ. ಈವರೆಗೆ ಕೊಟ್ಟಿರುವ ಪರಮಾತ್ಮನ ವಿಶೇಷಣಗಳನ್ನು ಈ ಗ್ರಂಥದಲ್ಲಿಯೇ ಅಲ್ಲಲ್ಲಿ ವಾಕ್ಯೋದಾಹರಣಪೂರ್ವಕವಾಗಿ ತಿಳಿಸಿಕೊಟ್ಟಿದೆ.

ನಿರ್ದಿಷ್ಟಮಾನತಯಾ ಸಕಲಕಾರಣಭೂತಜ್ಯೋತಿಷಃ ಕೌಕ್ಷೀಯಜ್ಯೋತಿಷಾ ಐಕ್ಯಾಭಿಧಾನಾತ್, ಸ್ವವಾಕ್ಯೇ ವಿರೋಧಿಲಿಪ್ತಾಗದರ್ಶನಾಚ್ಚ ಪ್ರಸಿದ್ಧಮೇವ ಜ್ಯೋತಿರ್ಜಗತ್ಕಾರಣತ್ವೇನ ಪ್ರತಿಪಾದ್ಯತ ಇತಿ ಶಬ್ದಾಯಾಮ್ | ಯದ್ವಿಧಿ ಸ್ವವಾಕ್ಯೇ ವಿರೋಧಿಲಿಪ್ತಂ ನ ದೃಶ್ಯತೇ ತಥಾಪಿ ಪೂರ್ವಸ್ಮಿನ್ ವಾಕ್ಯೇ 'ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ' (ಛಾಂ.೩-೧೨-೬) ಇತಿ ಪ್ರತಿಪಾದಿತಸ್ಯ ಸರ್ವ ಭೂತಚರಣಸ್ಯ ಪರಮಪುರುಷಸ್ಯೈವ ದ್ಯುಸಂಬಂಧಿತಯಾ ಅತ್ರಾಪಿ ಪ್ರತ್ಯಭಿಧಾನಾತ್ ಸ ಏವ 'ಜ್ಯೋತಿಃ ಶಬ್ದೇನ ಸರ್ವಸ್ಮಾತ್ ಪರತ್ವೇನ ಸಕಲಕಾರಣತಯಾ ಅಭಿಧೇಯತೇ ||

(ಅರ್ಥ)

೨೫. ಜ್ಯೋತಿಯು (ಬ್ರಹ್ಮವೇ), ಏಕೆಂದರೆ ಚರಣವನ್ನು ಹೇಳಿರುತ್ತದೆ.

'ಇನ್ನು ಈ ದ್ಯುಲೋಕದ ಆಚೆಗೆ, ವಿಶ್ವಕ್ಕೆಲ್ಲ ಮೇಲಿನ, ಎಲ್ಲಕ್ಕೂ ಮೇಲಿನ, ಅನುತ್ತಮವಾದ ಉತ್ತಮಲೋಕಗಳಲ್ಲಿ ಯಾವ ಜ್ಯೋತಿಯು ಬೆಳಗುತ್ತಿರುವದೋ, ಈ ಪುರುಷನೊಳಗೆ ಜ್ಯೋತಿಯಿದೆಯಲ್ಲ, ಇದೇ ಅದು' (ಛಾಂ. ೩-೧೩-೨) ಎಂಬಲ್ಲಿ 'ಎಲ್ಲಕ್ಕೂ ಆಚೆ' ಎಂದು ನಿರ್ದೇಶಮಾಡಿರುವದರಿಂದ ಸಕಲ ಜಗತ್ತಿಗೂ ಕಾರಣವೆನಿಸಿರುವ ಜ್ಯೋತಿಗೆ ಹೊಟ್ಟೆಯೊಳಗಿರುವ ಜ್ಯೋತಿಯೊಡನೆ ಐಕ್ಯವನ್ನು ಹೇಳಿರುವದರಿಂದಲೂ ಇದರ ವಾಕ್ಯದಲ್ಲಿ (ಇದಕ್ಕೆ) ವಿರುದ್ಧವಾದ (ಯಾವ) ಲಿಂಗವೂ ಇಲ್ಲದಿರುವದರಿಂದಲೂ¹ ಪ್ರಸಿದ್ಧವಾಗಿರುವ ಜ್ಯೋತಿಯನ್ನೇ (ಇಲ್ಲಿ) ಜಗತ್ಕಾರಣವೆಂದು ತಿಳಿಸಿದೆ ಎಂಬ ಶಂಕೆಯು ಬಂದರೆ-

(ಇದಕ್ಕೆ ಪರಿಹಾರವಾಗಿ ಸಿದ್ಧಾಂತವಿದು) : ಇದರ ವಾಕ್ಯದಲ್ಲಿ ವಿರುದ್ಧವಾದ ಲಿಂಗವು (ಯಾವದೂ) ಕಾಣಿಸುತ್ತಿಲ್ಲ, ಆದರೂ ಹಿಂದಿನ² ವಾಕ್ಯದಲ್ಲಿ 'ಇವನಿಗೆ ಎಲ್ಲಾ ಭೂತಗಳೂ ಒಂದು ಪಾದವು, ಇವನ ಅಮೃತವಾದ ಮೂರು ಪಾದವು ದ್ಯುಲೋಕದಲ್ಲಿದೆ' (ಛಾಂ.೩-೧೨-೬) ಎಂದು ಪ್ರತಿಪಾದಿತವಾಗಿರುವ ಸರ್ವ ಭೂತಗಳೂ ತನ್ನ ಒಂದು ಚರಣವಾಗಿರುವ ಪರಮಪುರುಷನನ್ನೇ ಇಲ್ಲಿಯೂ ದ್ಯು (ಲೋಕ)ಸಂಬಂಧವಾಗಿ ಹೇಳಿರುವದು ಕಂಡುಬರುತ್ತಿರುವದರಿಂದ², ಅವನನ್ನೇ

1. ಪ್ರಸಿದ್ಧವಾದ ಜ್ಯೋತಿಯೇ ಜಗತ್ಕಾರಣವೆಂಬುದು ಶ್ರುತಿಯಿಂದ ಕಾಣಬರುತ್ತಿದೆ. ಹಿಂದಿನ ಅಧಿಕರಣಗಳಲ್ಲಿ ಅಕಾಶ, ಪ್ರಾಣ- ಎಂಬ ಶಬ್ದಗಳನ್ನು ಬ್ರಹ್ಮಪರವೆಂದು ನಿಶ್ಚಯಿಸುವದಕ್ಕೆ ಸರ್ವಭೂತಕಾರಣತ್ವವೇ ಮುಂತಾದ ಲಿಂಗಗಳು (ಬ್ರಹ್ಮವನ್ನು ತಿಳಿಸುವ ಗುರುತಿನ ಶಬ್ದಗಳು) ಆಯಾ ವ್ಯಕ್ತಿಗಳಲ್ಲಿಯೇ ಇದ್ದವಲ್ಲವೆ? ಹಾಗೆ ಇಲ್ಲಿ ಕಾಣುವದಿಲ್ಲ.

2. ಇದರಿಂದ ಈ ಜ್ಯೋತಿಯು ಹಿಂದೆ ಹೇಳಿದ ಬ್ರಹ್ಮವೇ ಎಂದು ಗೊತ್ತುಗುತ್ತದೆ ಎಂದು ಭಾವ.

ಎಲ್ಲಕ್ಕೂ ಆಚೆ ಇರುವದರಿಂದ ಸಕಲಕಾರಣನು ಎಂದು ಜ್ಯೋತೀಶಬ್ದದಿಂದ ಹೇಳಿರುತ್ತದೆ (ಎಂದು ನಿಶ್ಚಯಿಸಬೇಕು).

(ಮೂಲ)

೨೮. ಅಸ್ಯ ಚ ಕೌಕ್ಷೇಯಜ್ಯೋತಿಷಾ ಐಕ್ಯಾಭಿಧಾನಂ ಫಲಾಯ ಉಪದಿಶ್ಯತ ಇತಿ ನ ಕಶ್ಚಿದ್ ವಿರೋಧಃ | ಅಖಿಲಜಗದೇಕಕಾರಣಭೂತಃ | ಪರಮಪುರುಷೋಽಪ್ರಾಕೃತಸ್ವಾಧಾರಣದಿವ್ಯವರ್ಣಃ, ದಿವ್ಯರೂಪಃ, ತಮಸಃ ಪರಸ್ಪಾದ್ವರ್ತತ ಇತಿ ತಸ್ಯೈವ ನಿರತಿಶಯದೀಪ್ತಿಯೋಗಾತ್ ಜ್ಯೋತೀಶಬ್ದಾಭಿಧೇಯತ್ವಮ್ | ವಿಶ್ವತಃ ಪೃಷ್ಠೇಷು ಸರ್ವತಃ ಪೃಷ್ಠೇಷ್ವನುತ್ತಮೇಷೂತ್ತಮೇಷು ಲೋಕೇಷು ವಾಸಶ್ಚ ಯುಜ್ಯತ ಏವ || ೨೫ ||

(ಅರ್ಥ)

ಇವನಿಗೆ ಹೊಟ್ಟಿಯೊಳಗಿರುವ ಜ್ಯೋತಿಯೊಡನೆ ಐಕ್ಯವನ್ನು ಹೇಳಿರುವದು ಫಲಕ್ಕಾಗಿ ಉಪದಿಷ್ಟವಾಗಿರುತ್ತದೆಯಾದ್ದರಿಂದ¹ (ಆದರಿಂದ) ಯಾವ ವಿರೋಧವೂ ಇಲ್ಲ. ಎಲ್ಲಾ ಜಗತ್ತಿಗೂ ತಾನೊಬ್ಬನೇ ಕಾರಣನಾಗಿರುವ ಪರಮ ಪುರುಷನು ಅಪ್ರಾಕೃತವಾದ ಅಸಾಧಾರಣವಾದ ದಿವ್ಯವರ್ಣವುಳ್ಳವನಾದ್ದರಿಂದಲೂ ದಿವ್ಯರೂಪನಾದ್ದರಿಂದಲೂ ತಮಸ್ಸಿಗಿಂತಲೂ ಆಚೆ ಇರುವದರಿಂದಲೂ ಆತನಿಗೇ ಮಿಗಿಲಿಲ್ಲದ ಹೊಳಪು (ಇದೆಯೆಂಬುದು) ಹೊಂದುಪದರಿಂದ (ಅವನನ್ನು) ಜ್ಯೋತಿ ಎಂಬ ಶಬ್ದದಿಂದ ಹೇಳಿರುತ್ತದೆ². ವಿಶ್ವವೆಲ್ಲಕ್ಕೂ ಮೇಲಿರುವ, ಎಲ್ಲಕ್ಕೂ ಮೇಲಿನ ಅನುತ್ತಮವಾದ ಉತ್ತಮಲೋಕಗಳಲ್ಲಿ ವಾಸಮಾಡುವದೂ (ಆತನಿಗೆ) ಹೊಂದಿಯೇ ಹೊಂದುತ್ತದೆ.³

೨೯. ಛನ್ನೋಭಿಧಾನಾನ್ನೇತಿ ಚೇನ್ನ ತಥಾ ಚೇತೋಽರ್ಪಣ ನಿಗಮಾತ್ತಥಾ ಹಿ ದರ್ಶನಮ್ | (೧-೧-೨೬)

(ಮೂಲ)

೨೯. ಪೂರ್ವತ್ರ 'ಗಾಯತ್ರೀ ವಾ ಇದಂ ಸರ್ವಮ್' (ಛಾಂ.೩-೧೨-೧) ಇತಿ ಗಾಯತ್ರಾಖ್ಯಚ್ಛನ್ನಃ ಪ್ರಸ್ತುತಮಿತಿ ನಾತ್ರ ಪರಮಪುರುಷಾಭಿಧಾನಮಿತಿ ಚೇತ್ | ನೈತತ್ | ಪರಮಪುರುಷಸ್ಯೈವ ಗಾಯತ್ರೀಸಾದೃಶ್ಯಸ್ಯ ಅನುಸಂಧಾ

1. ಹೀಗೆಂದು ಉಪಾಸನೆಮಾಡಿರೆ ಇಂಥ ಫಲ ಎಂದು ತಿಳಿಸುವದಕ್ಕಾಗಿ, ಬ್ರಹ್ಮವು ಹೊಟ್ಟಿಯೊಳಗಿನ ಅಗ್ನಿಯೇ ಎಂದು ಹೇಳುವದಕ್ಕಲ್ಲ.
2. ಜ್ಯೋತಿಯೇ ಅಗಿರಬೇಕೆಂಬ ನಿಯಮವೇನೂ ಇಲ್ಲ, ನಿರತಿಶಯಪ್ರಕಾಶವಾದದ್ದನ್ನು ಜ್ಯೋತಿ ಎನ್ನಬಹುದು ಎಂದು ಅಭಿಪ್ರಾಯ.
3. ಏಕೆಂದರೆ ಪರಮಪದದಲ್ಲಿ ವಾಸವಾಗಿರುವದು ನಾರಾಯಣನ ಧರ್ಮವು.

ನೋಪದೇಶಾತ್¹ | ತಸ್ಯ ಛಂದೋಮಾತ್ರಸ್ಯ ಸರ್ವ ಭೂತಾತ್ಮಕತ್ವಾನುಪಪತ್ತೇರೇವೇತಿ ನಿಗಮ್ಯತೇ | ಅನ್ಯತ್ರಾಪಿ ಹಿ ಅನ್ಯಸ್ಯ ಛಂದೋಮಾದ್ಯತ್ಯಾತ್ ಛಂದೋನಿರ್ದೇಶೋ ದೃಶ್ಯತೇ 'ತೇ ವಾ ಏತೇ ಪಞ್ಚಾನ್ಯೇ' ಇತ್ಯಾರಭ್ಯ 'ಸೈಷಾ ವಿರಾಟ್' (ಛಾಂ.೪-೩-೮) ಇತ್ಯಾದೌ || ೨೬ ||

(ಅರ್ಥ)

೨೬. ಛಂದಸ್ಸನ್ನು ಹೇಳಿರುವುದರಿಂದ (ಬ್ರಹ್ಮ)ವಲ್ಲ ಎಂದರೆ ಹಾಗಲ್ಲ. ಏಕೆಂದರೆ ಹಾಗೆ ಚಿತ್ತವನ್ನು ಅರ್ಪಿಸಬೇಕೆಂದು ತಿಳಿಸಿದೆ. ಹಾಗಲ್ಲವೆ, (ಹೇಳಿರುವುದು ಬೇರೆ ಕಡೆಯಲ್ಲಿಯೂ) ಕಂಡುಬರುತ್ತದೆ ?

ಇದರ ಹಿಂದಿನ ವಾಕ್ಯದಲ್ಲಿ 'ಗಾಯತ್ರಿಯೇ ಇದೆಲ್ಲವೂ' (ಛಾಂ.೩-೧೨-೧) ಎಂದು ಗಾಯತ್ರಿ ಎಂಬ ಹೆಸರಿನ ಛಂದಸ್ಸನ್ನು ಪ್ರಸ್ತಾಪಿಸಿದೆಯಾದ್ದರಿಂದ ಇಲ್ಲಿ (ಅಲ್ಲಿ ಹೇಳಿದ್ದ) ಪರಮಪುರುಷನನ್ನೇ ಹೇಳಿದೆ (ಎಂಬುದು ಸರಿ)ಯಲ್ಲ- ಎಂದರೆ-

ಇದು (ಸರಿ)ಯಲ್ಲ. ಏಕೆಂದರೆ ಪರಮಪುರುಷನನ್ನೇ ಗಾಯತ್ರಿಗೆ ಸಮಾನವಾಗಿ (ನಾಲ್ಕು ಪಾದಗಳುಳ್ಳವನು) ಎಂದು ಉಪಾಸನೆಮಾಡಬೇಕೆಂದು (ಅಲ್ಲಿ) ಉಪದೇಶಿಸಿರುತ್ತದೆ (ಎಂದು ತಿಳಿಯಬೇಕು). ಅದೇಕೆಂದರೆ ಆ ಬರಿಯ ಛಂದಸ್ಸಿಗೆ ಸರ್ವ ಭೂತಾತ್ಮಕವಾಗಿರುವದೆಂಬುದು ಹೊಂದುವದಿಲ್ಲವಾದ್ದರಿಂದಲೇ ಎಂದು (ಹೀಗೆ) ಉಪದೇಶಿಸಿರುತ್ತದೆ. ಬೇರೆ (ಶ್ರುತಿ)ಯಲ್ಲಿಯೂ ಛಂದಸ್ಸಿನ ಹೋಲಿಕೆಯಿಂದ ಮತ್ತೊಂದು ವಸ್ತುವನ್ನು ಛಂದೋ(ವಾಚಿಯಾದ ಶಬ್ದ)ದಿಂದ ಹೇಳಿರುವುದು ಕಂಡುಬರುತ್ತದೆಯಲ್ಲವೆ ? (ಎಲ್ಲಿಂದರೆ) 'ಆ ಇವು ಐದು ಕೆಲವು, ಐದು ಮತ್ತೆ ಬೇರೆ- (ಹೀಗೆ ಹತ್ತಾಗುತ್ತವೆ)' ಎಂದು ಪ್ರಾರಂಭಿಸಿ 'ಆ ಇದು ವಿರಾಟ್ (ಎಂಬ ಅನ್ನಾತ್ ಆಗಿದೆ)' (ಛಾಂ.೪-೩-೮) ಮುಂತಾದ ಕಡೆಯಲ್ಲಿ²

1. 'ಉಪದೇಶಾತ್' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

2. ಅಗ್ನಾದಿಗಳು ಐವರು, ವಾಗಾದಿಗಳು ಐದು-- ಹತ್ತು ಆಗಿರುತ್ತಾರೆ. ವಿರಾಟ್ಟಿಂದಸ್ಸಿನಲ್ಲಿ ಹತ್ತು ಅಕ್ಷರಗಳಿವೆಯಾದ್ದರಿಂದ ದಶದೇವತಾತ್ಮನಾದ ವಿರಾಟ್ಟುರುಷನನ್ನೇ ಉಪಾಸನೆಮಾಡಿದಂತೆ ಸಂವರ್ಗವಿದ್ಯೋಪಾಸಕನು ದಶದಿಕ್ಕುಗಳಲ್ಲಿಯೂ ಇರುವ ಪದಾರ್ಥಗಳನ್ನೆಲ್ಲಾ ಉಪಾಸನೆಮಾಡಿದವನಾಗುತ್ತಾನೆ. ಆದರಿಂದ ಅವನು ಸರ್ವಜ್ಞನೂ ಬ್ರಹ್ಮಲಕ್ಷಣವನ್ನು ಅನುಭವಿಸಿದವನೂ ಆಗುತ್ತಾನೆ ಎಂದು ಶ್ರುತಿಗೆ ರಂಗರಾಮಾನುಜರು ಅರ್ಥವನ್ನು ಬರೆದಿರುತ್ತಾರೆ. ಶ್ರೀಭಾಷ್ಯದಲ್ಲಿ 'ಸೈಷಾ ವಿರಾಡನ್ನಾತ್' ಎಂಬ ಪಾಠವನ್ನು ಸ್ವೀಕರಿಸಿದೆ. ಅನ್ನಾತ್ ಎಂದರೆ ಅನ್ನವೂ ಅತ್ವವೂ- ಭೋಗ್ಯಭೋಕ್ತೃಗಳಿಗೆ ಆಶ್ರಯನಾದ ಪರಮಾತ್ಮನು ಎಂದರ್ಥ. ಇಲ್ಲಿ ವಿರಾಟ್ಟಿಂದಸ್ಸಿನ ಹೆಸರನ್ನು ಹತ್ತು ಎಂಬ ಸಂಖ್ಯೆಯ ಹೋಲಿಕೆಯಿಂದ ಪರಮಾತ್ಮನಿಗೆ ಹೋಲಿಸಿದೆ.

೨೭. ಭೂತಾದಿಪಾದವ್ಯಪದೇಶೋಪಪತ್ತೇಶ್ಚೈವಮ್ (೧-೧-೨೭)

(ಮೂಲ)

೩೦. ಭೂತಪೃಥಿವೀಶರೀರಹೃದಯೈಶ್ಚತುಷ್ಟದಾ ಇತಿ ವ್ಯಪದೇಶಶ್ಚ ಪರಮಪುರುಷೇ ಗಾಯತ್ರೀಶಬ್ದನಿರ್ದಿಷ್ಟೇ ಹ್ಯುಪಪದ್ಯತ ಇತಿ ಪೂರ್ವೋಕ್ತಪ್ರಕಾರ ಏವ ಸಮಂಜಸಃ || ೨೭ ||

(ಅರ್ಥ)

೨೭. ಭೂತಾದಿಗಳು ಪಾದಗಳೆಂದು ಹೇಳಿರುವುದು ಹೊಂದುವದರಿಂದಲೂ ಹೀಗೆ.

ಭೂತಗಳು, ಪೃಥಿವೀ, ಶರೀರ, ಹೃದಯ- ಎಂಬೀ ನಾಲ್ಕು ಪಾದಗಳುಳ್ಳದ್ದು (ಗಾಯತ್ರಿ) ಎಂದು ಹೇಳಿರುವುದೂ ಪರಮಪುರುಷನನ್ನೇ ಗಾಯತ್ರೀಶಬ್ದದಿಂದ ತಿಳಿಸಿದೆ (ಎಂಬ ಪಕ್ಷದಲ್ಲಿಯೇ) ಹೊಂದುತ್ತದೆ ; ಆದ್ದರಿಂದ ಹಿಂದೆ (ನಾವು) ಹೇಳಿರುವ ಪಕ್ಷವೇ ಸಮಂಜಸವು.

೨೮. ಉಪದೇಶಭೇದಾನೇತಿ ಚೇನ್ನೋಭಯಸ್ತಿಸ್ತಪಿ

ಅವಿರೋಧಾತ್ || (೧-೧-೨೮)

(ಮೂಲ)

೩೧. ಪೂರ್ವತ್ರ, 'ತ್ರಿಪಾದಸ್ಯಾಮೃತಂ ದಿವಿ' (ಛಾಂ.೩-೧೨-೬) ಇತಿ ಪರಮಪುರುಷೋ ವ್ಯಪದಿಶ್ಯತೇ | ಅತ್ರ, 'ಅಥ ಯದತಃ ಪರೋ ದಿವಃ' (ಛಾಂ.೩-೧೩-೭) ಇತಿ ಪಞ್ಜಮ್ಯಾ ನಿರ್ದಿಷ್ಟಂ¹ ದ್ಯುಸಂಬನ್ಧಜ್ಯೋತಿರಿತಿ ನ ಪ್ರತ್ಯಭಿಜ್ಞಾ ಇತಿ ಚೇತ್ | ನೈತತ್ | ಉಭಯಸ್ತಿಸ್ತಪಿ ವ್ಯಪದೇಶೇ ವಿರೋಧಾ ಭಾವಾತ್ | ಯಥಾ 'ವೃಕ್ಷಾಗ್ರೇ ಶೈನಃ', 'ವೃಕ್ಷಾಗ್ರಾತ್ಪರತಃ ಶೈನಃ' ಇತಿ ವ್ಯಪದೇಶಃ | ಅತ್ರ ದಿವಃ ಪರತ್ವಮೇವ ಉಭಯತ್ರ, ವಿವಕ್ಷಿತಮ್ ಇತ್ಯರ್ಥಃ ||

(ಅರ್ಥ)

೨೮. ಉಪದೇಶಭೇದವಿರುವದರಿಂದ (ಇದು ಸರಿ)ಯಲ್ಲ, ಎಂದರೆ ; ಹಾಗಲ್ಲ, ಏಕೆಂದರೆ ಎರಡರಲ್ಲಿಯೂ ವಿರೋಧವಿಲ್ಲ.

ಹಿಂದಿನ ವಾಕ್ಯದಲ್ಲಿ 'ಇವನ ಮೂರು ಪಾದಗಳು ದ್ಯುಲೋಕದಲ್ಲಿ' (ಛಾಂ.೩-೧೨-೬) ಎಂದು ಪರಮಪುರುಷನನ್ನು ಹೇಳಿದೆ. ಇಲ್ಲಿ 'ಇನ್ನು ಈ ದ್ಯುಲೋಕಕ್ಕಿಂತ ಆಚೆ' (ಛಾಂ.೩-೧೩-೭) ಎಂದು ಪಂಚಮಾವಿಭಕ್ತಿಯಿಂದ

1. 'ನಿರ್ದಿಷ್ಟ' ಎಂದೇ ಅಚ್ಚನಪಾಠ; 'ಜ್ಯೋತಿಃ' ಎಂಬುದಕ್ಕೆ ವಿಶೇಷಣವಾದ್ದರಿಂದ ನಿರ್ದಿಷ್ಟಂ ಎಂದು ನಪುಂಸಕಲಿಂಗಕ್ಕೇ ನಾವು ತಿರುಗಿಸಿಕೊಂಡಿರುತ್ತೇವೆ.

ದ್ಯುಲೋಕಸಂಬದ್ಧವಾದ ಜ್ಯೋತಿಯನ್ನು ಹೇಳಿದೆ. ಆದ್ದರಿಂದ¹ (ಹಿಂದಿನ ಪರಮಪುರುಷನನ್ನೇ ಇಲ್ಲಿ) ಗುರುತಿಸಿ ತಿಳಿಯುವಂತಿಲ್ಲವಲ್ಲ! ಎಂದರೆ-

ಇದು ಸರಿಯಲ್ಲ. ಏಕೆಂದರೆ (ಈ) ಎರಡು ಪ್ರಕಾರದ ವ್ಯಪದೇಶದಲ್ಲಿಯೂ ವಿರೋಧವಿರುವುದಿಲ್ಲ. 'ಮರದ ತುದಿಯಲ್ಲಿ ಗಿಡುಗನು', 'ಮರದ ತುದಿಯಿಂದಾಚೆಗೆ ಗಿಡುಗನು'- ಎಂದು (ಹೇಗೆ ಎರಡು ಪ್ರಕಾರವಾಗಿ) ವ್ಯಪದೇಶಮಾಡುವರೋ (ಹಾಗೆಯೇ ಇದು). ಇಲ್ಲಿ ದ್ಯುಲೋಕಕ್ಕಿಂತ ಅಚಿಯಿರುವನೆಂಬುದೇ ಎರಡು ವಾಕ್ಯಗಳಲ್ಲಿಯೂ ವಿವಕ್ಷಿತವಾಗಿರುತ್ತದೆ² ಎಂದರ್ಥ. || ೨೮ ||

ಇಂದ್ರಪ್ರಾಣಾಧಿಕರಣ

೨೯. ಪ್ರಾಣಸ್ತಥಾನುಗಮಾತ್ (೧-೧-೨೯)

(ಮೂಲ)

೩೨. ಆತ್ಮನಾಂ ಹಿತತಮರೂಪಮೋಕ್ಷಸಾಧನೋಪಾಸನಕರ್ಮತಯಾ ಪ್ರಜ್ಞಾತಜೀವಭಾವಸ್ಯ ಇಂದ್ರಸ್ಯ 'ಪ್ರಾಣೋಽಸ್ಮಿ ಪ್ರಜ್ಞಾತ್ಮಾ ತಂ ಮಾ ಮಾಯುರಮೃತಮಿತ್ಯುಪಾಸ್ವ' (ಕೌ.೩-೧) ಇತಿ ವಿಧಾನಾತ್ ಸ ಏವ ಜಗತ್ಪಾರಣಮ್ | ಕಾರಣೋಪಾಸನಂ ಹಿ ಮೋಕ್ಷಸಾಧನಮ್ | 'ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇ | ಅಥ ಸಂಪತ್ಸ್ಯೇ' (ಛಾಂ.೬-೧೪-೨) ಇತಿ ಶ್ರುತೇಃ - ಇತಿ ನಾಶಬ್ಧನೀಯಮ್ | ಪ್ರಾಣಶಬ್ದಸಮಾನಾಧಿಕರಣೇಂದ್ರಶಬ್ದನಿರ್ದಿಷ್ಟೋ ಜೀವಾದರ್ಥಾನ್ತರಭೂತ ಉಕ್ತಲಕ್ಷಣಃ ಪರಮಾತ್ಮೈವ | ಕುತಃ ? ತಥಾನುಗಮಾತ್ | ಪರಮಾತ್ಮಾ ಸಾಧಾರಣಾನನ್ದಾಜರಾಮೃತಾದಿಷು ಅಸ್ಯ ಇಂದ್ರಪ್ರಾಣಶಬ್ದನಿರ್ದಿಷ್ಟಸ್ಯ³ ಅನುಗಮೋ ಹಿ ದೃಶ್ಯತೇ | 'ಸ ಏಷ ಪ್ರಾಣ ಏವ ಪ್ರಜ್ಞಾತ್ಮಾಽಽನನ್ದೋಽಜರೋಽಮೃತಃ' (ಕೌ.೩-೯) ಇತಿ || ೨೯ ||

(ಅರ್ಥ)

೨೯. ಪ್ರಾಣನು (ಬ್ರಹ್ಮವೇ), ಏಕೆಂದರೆ ಹಾಗೆ ಅನುಗಮವಿದೆ.

1. ಒಂದು ಕಡೆ ಸಪ್ತಮಾವಿಭಕ್ತಿ, ಇನ್ನೊಂದು ಕಡೆ ಪಂಚಮಾವಿಭಕ್ತಿ- ಹೀಗೆ ಪ್ರಯೋಗಭೇದವಿರುವುದರಿಂದ ಎಂದರ್ಥ.

2. ಗಿಡುಗನು ಮರದಮೇಲುಗಡೆ ಹಾರಾಡುತ್ತಿದ್ದರೂ ಮರದತುದಿಯಲ್ಲಿ ಎಂದೇ ಪ್ರಯೋಗಿಸುವಂತೆ ಇಲ್ಲಿಯೂ 'ದಿವಿ' ಎಂದರೆ ದ್ಯುಲೋಕದಲ್ಲಿ ಎಂಬರ್ಥವೇನೂ ಇಲ್ಲ, ದ್ಯುಲೋಕದಿಂದ ಆಚೆ ಎಂದೇ ಅಭಿಪ್ರಾಯ- ಎಂದು ಭಾವ.

3. 'ಪ್ರಾಣಶಬ್ದಸ್ಯಾನುಗಮೋ' ಎಂದು ಪಾ|| ಈಗ ನಾವು ಕೊಟ್ಟಿರುವ ಪಾಠವೇ ಶ್ರೀಭಾಷ್ಯದಲ್ಲಿಯೂ ಇದೆ.

ಆತ್ಮರುಗಳಿಗೆ ಹಿತತಮರೂಪವಾಗಿರುವ¹ ಮೋಕ್ಷಕ್ಕೆ ಸಾಧನವಾದ ಉಪಾಸನಕ್ಕೆ ವಿಷಯನೆಂದು ಜೀವರೂಪನೆಂದೇ ಗೊತ್ತಾಗಿರುವ ಇಂದ್ರನನ್ನು 'ಪ್ರಾಣನಾದ ಪ್ರಜ್ಞಾತ್ಮನಾಗಿರುವೆನು ; ಆ ನನ್ನನ್ನು ಆಯಸ್ಸು, ಅಮೃತವು- ಎಂದು ಉಪಾಸನೆಮಾಡು' (ಕೌ.೩-೧) ಎಂದು ವಿಧಾನಮಾಡಿರುವದರಿಂದ² ಆ (ಇಂದ್ರನೇ) ಜಗತ್ಕಾರಣನು. ಕಾರಣನನ್ನು ಉಪಾಸನೆಮಾಡುವದೇ ಅಲ್ಲವೆ' ಮೋಕ್ಷಕ್ಕೆ ಸಾಧನವು ? ಏಕೆಂದರೆ 'ಆ (ಸದ್ಬ್ರಹ್ಮೋಪಾಸಕನಿಗೆ) ಅಲ್ಲಿಯವರೆಗೆ ತಡ, ಎಲ್ಲಿಯವರೆಗೆ ಶರೀರದಿಂದ ಬಿಡುಗಡೆಯಾಗುವದಿಲ್ಲವೋ (ಅಲ್ಲಿಯವರೆಗೆ) ಆಮೇಲೆ ಸೇರಿಕೊಳ್ಳುವನು' (ಛಾಂ.೬-೧೪-೨) ಎಂದು ಶ್ರುತಿಯಿದೆ. ಹೀಗೆಂದು ಆಶಂಕೆಮಾಡಬಾರದು.

ಏಕೆಂದರೆ ಪ್ರಾಣಶಬ್ದಕ್ಕೆ ಸಮಾನಾಧಿಕರಣವಾಗಿ³ ಇಂದ್ರಶಬ್ದದಿಂದ ಹೇಳಿರುವವನು ಜೀವಕ್ಕಿಂತ ಬೇರೊಂದು ವಸ್ತುವಾಗಿರುವ ಉಕ್ತಲಕ್ಷಣನಾದ⁴ ಪರಮಾತ್ಮನೇ. ಏಕೆ ? ಎಂದರೆ, ಹಾಗೆ ಅನುಗಮವಿದೆ. ಪರಮಾತ್ಮನಿಗೆ ಅಸಾಧಾರಣವಾಗಿರುವ ಆನಂದ, ಅಜರತ್ವ, ಅಮೃತತ್ವ - ಮುಂತಾದವುಗಳಲ್ಲಿ ಇಂದ್ರಪ್ರಾಣಶಬ್ದಗಳಿಂದ ನಿರ್ದಿಷ್ಟನಾಗಿರುವವನಿಗೆ 'ಆ ಈ ಪ್ರಾಣವೇ ಪ್ರಜ್ಞಾತ್ಮನು, ಆನಂದಸ್ವರೂಪನು, ಅಜರನು, ಅಮೃತನು'(ಕೌ.೩-೯) ಎಂದು ಅನುಗಮವು⁵ ಕಂಡುಬರುತ್ತದೆಯಷ್ಟೆ ?

೩೦. ನ ವಕ್ತುರಾತ್ಮೋಪದೇಶಾದಿತಿ ಚೇದಧ್ಯಾತ್ಮ

ಸಂಬಂಧಭೂಮಾ ಹ್ಯಸ್ಮಿನ್ (೧-೧-೩೦)

(ಮೂಲ)

೩೩. ಉಪಕ್ರಮೇ ಹಿ 'ಮಾಮೇವ ವಿಜಾನೀಹಿ' (ಕೌ.೩-೧) ಇತಿ ತ್ವಾಷ್ಟವಧಾದಿನಾ ಪ್ರಜ್ಞಾತಜೀವಭಾವಸ್ಯ ಇನ್ದ್ರಸ್ಯೋಪದೇಶಾತ್, ಉಪ

1. ಪ್ರತರ್ಧನನು 'ಮನುಷ್ಯನಿಗೆ ಹಿತತಮವೆಂದು ನಿನಗೆ ತಿಳಿದಿರುವದನ್ನು ನೀನೇ ಹೇಳಿಕೊಡು' ಎಂದು ಇಂದ್ರನನ್ನು ಕೇಳಿಕೊಂಡಿರುತ್ತಾನೆ. ಮೋಕ್ಷಸಾಧನವೇ ಹಿತತಮವಾದದ್ದು.

2. ಇಂದ್ರನನ್ನು ಪ್ರಾಣನೆಂದು ಉಪಾಸನೆಮಾಡಬೇಕೆಂದು ವಿಧಿಸಿರುವದರಿಂದ ಎಂದರ್ಥ.

3. 'ನನ್ನನ್ನು ಪ್ರಾಣನೆಂದು ಉಪಾಸನೆಮಾಡು' ಎಂದು ಇಂದ್ರನು ಹೇಳಿರುವದರಿಂದ ಇಂದ್ರನೂ ಪ್ರಾಣನೂ ಒಬ್ಬನೇ ಎಂದಾಯಿತು.

4. ಹಿತತಮವಾದ, ಮೋಕ್ಷಸಾಧನವಾದ, ಉಪಾಸನೆಗೆ ವಿಷಯನಾಗಿರುವ.

5. ಆನಂದಾಜರಾಮೃತತ್ವಗಳು ಪರಮಾತ್ಮನಿಗೆ ಮಾತ್ರ ಹೊಂದುತ್ತದೆ; ಅವೂ ಇಲ್ಲಿ ಬಂದಿರುವದರಿಂದ ಇದು ಕೇವಲದೇವತಾರೂಪನಾದ ಇಂದ್ರನ ವಿಷಯದ ಉಪಾಸನೆಯನ್ನುವದಕ್ಕಿಲ್ಲ.

ಸಂಹಾರಸ್ತದನುಗುಣೋ ವರ್ಣನೀಯ ಇತಿ ಚೇತ್ | ನೈತತ್ | ಅಧ್ಯಾತ್ಮ
 ಸಂಬಂಧಭೂಮಾ ಹ್ಯಸ್ಮಿನ್ | ಅಧ್ಯಾತ್ಮಂ ಪರಮಾತ್ಮಧರ್ಮಃ | ಪರಮಾತ್ಮಧರ್ಮ-
 ಸಂಬಂಧಬಹುತ್ವಮಸ್ಮಿನ್ನೆಂದ್ರಶಬ್ದಾಭಿಧೇಯೇ ವಾಕ್ಯೋಪಕ್ರಮಪ್ರಭೃತಿ ಉಪ
 ಸಂಹಾರಾತ್ ದೃಶ್ಯತೇ | 'ಯಂ ತ್ವಂ ಮನುಷ್ಯಾಯ ಹಿತತಮಂ ಮನ್ಯಸೇ'
 (ಕೌ.೩-೧) ಇತಿ ಹಿತತಮೋಪಾಸನಂ ಪ್ರಾರಬ್ಧಮ್ | ತಚ್ಚ ಪರಮಾತ್ಮಧರ್ಮಃ |
 'ತಮೇವಂ ವಿದ್ವಾನ್ಮೃತ ಇಹ ಭವತಿ | ನಾನ್ಯಃ ಪನ್ಥಾಃ' (ತೈ.ಆ.೩-೧೩-೩೯)
 ಇತ್ಯಾದಿಶ್ರುತೇಃ | ತಥಾ 'ಏಷ ಏವ ಸಾಧು ಕರ್ಮ ಕಾರಯತಿ' (ಕೌ.೩-೯)
 ಇತ್ಯಾದಿನಾ ಸರ್ವಸ್ಯ ಕಾರಯಿತ್ಯತ್ವಮ್, 'ಏವಮೇವೈತಾ ಭೂತಮಾತ್ರಾಃ'
 (ಕೌ.೩-೯) ಇತ್ಯಾರಭ್ಯ 'ಪ್ರಜ್ಞಾಮಾತ್ರಾಃ ಪ್ರಾಣೇಽರ್ಪಿತಾಃ' (ಕೌ.೩-೯) ಇತಿ
 ಸರ್ವಾಧಾರತ್ವಮ್, ತಥಾ ಆನಂದಾದಯಶ್ಚ | 'ಏಷ ಲೋಕಾಧಿಪತಿಃ' (ಕೌ.೩-೯)
 ಇತ್ಯಾದಿನಾ ಸರ್ವೇಶ್ವರತ್ವಂ ಚ ||

(ಅರ್ಥ)

೩೦. ಹೇಳಿದವನ ಸ್ವರೂಪವನ್ನೇ ತಿಳಿಸಿರುವುದರಿಂದ (ಇದು) ಸರಿಯಲ್ಲ
 ಎಂದರೆ, ಹಾಗಲ್ಲ. ಇವನಲ್ಲಿ ಅಧ್ಯಾತ್ಮಸಂಬಂಧಬಹುತ್ವವು ಇದೆಯಷ್ಟೆ ?

ಉಪಕ್ರಮದಲ್ಲಿ 'ನನ್ನನ್ನೇ ತಿಳಿದುಕೊ'² (ಕೌ.೩-೧) ಎಂದು ತ್ವಾಷ್ವನನ್ನು
 ಕೊಂದದ್ದು ಮುಂತಾದ³ (ಕೃತ್ಯಗಳಿಂದ) ಜೀವನೆಂದು ಗೊತ್ತಾಗಿರುವ ಇಂದ್ರನನ್ನೇ
 ಉಪದೇಶಮಾಡಿರುವುದರಿಂದ ಉಪಸಂಹಾರವನ್ನು ಅದಕ್ಕನುಗುಣವಾಗಿಯೇ
 ವರ್ಣಿಸಬೇಕು⁴ ಎಂದರೆ-

ಇದು ಸರಿಯಲ್ಲ, ಏಕೆಂದರೆ ಇವನಲ್ಲಿ ಅಧ್ಯಾತ್ಮದ ಸಂಬಂಧವು ಬಹಳ
 ವಾಗಿರುತ್ತದೆ. ಅಧ್ಯಾತ್ಮವೆಂದರೆ ಪರಮಾತ್ಮಧರ್ಮವು. ಈ ಇಂದ್ರಶಬ್ದವಾಚ್ಯ
 ನಾದವನಲ್ಲಿ ಪರಮಾತ್ಮಧರ್ಮಗಳ ಸಂಬಂಧವು ಬಹಳವಾಗಿ ಉಪಕ್ರಮದಿಂದ
 ಉಪಸಂಹಾರದವರೆಗೂ ಕಂಡುಬರುತ್ತಿದೆ. 'ಮನುಷ್ಯನಿಗೆ ಹಿತತಮವಾದದ್ದು
 ಯಾವದೆಂದು ತಿಳಿದಿರುವೆಯೋ ಅದನ್ನು ಹೇಳು' (ಕೌ.೩-೧) ಎಂದು
 ಹಿತತಮವಾದ ಉಪಾಸನೆಯನ್ನು ಪ್ರಾರಂಭಿಸಿದೆ ; ಅದು ಪರಮಾತ್ಮನ ಧರ್ಮವು.
 ಏಕೆಂದರೆ 'ಅವನನ್ನು ಹೀಗೆಂದು ಅರಿತುಕೊಂಡವನು ಇಲ್ಲಿ ಅಮೃತನಾಗುತ್ತಾನೆ,
 (ಅದನ್ನು ಪಡೆಯುವುದಕ್ಕೆ) ಮತ್ತೊಂದು ಹಾದಿಯಿಲ್ಲ' (ತೈ.ಆ.೩-೧೩-೩೯)

1. 'ಪ್ರಾಣೇಷ್ವರ್ಪಿತಾಃ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.
 2. ನನ್ನನ್ನೇ ಉಪಾಸನೆಮಾಡು ಎಂದು ಇಂದ್ರನು ಹೇಳಿಕೊಟ್ಟಿದ್ದಾನೆ.
 3. ಯತಿಗಳನ್ನು ಕಾಡುತೋಳಗಳಿಗೆ ಬಲಿಕೊಟ್ಟದ್ದು ಮುಂತಾದ.
 4. ಮೊದಲು ಇಂದ್ರನೇಬ ಜೀವನನ್ನು ಹೇಳಿರುವುದರಿಂದ ಕೊನೆಯಲ್ಲಿರುವ ಆನಂದಾದಿಗಳನ್ನು
 ಹೇಗೋ ಅವನಿಗೇ ಹೊಂದಿಸಬೇಕು ಎಂದು ಅಭಿಪ್ರಾಯ.

ಎಂದು ಮುಂತಾಗಿ ಶ್ರುತಿಯಿದೆ.¹ ಮತ್ತು 'ಈತನೇ ಒಳ್ಳೆಯ ಕರ್ಮವನ್ನು ಮಾಡಿಸುತ್ತಾನೆ' (ಕೌ.೩-೯) ಎಂದು ಎಲ್ಲರನ್ನೂ ಕರ್ಮದಲ್ಲಿ ತೊಡಗಿಸುವ ದೆಂಬುದೂ 'ಹೀಗೆಯೇ ಈ ಭೂತಮಾತ್ರಗಳು' ಎಂದು ಪ್ರಾರಂಭಿಸಿ 'ಪ್ರಜ್ಞಾ ಮಾತ್ರಗಳು ಪ್ರಾಣನಲ್ಲಿ ಅರ್ಪಿತವಾಗಿರುತ್ತವೆ' (ಕೌ.೩-೯) ಎಂದು ಸರ್ವಾಧಾರತ್ವ ಮತ್ತು ಆನಂದಾದಿಗಳು, 'ಈತನೇ ಲೋಕಗಳಿಗೆ ಅಧಿಪತಿಯು' (ಕೌ.೩-೯) ಮುಂತಾದ² ವಾಕ್ಯದಿಂದ ಹೇಳಿರುವ ಸರ್ವೇಶ್ವರತ್ವ- (ಇವೆಲ್ಲ ಪರಮಾತ್ಮಧರ್ಮ ಗಳು).

೩೧. ಶಾಸ್ತ್ರದೃಷ್ಟ್ಯಾತ್ಮೂಪದೇಶೋ ವಾಮದೇವವತ್ (೧-೧-೩೧)

(ಮೂಲ)

೩೪. ನಾಮರೂಪವ್ಯಾಕರಣಾದಿಶಾಸ್ತ್ರಾತ್ ಸರ್ವಶಬ್ದೈಃ ಪರಮಾತ್ಮೈವ ಅಭಿಧೀಯತೇ ಇತಿ ದೃಷ್ಟ್ಯಾ ತಜ್ಞಾಪನಾಯ ಆಯಮಿನ್ದ್ರಶಬ್ದೇನ ಪರ ಮಾತ್ಮೋಪದೇಶಃ | ಶಾಸ್ತ್ರಾತ್ ಹಿ ವಾಮದೇವಾದಯಃ ತಥೈವ ವದನ್ತಿ 'ತದೈತತ್ವಶ್ಚನ' ಋಷಿರ್ವಾಮದೇವಃ ಪ್ರತಿಪೇದೇ ಅಹಂ ಮನುರಭವಂ ಸೂರ್ಯಶ್ಚ' (ಬೃ.೧-೪-೧೦)³ ಇತಿ ||

(ಅರ್ಥ)

೩೧. ಆದರೆ ಉಪದೇಶವು ಶಾಸ್ತ್ರದೃಷ್ಟಿಯಿಂದ, ವಾಮದೇವನಂತೆ.

ನಾಮರೂಪವ್ಯಾಕರಣವನ್ನು ಹೇಳುವದೇ ಮುಂತಾದ⁴ ಶಾಸ್ತ್ರದಿಂದ ಸರ್ವ ಶಬ್ದಗಳಿಗೂ ಪರಮಾತ್ಮನೇ ವಾಚ್ಯನಾಗಿರುತ್ತಾನೆ ಎಂಬ ದೃಷ್ಟಿಯಿಂದ ಅದನ್ನು ತಿಳಿಸಿಕೊಡುವದಕ್ಕಾಗಿ ಹೀಗೆ ಇಂದ್ರಶಬ್ದದಿಂದ ಪರಮಾತ್ಮನನ್ನು ಹೇಳಿರುತ್ತದೆ. ಶಾಸ್ತ್ರವನ್ನು (ಬಲ್ಲ ಶಾಸ್ತ್ರದೃಷ್ಟಿಯಲ್ಲಿಯೇ) ನಿಂತಿರುವ ವಾಮದೇವಾದಿಗಳು ಹಾಗೆಯೇ ಹೇಳುತ್ತಾರಲ್ಲವೆ ? 'ಇದನ್ನು ಕಂಡುಕೊಂಡವನಾಗಿ ವಾಮದೇವ ಋಷಿಯು ನಾನು ಮನುವಾಗಿದ್ದೆನು, ಸೂರ್ಯನೂ ಆಗಿದ್ದೆನು' (ಬೃ.೧-೪-೧೦) ಎಂದು (ಶ್ರುತಿಯಿದೆ).

1. ಪರಮಾತ್ಮನನ್ನು ಉಪಾಸನೆಮಾಡಿದ ಹೊರತು ಮೋಕ್ಷವು ಬೇರೊಂದು ಮಾರ್ಗದಿಂದ ಧೂರಕುವದೇ ಇಲ್ಲ ಎಂದು ಶ್ರುತಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

2. ಇವನೇ ಲೋಕಪಾಲನು, ಇವನೇ ಲೋಕಾಧಿಪತಿಯು, ಇವನೇ ಸರ್ವೇಶ್ವರನು- ಎಂದು ಈ ವಾಕ್ಯದಲ್ಲಿದೆ. ಮುಂದೆ 'ಅವನೇ ನನ್ನ ಆತ್ಮನು ಎಂದು ಆರಿಯಬೇಕು' ಎಂದೂ ಇದೆ.

3. ಈ ವಾಕ್ಯವು ಬೃಹದಾರಣ್ಯಕದಲ್ಲಿ ದೇಯಾದರೂ ವೇದಾಂತದೇವತ್ರೀಭಾಷ್ಯಗಳಲ್ಲಿ ಉದಾಹರಿಸಿರುವ 'ಅಹಂ ಕಕ್ಷೀವನ್ಯತೀರಸ್ಮಿ ವಿಪ್ರ' ಎಂಬ ಇದರ ಮುಂದಿನ ಭಾಗವು ಮುಗ್ಧೇದದಲ್ಲಿ ಮಾತ್ರ ಇದೆ.

4. ಮುಂತಾದ ಎಂಬುದರಿಂದ 'ಜೀವರೂಳಿಗೆ ಹೊಕ್ಕು ಶಾಸಕನಾಗಿ ಸರ್ವಾತ್ಮನಾಗಿರುತ್ತಾನೆ', 'ಆತ್ಮನು ಇವನಿಗೆ ಶರೀರವು'- ಎಂಬುದೇ ಮುಂತಾದ ಶಾಸ್ತ್ರಗಳನ್ನು ಗ್ರಹಿಸಬೇಕು.

೩೨. ಜೀವಮುಖ್ಯಪ್ರಾಣಲಿಂಗಾನ್ನೇತಿ ಜೇನ್ನೋಪಾಸಾ
ತ್ವಿಧ್ಯಾದಾಶ್ರಿತತ್ವಾದಿಹ ತದ್ಯೋಗಾತ್ | (೧-೧-೩೨)

(ಮೂಲ)

೩೫. 'ತ್ರಿಶೀರ್ಷಾಣಂ ತ್ವಾಷ್ಟಮಹನಮ್' (ಕೌ.೩-೧), 'ಯಾವ ದ್ಯುಸ್ಥಿನ್ ಶರೀರೇ ಪ್ರಾಣೋ ವಸತಿ ತಾವದಾಯುಃ' (ಕೌ.೩-೨) ಇತ್ಯಾದಿ ಜೀವಲಿಂಗಂ ಮುಖ್ಯಪ್ರಾಣಲಿಂಗಂ ಚ ಅಸ್ಥಿನ್ ದೃಶ್ಯತ ಇತಿ ನೈವಮ್ ಇತಿ ಜೇತ್ | ನ | ಉಪಾಸಾತ್ವಿಧ್ಯಾದ್ಯೇತೋಃ, ಜೀವಶಬ್ದೇನ ಪ್ರಾಣಶಬ್ದೇನ ಚ ಪರಮಾತ್ಮನೋಽಭಿಧಾನಮ್ | ಅನ್ಯತ್ರಾಪಿ ಪರಮಾತ್ಮನಃ ಸ್ವರೂಪೇಣೋಪಾಸನಂ ಭೋಕ್ತೃಶರೀರ-ಕರ್ತೃನ ಭೋಗ್ಯಭೋಗೋಪಕರಣಶರೀರಕರ್ತೃನ ಇತಿ ತ್ರಿವಿಧಂ ಪರಮಾತ್ಮೋಪಾಸನಮ್ ಆಶ್ರಿತಮ್ | ಯಥಾ 'ಸತ್ಯಂ ಜ್ಞಾನಮನಂತಂ ಬ್ರಹ್ಮ' (ತೈ.೨-೧) ಇತಿ ಸ್ವರೂಪೇಣ | 'ತದನುಪ್ರವಿಶ್ಯ ಸಚ್ಚ ತ್ಯಚ್ಚಾಭವತ್' ಇತ್ಯಾದಿ 'ಸತ್ಯಂ ಚಾನ್ಯತಂ ಚ ಸತ್ಯಮಭವತ್' (ತೈ.೨-೬) ಇತಿ ಭೋಕ್ತೃ ಶರೀರಕರ್ತೃನ ಭೋಗ್ಯಭೋಗೋಪ-ಕರಣಶರೀರಕರ್ತೃನ ಚ | ಇಹಾಪಿ ತತ್ಸಂಭವಾತ್ ಏವಮ್ ಉಪದೇಶಃ ||

(ಅರ್ಥ)

೩೨. ಜೀವಮುಖ್ಯಪ್ರಾಣರುಗಳ ಲಿಂಗವಿರುವದರಿಂದ ಹೀಗಲ್ಲ- ಎಂದರೆ, (ಅದು) ಸರಿಯಲ್ಲ. ಏಕೆಂದರೆ ಉಪಾಸನೆಯು ಮೂರು ಬಗೆಯಾಗಿರುವದರಿಂದ (ಇದನ್ನು ಮತ್ತೊಂದು ಕಡೆಯಲ್ಲಿಯೂ) ಆಶ್ರಯಿಸಿರುತ್ತದೆ. ಇಲ್ಲಿ ಅದು ಹೊಂದುತ್ತದೆ.

'ಮೂರು ತಲೆಗಳುಳ್ಳ ತ್ವಾಷ್ಟನನ್ನು ಕೊಂದೆನು' (ಕೌ.೪-೧), 'ಎಲ್ಲಿಯ ವರೆಗೆ ಪ್ರಾಣವು ಈ ಶರೀರದಲ್ಲಿ ಇದ್ದುಕೊಂಡಿರುವದೋ ಅಲ್ಲಿಯವರೆಗೇ ಆಯುಸ್ಸು' (ಕೌ.೩-೨) ಎಂದು ಮುಂತಾಗಿ ಜೀವನ ಲಿಂಗವೂ ಮುಖ್ಯಪ್ರಾಣದ ಲಿಂಗವೂ ಈ (ಪ್ರಕರಣ)ದಲ್ಲಿ ಕಂಡುಬರುತ್ತದೆಯಾದ್ದರಿಂದ¹ ಹೀಗೆ ಹೇಳುವದು ಸರಿಯಲ್ಲ ಎಂದರೆ-

ಹಾಗಲ್ಲ. ಉಪಾಸನೆಯು ಮೂರು ಬಗೆಯಾಗಿದೆ ಎಂಬ ಕಾರಣದಿಂದ ಜೀವ (ವಾಚಕ)ಶಬ್ದದಿಂದಲೂ ಪ್ರಾಣ(ವಾಚಕ)ಶಬ್ದದಿಂದಲೂ ಪರಮಾತ್ಮನನ್ನು (ಇಲ್ಲಿ) ಹೇಳಿರುತ್ತದೆ. ಬೇರೆಯ ಕಡೆಗಳಲ್ಲಿಯೂ ಪರಮಾತ್ಮನನ್ನು ಸ್ವರೂಪದಿಂದ ಉಪಾಸನೆಮಾಡುವದು, ಭೋಕ್ತೃಗಳನ್ನು ಶರೀರವಾಗಿ ಉಳ್ಳವನೆಂದು ಉಪಾಸನೆ ಮಾಡುವದು, ಭೋಗ್ಯವಾದ ಭೋಗಗಳು, (ಅವುಗಳ) ಉಪಕರಣಗಳು- ಇವನ್ನು ಶರೀರವಾಗಿ ಉಳ್ಳವನೆಂದು ಉಪಾಸನೆಮಾಡುವದು- ಹೀಗೆ ಮೂರು ವಿಧವಾಗಿ

1. ಪರಮಾತ್ಮನನ್ನೇ ಉಪಾಸನೆಮಾಡಬೇಕೆಂದು ಹೇಳುವದಿದ್ದರೆ ಜೀವನನ್ನೂ ಪ್ರಾಣನನ್ನೂ ಇಲ್ಲಿ ಹೇಳುತ್ತಿರಲಿಲ್ಲ- ಎಂದು ಪೂರ್ವಪಕ್ಷಿಯ ಭಾವ.

ಪರಮಾತ್ಮನನ್ನು ಉಪಾಸನೆಮಾಡಬೇಕೆಂಬುದನ್ನು ಆಶ್ರಯಿಸಿರುತ್ತದೆ. ಹೇಗೆಂದರೆ 'ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವು' (ತೈ.೨-೧) ಎಂದು ಸ್ವರೂಪದಿಂದ, 'ಅದನ್ನು ಒಳಹೊಕ್ಕು ಸತ್ಯ ತತ್ಯ ಆಯಿತು' ಎಂದು ಪ್ರಾರಂಭಿಸಿ 'ಸತ್ಯವೂ ಅನಂತವೂ ಸತ್ಯವೇ ಆಯಿತು' (ತೈ.೨-೬) ಎಂದು ಭೋಕ್ತೃಗಳನ್ನು ಶರೀರವಾಗಿ ಉಳ್ಳದ್ದೆಂದೂ ಭೋಗ್ಯಭೋಗೋಪಕರಣಗಳನ್ನು ಶರೀರವಾಗಿ ಉಳ್ಳದ್ದೆಂದೂ (ಉಪಾಸನೆಮಾಡಬೇಕೆಂಬ ಪಕ್ಷವನ್ನು ಆಶ್ರಯಿಸಿದೆ). ಇಲ್ಲಿಯೂ ಆ (ಮೂರು ಬಗೆಯ ಉಪಾಸನೆಯು) ಆಗಬಹುದಾದ್ದರಿಂದ ಹೀಗೆ ಉಪದೇಶಮಾಡಿರುತ್ತದೆ.

(ಮೂಲ)

೩೬. 'ಜನ್ಮಾದ್ಯಸ್ಯ ಯತಃ' (೧-೧-೨) ಇತ್ಯಾದಿಷು 'ಸತ್', 'ಬ್ರಹ್ಮ', 'ಆತ್ಮಾ'- ಇತಿ ಸಾಮಾನ್ಯಶಬ್ದೈರ್ಹಿ ಜಗತ್ಕಾರಣಂ ಪ್ರಕೃತಿಪುರುಷಾಭ್ಯಾಮ್ ಅರ್ಥಾನ್ತರಭೂತಮ್ ಇತಿ ಸಾಧಿತಮ್ | 'ಜ್ಯೋತಿಶ್ಚರಣಾಭಿಧಾನಾತ್' (೧-೧-೨೫) ಇತ್ಯಸ್ಮಿನ್ ಸೂತ್ರೇ ಪುರುಷಸೂಕ್ತೋದಿತೋ ಮಹಾಪುರುಷೋ ಜಗತ್ಕಾರಣಮ್ ಇತಿ ವಿಶೇಷತೋ ನಿರ್ಣೇತಮ್ | ಸ ಏವ ಪ್ರಜ್ಞಾತಜೀವವಾಚಿ ಭರಿನ್ದಾದಿಶಬ್ದೈರಪಿ ಕ್ವಚಿತ್ಕವಚಿತ್ ಶಾಸ್ತ್ರದೃಷ್ಟ್ಯಾ ತತ್ತಚ್ಚರೀರಕತಯಾ ಚ ಉಪಾಸ್ಯತ್ವಾಯೋಪದಿಶ್ಯತ ಇತಿ 'ಶಾಸ್ತ್ರದೃಷ್ಟ್ಯಾ ತೂಪದೇಶೋ ವಾಮದೇವತ' (೧-೧-೩೧) ಇತಿ 'ಉಪಾಸಾತ್ಯವಿಧ್ಯಾತ್' ಇತಿ ಸಾಧಿತಮ್ || ೩೨ ||

(ಅರ್ಥ)

'ಜನ್ಮವೇ ಮುಂತಾದದ್ದು ಈ ಪ್ರಪಂಚಕ್ಕೆ ಯಾವದರಿಂದಲೋ (ಅದು ಬ್ರಹ್ಮ)' (೧-೧-೨) ಎಂಬುದೇ ಮುಂತಾದ (ಸೂತ್ರ)ಗಳಲ್ಲಿ ಸತ್, ಬ್ರಹ್ಮ, ಆತ್ಮ- ಎಂದು ಸಾಮಾನ್ಯಶಬ್ದಗಳಿಂದಲ್ಲವೆ, ಜಗತ್ಕಾರಣವಾದದ್ದು ಪ್ರಕೃತಿಪುರುಷರುಗಳಿಗಿಂತಲೂ ಬೇರೊಂದು ವಸ್ತು ಎಂದು ಸಾಧಿಸಿದ್ದಾಗಿತ್ತು? 'ಜ್ಯೋತಿಯು (ಬ್ರಹ್ಮವು), ಏಕೆಂದರೆ ಚರಣವನ್ನು ಹೇಳಿದೆ' (೧-೧-೨೫) ಎಂಬೀ ಸೂತ್ರದಲ್ಲಿ ಪುರುಷಸೂಕ್ತದಲ್ಲಿ ಹೇಳಿರುವ ಮಹಾಪುರುಷನೇ ಜಗತ್ಕಾರಣವು ಎಂದು ವಿಶೇಷ ರೂಪದಿಂದ ನಿರ್ಣಯಿಸಲಾಯಿತು. ಆ (ಪರಮಪುರುಷನೇ) ಜೀವವಾಚಕಗಳೆಂದು ಗೊತ್ತಾಗಿರುವ 'ಇಂದ್ರ' ಮುಂತಾದ ಶಬ್ದಗಳಿಂದಲೂ ಒಂದೊಂದು ಕಡೆಯಲ್ಲಿ ಶಾಸ್ತ್ರದೃಷ್ಟಿಯಿಂದ ಆಯಾ (ಜೀವಾದಿಗಳನ್ನು) ಶರೀರವುಳ್ಳವನಾಗಿರುವದರಿಂದ ಉಪಾಸನೆಗಾಗಿ ಉಪದಿಷ್ಟನಾಗಿರುತ್ತಾನೆ ಎಂಬುದನ್ನು 'ಆದರೆ ಉಪದೇಶವು ಶಾಸ್ತ್ರದೃಷ್ಟಿಯಿಂದ, ವಾಮದೇವನಂತೆ' (೧-೧-೩೧), 'ಉಪಾಸನೆಯು ಮೂರು ಬಗೆಯಾಗಿರುವದರಿಂದ' (೧-೧-೩೨) ಎಂಬ (ಸೂತ್ರಗಳಿಂದ) ಸಾಧಿಸಿಕೊಟ್ಟಿರುತ್ತದೆ. || ೩೨ ||

ಇತಿ ಶ್ರೀ ಭಗವದ್ರಾಮಾನುಜವಿರಚಿತೇ ವೇದಾಂತಸಾರೇ ಪ್ರಥಮಾಧ್ಯಾಯಸ್ಯ ಪ್ರಥಮಃ ಪಾದಃ

ಒಂದನೆಯ ಅಧ್ಯಾಯ-ಎರಡನೆಯ ಪಾದ

ಸರ್ವತ್ರಪ್ರಸಿದ್ಧ್ಯಧಿಕರಣ

೩೩. ಸರ್ವತ್ರ ಪ್ರಸಿದ್ಧೋಪದೇಶಾತ್ (೧-೨-೧)

(ಮೂಲ)

೩೩. 'ಸರ್ವಂ ಖಲ್ವಿದಮ್' (ಛಾಂ.೩-೧೪-೧) ಇತಿ ನಿರ್ದಿಷ್ಟೇನ ಸಾಮಾನಾಧಿಕರಣ್ಯೇನ ನಿರ್ದಿಷ್ಟಂ ಬ್ರಹ್ಮ ಪರಮಾತ್ಮಾ । ಕುತಃ ? ಪ್ರಸಿದ್ಧೋಪದೇಶಾತ್ । ತಜ್ಜಲಾನ್ ಇತಿ ಹೇತುತಃ ಸರ್ವಾತ್ಮಕತ್ವೋಪದೇಶಾತ್ ಇತ್ಯರ್ಥಃ । ಪ್ರಸಿದ್ಧಂ ಹಿ ಹೇತುತಯಾ ವ್ಯಪದಿಶ್ಯತೇ । ಸಕಲೋಪನಿಷತ್ತು ಬ್ರಹ್ಮೈವ ಹಿ ಜಗಜ್ಜನ್ಮಲಯಜೀವನಹೇತುತಯಾ ಪ್ರಸಿದ್ಧಂ 'ಯತೋ ವಾ ಇಮಾನಿ' (ತೈ.೩-೧) ಇತ್ಯಾದಿಷು ॥

(ಅರ್ಥ)

೩೩. ಸರ್ವವೂ (ಬ್ರಹ್ಮವು) ಎಂಬಲ್ಲಿ (ಹೇಳಿರುವುದು ಪರಮಾತ್ಮನೇ), ಏಕೆಂದರೆ ಪ್ರಸಿದ್ಧವಾದದ್ದನ್ನು ಉಪದೇಶಿಸಿರುತ್ತದೆ.

'ಇದೆಲ್ಲವೂ' (ಛಾಂ.೩-೧೪-೧) ಎಂದು ಹೇಳಿರುವುದಕ್ಕೆ ಸಾಮಾನಾಧಿಕರಣವಾಗಿ ತಿಳಿಸಿರುವ ಬ್ರಹ್ಮವು ಪರಮಾತ್ಮನೇ. ಏಕೆಂದರೆ ಪ್ರಸಿದ್ಧವಾದದ್ದನ್ನು ಉಪದೇಶಿಸಿರುತ್ತದೆ ; ತಜ್ಜಲಾನ್ (ಅದರಿಂದ ಹುಟ್ಟಿ ಅದರಲ್ಲಿ ಲಯವಾಗಿ ಅದರಿಂದ ಜೀವಿಸಿರುವುದು) ಎಂಬ ಹೇತುವಿನಿಂದ ಸರ್ವಕ್ಕೂ ಆತ್ಮನೆಂದು ತಿಳಿಸಿಕೊಟ್ಟಿರುವುದರಿಂದ ಎಂದರ್ಥ. ಪ್ರಸಿದ್ಧವಾದದ್ದನ್ನೆಲ್ಲವೆ, ಹೇತುವೆಂದು ಹೇಳುತ್ತಾರೆ ? ಸಕಲೋಪನಿಷತ್ತುಗಳಲ್ಲಿಯೂ- 'ಯಾವದರಿಂದ ಈ ಭೂತಗಳು ಹುಟ್ಟುತ್ತವೆಯೋ' (ತೈ.೩-೧) ಮುಂತಾದ ಶ್ರುತಿಗಳಲ್ಲೆಲ್ಲ- ಬ್ರಹ್ಮವೇ ಅಲ್ಲವೆ. ಜಗತ್ತಿನ ಜನ್ಮ, ಲಯ, ಬಾಳು- ಇವಕ್ಕೆ ಹೇತುವೆಂದು ಪ್ರಸಿದ್ಧವಾಗಿದೆ ?

೩೪. ಎವಕ್ಷಿತಗುಣೋಪಪತ್ತೇಶ್ಚ (೧-೨-೨)

(ಮೂಲ)

೩೪. ಮನೋಮಯತ್ವಸತ್ಯಸಂಜ್ಞಲ್ಪತ್ವಾದಯೋ ಎವಕ್ಷಿತಗುಣಾಃ ಬ್ರಹ್ಮಣ್ಯೋಪೋಪದ್ಯಂತೇ ॥

(ಅರ್ಥ)

೩೪. ಎವಕ್ಷಿತವಾದ ಗುಣಗಳು ಹೊಂದುವುದರಿಂದಲೂ (ಇದು ಬ್ರಹ್ಮವೇ).

ಮನೋಮಯತ್ವ ಸತ್ಯಸಂಕಲ್ಪತ್ವ- ಎಂದು ಮುಂತಾಗಿ¹ (ಇಲ್ಲಿ) ಹೇಳಿ ಹೊರಟಿರುವ ಗುಣಗಳು ಬ್ರಹ್ಮಕ್ಕೇ ಹೊಂದುತ್ತವೆ.

೩೫. ಅನುಪಪತ್ತೇಸ್ತು ನ ಶಾರೀರಃ (೧-೨-೩)

(ಮೂಲ)

೩೬. ದುಃಖಮಿಶ್ರಪರಿಮಿತಸುಖಲವಭಾಗಿ ನಿ ಶಾರೀರೇ ತು ಏಷಾಂ ಗುಣಾನಾಮ್ ಅನುಪಪತ್ತೇಃ ನ ಶಾರೀರೋಽಯಮ್ ||

(ಅರ್ಥ)

೩೭. ಆದರೆ ಹೊಂದದೆ ಇರುವದರಿಂದ ಶಾರೀರನಲ್ಲ.

ದುಃಖವು ಬೆರೆತಿರುವ ಅಳತೆಯ ಸುಖಲೇಶವನ್ನು ಮಾತ್ರ ಹೊಂದುವ ಶಾರೀರನಲ್ಲಿ² ಈ ಗುಣಗಳು ಹೊಂದುವದಿಲ್ಲವಾಗಿ ಈ (ಬ್ರಹ್ಮವು) ಶಾರೀರನಲ್ಲ.

೩೮. ಕರ್ಮಕರ್ತೃವ್ಯಪದೇಶಾಚ್ಚ (೧-೨-೪)

(ಮೂಲ)

೪೦. 'ಏತಮಿತಃ ಪ್ರೇತ್ಯಾಭಿಸಂಭವಿತಾಸ್ಮಿ' (ಛಾಂ.೩-೧೪-೪)

ಇತ್ಯಭಿಸಂಭಾವ್ಯಾಭಿಸಂಭವಿತೃತ್ವೇನ ಪ್ರಸ್ತುತಬ್ರಹ್ಮಜೀವಯೋರ್ವ್ಯಪದೇಶಾತ್ ಅಭಿಸಂಭಾವ್ಯಂ ಬ್ರಹ್ಮ ಜೀವಾದರ್ಥಾನ್ತರಮ್ ||

(ಅರ್ಥ)

೩೯. ಕರ್ಮವಾಗಿಯೂ ಕರ್ತೃವಾಗಿಯೂ ಹೇಳಿರುವದರಿಂದಲೂ (ಅದು ಬೇರೆ).

'ಈತನನ್ನು ಇಲ್ಲಿಂದ ಹೋದಮೇಲೆ ಸೇರುವವನಾಗಿರುವೆನು' (ಛಾಂ. ೩-೧೪-೪) ಎಂದು ಸೇರಲ್ಪಡತಕ್ಕವನು, ಸೇರುವವನು- ಎಂದು ಪ್ರಕೃತರಾಗಿರುವ ಬ್ರಹ್ಮಜೀವರುಗಳನ್ನು (ಬೇರೆಬೇರೆಯಾಗಿ) ಹೇಳಿರುವದರಿಂದ ಸೇರಲ್ಪಡಬೇಕಾದ ಬ್ರಹ್ಮವು ಜೀವನಿಗಿಂತ ಬೇರೆಯಾದ ವಸ್ತು.

೪೦. ಶಬ್ದವಿಶೇಷಾತ್ (೧-೨-೫)

(ಮೂಲ)

೪೧. 'ಏಷ ಮ ಆತ್ಮಾನ್ವರ್ಹ್ಯದಯೇ' (ಛಾಂ.೩-೧೪-೪) ಇತಿ ಷಷ್ಠ್ಯಾಃ

ಪ್ರಥಮಯಾ ಚ ಜೀವೋ ಬ್ರಹ್ಮ ಚ ವ್ಯಪದಿಶ್ಯತೇ | ತತಶ್ಚಾರ್ಥಾನ್ತರಮ್ ||

1. ಇಲ್ಲಿ ಮನೋಮಯ (ಶುದ್ಧಮನಸ್ಸಿಗೆ ನಿಲುಕುವವನು), ಪ್ರಾಣಶರೀರ (ಪ್ರಾಣವು ಶರೀರವಾಗಿ ಉಳ್ಳವನು), ಭಾರೂಪ (ಪ್ರಕಾಶಸ್ವರೂಪನು), ಸತ್ಯಸಂಕಲ್ಪನು, ಆಕಾಶಾತ್ಮ, ಸರ್ವಕರ್ಮ, ಸರ್ವಕಾಮ, ಸರ್ವಗಂಧ, ಸರ್ವರಸ- ಮುಂತಾದ ಗುಣಗಳನ್ನು ಹೇಳಿದೆ.

2. ಜೀವನಲ್ಲಿ.

(ಅರ್ಥ)

೩೭. ಬೇರೆಬೇರೆಯ ಶಬ್ದಗಳಿರುವದರಿಂದಲೂ.

'ಈತನು ಹೃದಯದೊಳಗಿರುವ ನನ್ನ ಆತ್ಮನು' (ಛಾಂ.೩-೧೪-೪) ಎಂದು (ಜೀವನನ್ನು) ಷಷ್ಟೀವಿಭಕ್ತಿಯಿಂದಲೂ (ಬ್ರಹ್ಮವನ್ನು) ಪ್ರಥಮಾವಿಭಕ್ತಿಯಿಂದಲೂ ಜೀವಬ್ರಹ್ಮರುಗಳನ್ನು (ಬೇರೆಬೇರೆಯಾಗಿ) ಹೇಳಿರುತ್ತದೆ. ಆದ್ದರಿಂದಲೂ (ಇದು ಜೀವನಿಗಿಂತ) ಬೇರೆಯಾದ ವಸ್ತು.

೩೮. ಸ್ಮೃತೇಶ್ಚ (೧-೨-೬)

(ಮೂಲ)

೪೨. ಆತ್ಮಾಪಿ ಪ್ರಥಮಯಾ ನಿರ್ದಿಷ್ಟಃ ಪುರುಷೋತ್ತಮ ಇತಿ ನಿಶ್ಚೀಯತೇ | 'ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟಃ' (ಗೀ.೧೫-೧೫) ಇತಿ ಹಿ ಸ್ಮೃತಿಃ |

(ಅರ್ಥ)

೩೮. ಸ್ಮೃತಿಯಿಂದಲೂ (ಹೀಗೆ).

(ಸ್ಮೃತಿಯ ಪ್ರಮಾಣದಿಂದ) ಇಲ್ಲಿಯೂ ಪ್ರಥಮಾವಿಭಕ್ತಿಯಿಂದ (ಆತ್ಮನು ಎಂದು) ಹೇಳಿರುವವನು ಪುರುಷೋತ್ತಮನೇ ಎಂದು ನಿಶ್ಚಯವಾಗುತ್ತದೆ. 'ಪ್ರತಿಯೊಬ್ಬನ ಹೃದಯದಲ್ಲಿಯೂ ನಾನು ಇದ್ದುಕೊಂಡಿರುವೆನು' (ಗೀ.೧೫-೧೫) ಎಂದಲ್ಲವೆ, ಸ್ಮೃತಿ ?

೩೯. ಅರ್ಭಕೌಕಸ್ವಾತ್ ತದ್ವ್ಯಪದೇಶಾಚ್ಚ ನೇತಿ ಚೇನ್ನ
ನಿಚಾಯ್ಯತ್ವಾದೇವಂ ವ್ಯೋಮವಚ್ಚ (೧-೨-೭)

(ಮೂಲ)

೪೩. 'ಏಷ ಮ ಆತ್ಮಾನಂತರ್ಹೃದಯೇಽನೇಯಾನ್ ಪ್ರೀಹೇಃ' (ಛಾಂ.೩-೧೪-೩) ಇತ್ಯಾದಿನಾ ಅಲ್ಪಾಯತನತ್ವಾತ್, ಸ್ವರೂಪಾಲ್ಪತ್ವಸ್ಯ ವ್ಯಪದೇಶಾಚ್ಚ ನಾಯಂ ಪರ ಇತಿ ಚೇತ್ | ನ | ಉಪಾಸ್ಯತ್ವಾದ್ಯೇತೋಸ್ತಥಾ ವ್ಯಪದೇಶಃ | ನ ತು ಸ್ವರೂಪಾಲ್ಪತ್ವೇನ | ವ್ಯೋಮವತ್ | ಸ್ವರೂಪಮಹತ್ತ್ವಂ ಚ ಅತ್ರೈವ ವ್ಯಪದಿಶ್ಯತೇ 'ಜ್ಯಾಯಾನ್ ಪೃಥಿವ್ಯಾ ಜ್ಯಾಯಾನನ್ತರಿಕ್ಷಾತ್' (ಛಾಂ.೩-೧೪-೩) ಇತ್ಯಾದಿನಾ ||

(ಅರ್ಥ)

೩೯. ಸಣ್ಣ ಸ್ಥಾನ(ವನ್ನು ಹೇಳಿರುವದರಿಂದಲೂ, ಅದನ್ನು ಹೇಳಿರುವದರಿಂದಲೂ ಹೀಗಲ್ಲ ಎಂದರೆ ಹಾಗಲ್ಲ. ಕಂಡುಕೊಳ್ಳಬೇಕಾಗಿರುವದರಿಂದ ಹೀಗೆ; ಆಕಾಶದಂತೆಯೂ (ಹೇಳಿದೆ).

1. ನನ್ನ (ಷಷ್ಟೀವಿಭಕ್ತಿ) ಆತ್ಮನು (ಪ್ರಥಮಾವಿಭಕ್ತಿ)- ಹೀಗೆ ಬೇರೆಬೇರೆಯ ವಿಭಕ್ತಿಗಳಿಂದ ಹೇಳಿರುವದು ಒಬ್ಬನೇ ಎನ್ನುವದಕ್ಕೆ ಬರುವದಿಲ್ಲ.

'ಈ ನನ್ನ ಆತ್ಮನು, ಹೃದಯದೊಳಗೆ, ಭತ್ತದ ಕಾಳಿಗಿಂತಲೂ ಅಣುತರ ನಾಗಿ' (ಛಾಂ.೩-೧೪-೩) ಎಂದು ಮುಂತಾಗಿರುವ ವಾಕ್ಯದಿಂದ ಅಲ್ಪವಾದ ಸ್ಥಾನವನ್ನು ಹೇಳಿರುವುದರಿಂದಲೂ ಸ್ವರೂಪದಿಂದಲೂ ಅಲ್ಪತ್ವವನ್ನು ಹೇಳಿರುವುದರಿಂದಲೂ ಇವನು ಪರಮಾತ್ಮನಲ್ಲ ಎಂದರೆ -

ಹಾಗಲ್ಲ. ಏಕೆಂದರೆ ಉಪಾಸನೆಮಾಡಲೆಂದು ಹಾಗೆ ಹೇಳಿದೆಯೇ ಹೊರತು ಸ್ವರೂಪವೇ ಅಲ್ಲವೆಂದು (ಹೇಳಿಲ್ಲ). ಆಕಾಶದಂತೆ, ಸ್ವರೂಪವು ಹೆಚ್ಚಿನ ದೆಂಬುದನ್ನು 'ಪೃಥಿವಿಗಿಂತಲೂ ದೊಡ್ಡವನು, ಆಕಾಶಕ್ಕಿಂತಲೂ ದೊಡ್ಡವನು' ಎಂದು ಮುಂತಾದ (ವಾಕ್ಯದಿಂದ) ಇಲ್ಲಿಯೇ ಹೇಳಿರುತ್ತದೆ.

೪೦. ಸಂಭೋಗಪ್ರಾಪ್ತಿರಿತಿ ಚೇನ್ನ ವೈಶೇಷ್ಯಾತ್ (೧-೨-೮)

(ಮೂಲ)

೪೪. ಪರೋಽಪಿ ಅನ್ತಃ ಶರೀರೇ ವಸತಿ ಚೇತ್ ಜೀವವತ್ ಸುಖ ದುಃಖೋಪಭೋಗಪ್ರಾಪ್ತಃ ಸ್ಯಾದಿತಿ ಚೇತ್ | ನ | ಹೇತುವೈಶೇಷ್ಯಾತ್ | ಪರಸ್ಯ ಹಿ ಛಿನ್ನತೋ ಜೀವರಕ್ಷಾಯೈ ಶರೀರಾನ್ತರ್ವಾಸಃ || ೮ ||

(ಅರ್ಥ)

೪೦. ಸಂಭೋಗವು ಪ್ರಾಪ್ತವಾಗುವದು. ಎಂದರೆ ಹಾಗಲ್ಲ ; ಏಕೆಂದರೆ ವೈಶೇಷ್ಯವಿದೆ.

ಪರಮಾತ್ಮನೂ ಶರೀರದೊಳಗೇ ಇರುತ್ತಾನಾದರೆ ಜೀವನಂತೆ ಸುಖ ದುಃಖಗಳನ್ನು ಉಪಭೋಗಿಸುವನೆಂದು ಬಂದೊದಗುವದಲ್ಲ ಎಂದರೆ -

ಹೆಗಲ್ಲ. ಏಕೆಂದರೆ ವಿಶೇಷವಾದ ಹೇತುವಿದೆ. ಪರಮಾತ್ಮನು ಜೀವನನ್ನು ರಕ್ಷಿಸುವದಕ್ಕಾಗಿ ತನ್ನ ಇಚ್ಛೆಯಿಂದಲೇ ಅಲ್ಲವೆ, ಶರೀರದೊಳಗಡೆ ವಾಸಿಸುತ್ತಿದಾನೆ?

ಅತ್ಯಧಿಕರಣ

೪೧. ಅತ್ತಾ ಚರಾಚರಗ್ರಹಣಾತ್ (೧-೨-೯)

(ಮೂಲ)

೪೫. 'ಯಸ್ಯ ಬ್ರಹ್ಮ ಚ ಕ್ಷತ್ರಂ ಬೋಧೇ ಭವತ ಓದನಃ | ಮೃತ್ಯು ಯಸ್ಯೋಪಸೇಚನಂ ಕ ಇತ್ಥಾ ವೇದ ಯತ್ರ ಸಃ' (ಕ.೧-೨-೨೫), ಇತ್ಯತ್ರ ಓದನೋಪಸೇಚನಸೂಚಿತೋಽತ್ತಾ ಪರಮಪುರುಷಃ | ಬ್ರಹ್ಮಕ್ಷತ್ರೋಪಲಕ್ಷಿತಸ್ಯ ಚರಾಚರಸ್ಯ ಕೃತ್ಸಸ್ಯ ಮೃತ್ಯುಪಸೇಚನತ್ವೇನ ಅದನೀಯತಯಾ ಗ್ರಹಣಾತ್ ||

1. 'ಹೃದಯದೊಳಗೆ' ಎಂದಿರುವದು ಅಲ್ಪಸ್ಥಾನ, ಭತ್ತದಕಾಳಿಗಿಂತ ಸಣ್ಣವನು ಎಂದಿರುವದು ಸ್ವರೂಪಾಲ್ಪತ್ವ

(ಅರ್ಥ)

೪೧. ಆತ್ಮವು (ಪರಮಾತ್ಮನೇ), ಏಕೆಂದರೆ ಚರಾಚರಗ್ರಹಣವಿದೆ.

‘ಯಾವನಿಗೆ ಬ್ರಾಹ್ಮಣವರ್ಣವೂ ಕ್ಷತ್ರಿಯವರ್ಣವೂ ಎರಡೂ ಅನ್ಯವಾಗಿರುವವೋ ಮೃತ್ಯುವು ಯಾವನಿಗೆ ಉಪ್ಪಿನಕಾಯಿಯೋ ಅವನು ಎಲ್ಲಿರುವನೋ ಅದನ್ನು ಹೀಗೆಂದು ಯಾವನು ಬಲ್ಲನು?’ (ಕ.೧-೨-೨೫) ಎಂಬಲ್ಲಿ ಅನ್ನ ಮತ್ತು ಉಪ್ಪಿನಕಾಯಿ- ಇವುಗಳಿಂದ ಸೂಚಿತನಾಗಿರುವ ಆತ್ಮವು (ತಿನ್ನುವಾಕನು) ಪರಮಪುರುಷನೇ, ಏಕೆಂದರೆ ಬ್ರಹ್ಮ, ಕ್ಷತ್ರ- ಇವುಗಳನ್ನು ಉಪಲಕ್ಷಣವಾಗಿ ಹೇಳಿರುವ ಚರಾಚರರೂಪವಾದ ಇಡಿಯ (ಜಗತ್ತನ್ನು) ಮೃತ್ಯುವೆಂಬ ಉಪಸೇಚನವುಳ್ಳದ್ದಾಗಿ ತಿನ್ನಲ್ಪಡತಕ್ಕದ್ದು ಎಂದು (ಇಲ್ಲಿ) ಹಿಡಿದು ಹೇಳಿದೆ¹. ||೯ ||

೪೨. ಪ್ರಕರಣಾಚ್ಚ (೧-೨-೧೦)

(ಮೂಲ)

೪೩. ‘ಮಹಾಂತಂ ವಿಭುಮಾತ್ಮಾನಂ ಮತ್ಸಾ ಧೀರೋ ನ ಶೋಚತಿ’ (ಕ.೧-೨-೨೨), ‘ನಾಯಮಾತ್ಮಾ ಪ್ರವಚನೇನ ಲಭ್ಯಃ’ (ಕ.೧-೨-೨೩) ಇತ್ಯಾದಿನಾ ಪರಸ್ಥೈವ ಪ್ರಕೃತತ್ವಾತ್ ಸ ಏವಾಯಮ್ || ೧೦ ||

(ಅರ್ಥ)

೪೨. ಪ್ರಕರಣದಿಂದಲೂ (ಹೀಗೆ).

‘ಮಹಾಂತನೂ² ವಿಭುವೂ³ ಆದ ಆತ್ಮನನ್ನು ಅರಿತುಕೊಂಡ ಧೀರನು ಶೋಕಿಸುವದಿಲ್ಲ’ (ಕ.೧-೨-೨೨), ‘ಈ ಆತ್ಮನು ಪ್ರವಚನದಿಂದ⁴ ಸಿಕ್ಕುವವನಲ್ಲ’ (ಕ.೧-೨-೨೩)- ಎಂದು ಮುಂತಾಗಿರುವ (ವಾಕ್ಯ)ದಿಂದ ಪರಮಾತ್ಮನೇ ಇಲ್ಲಿ ಪ್ರಕೃತನಾಗಿರುತ್ತಾನಾದ್ದರಿಂದ ಅವನೇ ಈ (ಆತ್ಮ). || ೧೦ ||

1. ಉಪಸೇಚನ, ಉಪ್ಪಿನಕಾಯಿಯೆಂಬುದು ತಾನು ತಿನ್ನಲ್ಪಟ್ಟು ಮತ್ತೊಂದನ್ನು ತಿನ್ನುವದಕ್ಕೆ ಕಾರಣವಾಗಿರತಕ್ಕದ್ದು; ಆದ್ದರಿಂದ ಮೃತ್ಯುವು ಉಪ್ಪಿನಕಾಯಿಯಾದ್ದರಿಂದ ಇಲ್ಲಿ ಬ್ರಹ್ಮಕ್ಷತ್ರಾದಿಚರಾಚರಜಗತ್ತೇ ಅನ್ನವು ಎಂದಾಯಿತು. ಆದ್ದರಿಂದ ಜಗತ್ತೆಂದಾಕಾರ ಕರ್ತೃವಾದ ಪರಮಾತ್ಮನೇ ಇಲ್ಲಿ ಹೇಳಿರುವ ಆತ್ಮ ಜೀವನಲ್ಲ.
2. ಪ್ರಸಿದ್ಧ ವೈಭವಶಾಲಿಯೂ, ಎಂದು ರಂ. ರಾ.
3. ವ್ಯಾಪಿಯೂ
4. ಪ್ರವಚನವೆಂದರೆ ಇಲ್ಲಿ ಮನನವು ಎಂದು ರಂ. ರಾ.

೪೩. ಗುಹಾಂ ಪ್ರವಿಷ್ಟಾವಾತ್ಮನೌ ಹಿ ತದ್ವರ್ತನಾತ್ (೧-೨-೧೧)

(ಮೂಲ)

೪೩. ಅನನ್ತರಂ 'ಋತಂ ಪಿಬನ್ತೌ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೌ ಪರಮೇ ಪರಾರ್ಥೇ' (ಕ.೧-೩-೧) ಇತ್ಯಾದಿನಾ ಜೀವಪರಮಾತ್ಮನಾಮೇವ ಪ್ರಯೋಜ್ಯಪ್ರಯೋಜಕಭಾವೇನ ಕರ್ಮಫಲಾಶನೇಽನ್ವಯಾದುವದಿಷ್ಟೌ । ತಯೋರೇವ ಅಸ್ಮಿನ್ ಪ್ರಕರಣೇ ಗುಹಾಪ್ರವೇಶದರ್ಶನಾತ್ । 'ತಂ ದುರ್ದರ್ಶಂ ಗೂಢಮನುಪ್ರವಿಷ್ಟಂ ಗುಹಾಹಿತಮ್' (ಕ.೧-೨-೧೨) ಇತಿ ಪರಸ್ಯ 'ಯಾ ಪ್ರಾಣೇವ ಸಂಭವತ್ಯದಿತಿರ್ದೇವತಾಮಯಾ । ಗುಹಾಂ ಪ್ರವಿಶ್ಯ ತಿಷ್ಠಂತೀ.....' (ಕ.೨-೧-೨) ಇತಿ ಜೀವಸ್ಯ । ಕರ್ಮಫಲಾದನಾತ್ ಅದಿತಿರ್ಜೀವಃ ॥ ೧೧ ॥

(ಅರ್ಥ)

೪೩. ಗುಹೆಯಲ್ಲಿ ಪ್ರವಿಷ್ಟರಾದವರು ಆತ್ಮರುಗಳೇ ; ಏಕೆಂದರೆ ಅದು ಕಂಡುಬಂದಿದೆ.

ಇದಾದಮೇಲೆ 'ಸತ್ಯವಾದ (ಕರ್ಮಫಲವನ್ನು) ಅನುಭವಿಸುತ್ತಿರುವ, ಸುಕೃತದಿಂದ ಸಿಕ್ಕಬೇಕಾದ ಲೋಕದಲ್ಲಿರುವ, (ಹೃದಯ)ಗುಹೆಯನ್ನು ಹೊಕ್ಕಿರುವ, ಪರಮವಾದ ಉತ್ಕೃಷ್ಟವಾದ (ಹೃದಯಾಕಾಶದಲ್ಲಿ) ಇರುವ' (ಕ.೧-೩-೧) ಎಂದು ಜೀವಪರಮಾತ್ಮರನ್ನೇ ಪ್ರಯೋಜ್ಯಪ್ರಯೋಜಕಭಾವಸಂಬಂಧದಿಂದ¹ ಕರ್ಮಫಲಭೋಗದಲ್ಲಿ ಅನ್ವಯವಾಗುವದರಿಂದ- ಉಪದೇಶಿಸಿರುತ್ತದೆ. ಅವರಿಬ್ಬರೇ ಈ ಪ್ರಕರಣದಲ್ಲಿ ಏಕೆಂದರೆ ಗುಹೆಯಲ್ಲಿ ಪ್ರವೇಶಮಾಡಿರುತ್ತಾರೆಂದು (ಈ ಶ್ರುತಿಯಲ್ಲಿ) ಕಂಡುಬಂದಿರುತ್ತದೆ. (ಹೇಗೆಂದರೆ) 'ನೋಡುವದಕ್ಕೆ ಕಷ್ಟವಾಗಿರುವವನೂ ಗೂಢವಾಗಿರುವವನೂ², (ಸರ್ವಭೂತಗಳಲ್ಲಿ) ಹೊಕ್ಕಿರುವವನೂ, ಗುಹೆಯಲ್ಲಿರುವವನೂ.....' (ಕ.೧-೨-೧೨) ಎಂದು ಪರಮಾತ್ಮನನ್ನು (ಹೇಳಿದೆ) ; 'ದೇವತಾಮಯಿಯಾದ³ ಯಾವ ಅದಿತಿಯು ಪ್ರಾಣನ

1. ಋತವೆಂದರೆ ಸತ್ಯವಾಗಿ, ಅವಶ್ಯವಾಗಿ ಆಗುವ ಕರ್ಮಫಲವು. ಅದನ್ನು ಜೀವನೇ ಅನುಭವಿಸುವವನಾದರೂ ಈಶ್ವರನ ಸಂಕಲ್ಪದಂತೆ ಜೀವನು ಅದನ್ನು ಅನುಭವಿಸುವದರಿಂದ ಪರಮಾತ್ಮನನ್ನು ಪಿಬನ್ತೌ (ಅನುಭವಿಸುತ್ತಿರುವ) ಎಂದಿದೆ. ಸರ್ವವ್ಯಾಪಕನಾದ್ದರಿಂದ ಪರಮಾತ್ಮನೂ ಪುಣ್ಯಫಲವಾದ ಲೋಕದಲ್ಲಿರುತ್ತಾನೆ- ಎಂದಿದೆ ಎಂದು ರಂ. ರಾ.

2. ಕರ್ಮರೂಪಾವಿದ್ಯೆಯಿಂದ ಮರೆಯಾಗಿರುವವನು- ಎಂದು ರಂ. ರಾ.

3. 'ಇಂದ್ರಿಯಗಳಿಗೆ ಅಧೀನವಾಗಿರುವ ಭೋಗವುಳ್ಳ'- ರಂ. ರಾ.

ಜೊತೆಯಲ್ಲಿರುತ್ತದೆಯೋ, ಗುಹೆಯನ್ನು ಹೊಕ್ಕಿರುವದೋ.....' (ಕ.೨-೧-೨) ಎಂದು ಜೀವನನ್ನು ಹೇಳಿದೆ. ಕರ್ಮಫಲವನ್ನು ತಿನ್ನುವದರಿಂದ (ಅದನಾತ್) ಜೀವನು ಅದಿತಿಯು (ಎಂದು ಆ ಮಂತ್ರದಲ್ಲಿ ಹೇಳಿದೆ). || ೧೧ ||

೪೪. ವಿಶೇಷಣಾಚ್ಚ (೧-೨-೧೨)

(ಮೂಲ)

೪೪. ಜೀವಪರಾವೇವ ಹಿ ಸರ್ವತ್ರ ಅಸ್ಮಿನ್ ಪ್ರಕರಣೇ ವಿಶೇಷ್ಯತೇ | 'ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್' (ಕ.೧-೨-೧೮) ಇತ್ಯಾದೌ ಜೀವಃ | 'ಅಣೋರಣೀಯಾನ್ ಮಹತೋ ಮಹೀಯಾನ್' (ಕ.೧-೨-೨೦), 'ಮಹಾಂತಂ ವಿಭುಮಾತ್ಮಾನಮ್' (ಕ.೧-೨-೨೨), 'ನಾಯಮಾತ್ಮಾ ಪ್ರವಚನೇನ' (ಕ.೧-೨-೨೩), 'ವಿಜ್ಞಾನಸಾರಥಿಯಸ್ತು ಮನಃಪ್ರಗ್ರಹವಾನ್ವರಃ | ಸೋಽಧ್ವಜಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್' (ಕ.೧-೩-೯) ಇತ್ಯಾದಿಷು ಪರಃ ||

(ಅರ್ಥ)

೪೪. ವಿಶೇಷಣದಿಂದ ಹೇಳಿರುವದರಿಂದಲೂ (ಹೀಗೆ).

ಈ ಪ್ರಕರಣದಲ್ಲಿ ಜೀವಪರಮಾತ್ಮರುಗಳನ್ನೇ ಸವಿಶೇಷಣವಾಗಿ¹ ಹೇಳಿದೆ. (ಹೇಗೆಂದರೆ), 'ತಿಳಿದವನು ಹುಟ್ಟುವದಿಲ್ಲ, ಸಾಯುವದೂ ಇಲ್ಲ' (ಕ.೧-೨-೧೮) ಮುಂತಾದ ಕಡೆಯಲ್ಲಿ ಜೀವನನ್ನು ಹೇಳಿದೆ. 'ಅಣುವಿಗಿಂತಲೂ ಅಣುವೂ ಮಹತ್ತಿಗಿಂತಲೂ ದೊಡ್ಡವನೂ.....' (ಕ.೧-೨-೨೦), 'ಮಹಾಂತನೂ² ವಿಭುವೂ ಆದ ಆತ್ಮನನ್ನು.....' (ಕ.೧.೨-೨೨), 'ಈ ಆತ್ಮನು ಪ್ರವಚನದಿಂದ' ದೊರಕುವ ವನಲ್ಲ. 'ಯಾವ ಮನುಷ್ಯನು ವಿಜ್ಞಾನವೆಂಬ ಸಾರಥಿಯುಳ್ಳವನಾಗಿ ಮನಸ್ಸೆಂಬ ಕಡಿವಾಣವುಳ್ಳವನಾಗಿರುವನೋ ಅವನು ದಾರಿಯ ಕೊನೆಯಾದ ಆ ವಿಷ್ಣುವಿನ ಪರಮಪದವನ್ನು ಪಡೆದುಕೊಳ್ಳುವನು' (ಕ.೧-೩-೯) ಮುಂತಾದವುಗಳಲ್ಲಿ ಪರಮಾತ್ಮನನ್ನು ಹೇಳಿದೆ. || ೧೨ ||

(ಮೂಲ)

೪೯. 'ತ್ರಿಪಾದಸ್ಯಾಮೃತಂ ದಿವಿ' (ತೈ.ಆ.೩-೧೨-೩೩), 'ಅಥ ಯದತಃ ಪರೋ ದಿವೋ ಜ್ಯೋತಿರ್ದೀಪ್ಯತೇ ವಿಶ್ವತಃ ಪೃಷ್ಠೇಷು ಸರ್ವತಃ ಪೃಷ್ಠೇಷ್ವನು ತ್ರಮೇಷೂತ್ರಮೇಷು ಲೋಕೇಷು' (ಛಾಂ.೩-೧೩-೨) ಇತಿ ವಿಶ್ವತಃ ಪ್ರಾಕೃತಾತ್

1 ಜೀವನು ಉಪಾಸಕನು, ಪರಮಾತ್ಮನು ಉಪಾಸ್ಯನು ; ಜೀವನು ಪಡೆಯತಕ್ಕವನು, ಪರಮಾತ್ಮನು ಪ್ರಾಪ್ಯನು- ಎಂಬುದನ್ನು ವಿಂಗಡಿಸಿ ಹೇಳಿದೆ ಎಂದರ್ಥ.
2 ಓಷಿಣಿಯ ಪುಟದ ೨, ೪ನೆಯ ಟಿಪ್ಪಣಿಗಳನ್ನು ನೋಡಿ.

ಸ್ಥಾನಾತ್ ಪರಂ ವಿಷ್ಣೋಃ ಪರಸ್ಥಾನಮೇವ ಹಿ ಸಂಸಾರಾಧ್ವನಃ ಪಾರಭೂತಂ
ಮುಮುಕ್ಷುಭಿಃ ಪ್ರಾಪ್ಯಮ್ | 'ಪರಮಂ ಪದಂ ಸದಾ ಪಶ್ಯಂತಿ ಸೂರಯಃ' (ಸು.೬),
'ತದಕ್ಷರೇ ಪರಮೇ ವ್ಯೋಮನ್' (ತೈ.ನಾ.೧-೧), 'ಕ್ಷಯಂತಮಸ್ಯ ರಜಸಃ ಪರಾಕೇ'
(ಸಾಮ. ಉತ್ತರ. ೧೭-೨-೨), 'ವಿಶ್ವಂ ಪುರಾಣಂ ತಮಸಃ ಪರಸ್ತಾತ್'
(ತೈ.ನಾ.೧-೧), 'ತೇ ಹ ನಾಕಂ ಮಹಿಮಾನಃ ಸಚನ್ತೇ | ಯತ್ರ ಪೂರ್ವೇ ಸಾಧ್ಯಾಃ
ಸಂತಿ ದೇವಾಃ' (ತೈ.ಆ.೩-೧೨-೩೮)- ಇತ್ಯಾದಿಸಕಲೋಪನಿಷತ್ಪ್ರಸಿದ್ಧಮ್ || ೧೨ ||

(ಅರ್ಥ)

'ಈತನ ಅಮೃತವಾದ ಮೂರು ಪಾದಗಳು ದ್ಯುಲೋಕದಲ್ಲಿ'
(ತೈ.ಆ.೩-೧೨-೩೩), 'ದ್ಯುಲೋಕದ ಆಚೆ ವಿಶ್ವದ ಮೇಲಿರುವ, ಸರ್ವಕ್ಕೂ
ಮೇಲಿರುವ, ತನಗಿಂತ ಉತ್ತಮವೆಂಬುದಿಲ್ಲದ ಉತ್ತಮಲೋಕಗಳಲ್ಲಿ ಯಾವ
ಜ್ಯೋತಿಯು ಬೆಳಗುತ್ತಿರುವದೋ' (ಛಾಂ.೩-೧೩-೭) ಎಂದಿರುವದರಿಂದ ಪ್ರಾಕೃತ
ವಾದ¹ ಎಲ್ಲಾ ಸ್ಥಾನಕ್ಕಿಂತಲೂ ಆಚೆಯಿರುವ ಹೆಚ್ಚಿನ ಸ್ಥಾನವಲ್ಲವೆ, ಸಂಸಾರದ
ದಾರಿಗೆ ಕೊನೆಯಲ್ಲಿರುವದಾಗಿ ಮುಮುಕ್ಷುಗಳಿಗೆ ಪ್ರಾಪ್ಯವಾಗಿರುವದು? '(ಆ)
ಪರಮಪದವನ್ನು ಸೂರಿಗಳು ಯಾವಾಗಲೂ ನೋಡುತ್ತಿರುತ್ತಾರೆ' (ಸು.೬), 'ಅದು
ನಾಶರಹಿತವಾದ ಪರಮಾಕಾಶದಲ್ಲಿದೆ' (ತೈ.ನಾ.೧-೧), 'ಈ ರಜಸ್ಸಿನ ಆಚೆ
ವಾಸಮಾಡಿಕೊಂಡಿರುವ' (ಸಾಮ.ಉತ್ತರ.೧೭-೨-೨), 'ತಮಸ್ಸಿನ ಆಚೆಯಿರುವ
ಪುರಾಣನಾದ ವಿಶ್ವನು' (ತೈ.ನಾ.೧೧), 'ಆ ಮಹಾತ್ಮರು ಎಲ್ಲಿ ಹಿಂದಿನ ಸಾಧ್ಯರೆಂಬ
ದೇವತೆಗಳಿರುವರೋ ಆ ನಾಕವನ್ನು ಅರಿಯುತ್ತಾರೆ' (ತೈ.ಆ.ಪು.೩-೧೨-೩೮)-
ಎಂದು ಮುಂತಾಗಿ ಸಕಲೋಪನಿಷತ್ತುಗಳಲ್ಲಿಯೂ ಪ್ರಸಿದ್ಧವಾಗಿರುತ್ತದೆ.

ಅಂತರಧಿಕರಣ

೪೫. ಅನ್ತರ ಉಪಪತ್ತೇಃ (೧-೨-೧೩)

(ಮೂಲ)

೫೦. 'ಯ ಏಷೋಽನ್ತರಕ್ಷಣಿ ಪುರುಷೋ ದೃಶ್ಯತೇ ಏಷ ಆತ್ಮೇತಿ ಹೋವಾಪಿ
ಏತದಮೃತಮಭಯಮೇತದ್ ಬ್ರಹ್ಮ' (ಛಾಂ.೪-೧೫-೧) ಇತ್ಯತ್ರ ಅಕ್ಷ್ಯಾಧಾರಃ
ಪರಮಪುರುಷಃ | ನಿರುಪಾಧಿಕಾಮೃತತ್ವಾಭಯತ್ವಸಂಯದ್ವಾಮತ್ವಾದೀನಾಮಸ್ಮಿ-
ನ್ನೇವೋಪಪತ್ತೇಃ || ೧೩ ||

1. ಪ್ರಾಕೃತವಾದ ಸ್ಥಾನಗಳೆಲ್ಲಕ್ಕಿಂತಲೂ ಪರಮಾತ್ಮನ ಸ್ಥಾನವು ಆಚೆ ಇದೆ- ಎಂದು ಮೂಲಕ್ಕೆ ಸರಳವಾದ
ಅರ್ಥವಾಗುತ್ತದೆ. ಆದರೆ ರಂಗರಾಮಾನುಜಭಾಷ್ಯದಲ್ಲಿ ದ್ಯುಲೋಕವೆಂಬ ಅಪ್ರಾಕೃತಸ್ಥಾನಕ್ಕಿಂತಲೂ
ವಿಶ್ವ(ವ್ಯಪ್ತಿ), ಸರ್ವ(ಸಮಷ್ಟಿ)ಲೋಕಗಳಿಗಿಂತಲೂ ಹೊರಚ್ಚಾದ ಲೋಕಗಳಲ್ಲಿರುವ ಜ್ಯೋತಿಯು ಎಂದರೆ
ಪರಮಾತ್ಮನು- ಎಂದು ವ್ಯಾಖ್ಯಾನಮಾಡಿದೆ.

(ಅರ್ಥ)

೪೫. ಒಳಗಿರುವವನು (ಪರಮಾತ್ಮನೇ), ಏಕೆಂದರೆ ಹೊಂದುತ್ತದೆ.

'ಕಣ್ಣಿನೊಳಗೆ ಕಾಣಿಸುತ್ತಿರುವನಲ್ಲ, ಇವನು ಆತ್ಮನೇ, ಇದು ಅಮೃತವೂ ಅಭಯವೂ ಆದದ್ದು, ಇದೇ ಬ್ರಹ್ಮವು' (ಛಾಂ.೪-೧೫-೧) ಎಂಬಲ್ಲಿ ಕಣ್ಣನ್ನು ಆಧಾರವೆಂದು ಹೇಳಿರುವವನು ಪರಮಪುರುಷನೇ. ಏಕೆಂದರೆ ಯಾವ ಉಪಾಧಿಯೂ ಇಲ್ಲದೆ ಅಮೃತತ್ವ, ಅಭಯತ್ವ, ಸಂಯದ್ವಾಮತ್ವ¹- ಇವುಗಳನ್ನು ಹೇಳಿರುತ್ತದೆ. || ೧೩ ||

೪೬. ಸ್ಥಾನಾದಿವ್ಯಪದೇಶಾಚ್ಚ (೧-೨-೧೪)

(ಮೂಲ)

೫೧. 'ಯಶ್ಚಕ್ಷುಷಿ ತಿಷ್ಠನ್' (ಬೃ.೩-೭-೧೮) ಇತ್ಯಾದಿನಾ ಸ್ಥಿತಿ ನಿಯಮನಾದಿವ್ಯಪದೇಶಾಚ್ಚಾಯಂ ಪರಃ || ೧೪ ||

(ಅರ್ಥ)

೪೬. ಇರುವಿಕೆಯೇ ಮುಂತಾದವುಗಳನ್ನು ಹೇಳಿರುವದರಿಂದಲೂ (ಪರಮಾತ್ಮನೇ).

'ಯಾವನು ಕಣ್ಣಿನಲ್ಲಿ ಇರುವವನಾಗಿ.....' (ಬೃ.೩-೭-೧೮) ಎಂದು ಮುಂತಾದ ವಾಕ್ಯದಿಂದ ಇರುವಿಕೆ, ನಿಯಮಿಸುವಿಕೆ- ಮುಂತಾದವುಗಳನ್ನು² ಹೇಳಿರುವದರಿಂದಲೂ ಇವನು ಪರಮಾತ್ಮನೇ.

೪೭. ಸುಖವಿಶಿಷ್ಟಾಭಿಧಾನಾದೇವ ಚ (೧-೨-೧೫)

(ಮೂಲ)

೫೨. 'ಕಂ ಬ್ರಹ್ಮ ಖಂ ಬ್ರಹ್ಮ' (ಛಾಂ.೪-೧೦-೫) ಇತಿ ಪೂರ್ವತ್ರ ಆಸ್ಯೈವ ಸುಖವಿಶಿಷ್ಟತಯಾ ಅಭಿಧಾನಾಚ್ಚ ಅಯಂ ಪರಃ || ೧೫ ||

1. ಸಂಪೂರ್ಣವಾಗಿ ಅಮೃತತ್ವವು ಪರಮಾತ್ಮನಿಗೆ ಮಾತ್ರವೇ ಇದೆ, ಅಭಯತ್ವವೂ ಹಾಗೆಯೇ ; ಸಂಯದ್ವಾಮತ್ವವೆಂದರೆ ಸರ್ವಕಲ್ಯಾಣಗುಣಾಶ್ರಯತ್ವವು ಅಥವಾ ಸತ್ಯಸಂಕಲ್ಪತ್ವವು (ರಂ. ದಾ.) ಇವುಗಳು ಪರಮಾತ್ಮನಿಗೆ ಹೊಂದುತ್ತವೆಯಾದ್ದರಿಂದ ಕಣ್ಣಿನಲ್ಲಿ ಯೋಗಿಗಳಿಗೆ ಕಾಣಿಸುವ ಪರಮಾತ್ಮನನ್ನೇ ಈ ವಾಕ್ಯದಲ್ಲಿ ಹೇಳಿದೆ ಎಂದರ್ಥ.

2. ಕಣ್ಣಿನ ಇಂದ್ರಿಯದಲ್ಲಿರುತ್ತಾನೆ, ಅದಕ್ಕೂ ಒಳಗೆ ಇದ್ದಾನೆ. ಅವನನ್ನು ಚಕ್ಷುರಿಂದ್ರಿಯವು ಅರಿಯದು, ಅವನಿಗೆ ಚಕ್ಷುರಿಂದ್ರಿಯವು ಶರೀರವು, ಅದನ್ನು ಒಳಗಿದ್ದು ಅವನು ನಿಯಮಿಸುತ್ತಾನೆ- ಎಂದು ಇಲ್ಲಿ ಹೇಳಿದೆ.

(ಅರ್ಥ)

೪೭. ಮತ್ತು ಸುಖವಿಶಿಷ್ಟನೆಂದು ಹೇಳಿರುವದರಿಂದಲೇ (ಇವನು ಪರಮಾತ್ಮನು).

'ಕಂ (ಸುಖವು) ಬ್ರಹ್ಮವು, ಖಂ (ಆಕಾಶದಂತೆ ಅಪರಿಚ್ಛಿನ್ನವಾದದ್ದು) ಬ್ರಹ್ಮವು' (ಛಾಂ.೪-೧೦-೫) ಎಂದು ಹಿಂದೆ ಈ (ಪರಮಾತ್ಮನನ್ನೇ) ಸುಖದಿಂದ ಕೂಡಿರುವನೆಂದು ಹೇಳಿರುವದರಿಂದಲೂ ಇವನು ಪರಮಾತ್ಮನೇ || ೧೫ ||

೪೮. ಆತ ಏವ ಚ ಸ ಬ್ರಹ್ಮ (೧-೨-೧೬)¹

(ಮೂಲ)

೫೩. ಯತಸ್ತತ್ರ ಭವಭೀತಾಯ ಉಪಕೋಸಲಾಯ ಬ್ರಹ್ಮಜಿಜ್ಞಾಸವೇ 'ಕಂ ಬ್ರಹ್ಮ ಖಂ ಬ್ರಹ್ಮ' (ಛಾಂ.೪-೧೦-೫), 'ಯದ್ವಾವ ಕಂ ತದೇವ ಖಮ್' (ಛಾಂ.೪-೧೦-೫) ಇತಿ ಸುಖರೂಪಃ, ಅತಃ ಸುಖಶಬ್ದಾಭಿಧೇಯ ಆಕಾಶಃ ಪರಮೇವ ಬ್ರಹ್ಮ || ೧೬ ||

(ಅರ್ಥ)

೪೮. ಮತ್ತು ಅದ್ದರಿಂದಲೇ ಅದು ಬ್ರಹ್ಮವೇ.

ಅಲ್ಲಿ ಸಂಸಾರಭೀತನಾಗಿ ಬ್ರಹ್ಮವನ್ನು ಅರಿಯಬೇಕೆಂದಿಚ್ಛಿಸಿದ್ದ ಉಪಕೋಸಲನಿಗೆ 'ಕಂ (ಸುಖವು) ಬ್ರಹ್ಮವು, ಖಂ (ಆಕಾಶದಂತಿರುವದು) ಬ್ರಹ್ಮವು' (ಛಾಂ.೪-೧೦-೫), 'ಯಾವದು ಕಂ (ಸುಖ)ವೋ ಅದೇ ಖಮ್' (ಆಕಾಶವು)' (ಛಾಂ.೪-೧೦-೫) ಎಂದು ಸುಖರೂಪವಾದ (ಆಕಾಶವನ್ನು ಅಗ್ನಿಗಳು) ಉಪದೇಶಮಾಡಿರುತ್ತವೆಯಷ್ಟೆ, ಅದ್ದರಿಂದ ಸುಖಶಬ್ದದಿಂದ ಹೇಳಿರುವ ಆಕಾಶವು ಪರಬ್ರಹ್ಮವೇ. || ೧೬ ||

೪೯. ಶ್ರುತೋಪನಿಷತ್ಯಗತ್ಯಭಿಧಾನಾಚ್ಚ (೧-೨-೧೭)

(ಮೂಲ)

೫೪. ಶ್ರುತಬ್ರಹ್ಮಸ್ವರೂಪಾಣಾಮ್ ಅಧಿಗನ್ತವ್ಯತಯಾ ಅರ್ಚಿರಾದಿ ಗತೇರಕ್ಷಿಪುರುಷಂ ಶ್ರುತವತೇ 'ತೇಽರ್ಚಿಷಮೇವಾಭಿಸಂಭವನ್ತಿ' (ಛಾಂ.೪-೧೫-೫) ಇತ್ಯಾದಿನಾ ಅಭಿಧಾನಾಚ್ಚ ಅಯಂ ಪರಮಪುರುಷಃ || ೧೭ ||

(ಅರ್ಥ)

೪೯. ಶ್ರುತೋಪನಿಷತ್ಕರಿಗೆ (ಸಿಕ್ಕುವ) ಗತಿಯನ್ನು ಹೇಳಿರುವದರಿಂದಲೂ.

ಬ್ರಹ್ಮಸ್ವರೂಪವನ್ನು ಶ್ರವಣಮಾಡಿದವರಿಗೆ ಸಿಕ್ಕತಕ್ಕದ್ದಾದ ಅರ್ಚಿರಾದಿ ಗತಿಯನ್ನು ಅಕ್ಷಿಪುರುಷನನ್ನು ಶ್ರವಣಮಾಡಿದ (ಉಪಕೋಸಲನಿಗೆ) 'ಅವರು ಅರ್ಚಿಯನ್ನೇ ಪಡೆದುಕೊಳ್ಳುತ್ತಾರೆ.....' (ಛಾಂ.೪-೧೫-೫) ಎಂದು ಮುಂತಾದ (ವಾಕ್ಯ)ದಿಂದ ಹೇಳಿರುವದರಿಂದಲೂ ಈ (ಅಕ್ಷಿಪುರುಷನು) ಪರಮಪುರುಷನೇ.

|| ೧೭ ||

೫೦. ಅನವಸ್ಥಿತೇರಸಂಭವಾಚ್ಚ ನೇತರಃ (೧-೨-೧೮)

(ಮೂಲ)

೫೫. ಪರಸ್ಮಾದಿತರೋ ಜೀವಾದಿಃ ಸಾಕ್ಷ್ಯಾಧಾರಃ | ಚಕ್ಷುಷಿ ನಿಯಮೇಪ ಅನವಸ್ಥಿತೇಃ | ಅಮೃತತ್ವಾದ್ಯಸಂಭವಾಚ್ಚ || ೧೮ ||

(ಅರ್ಥ)

೫೦. ಇದ್ದುಕೊಂಡಿರುವದಿಲ್ಲವಾದ್ದರಿಂದಲೂ, ಸಂಭವಿಸುವದಿಲ್ಲವಾದ್ದರಿಂದಲೂ ಇತರನಲ್ಲ.

ಅಕ್ಷಿಯನ್ನಾಧಾರವಾಗುಳ್ಳ (ಈ ಪುರುಷನು) ಇತರನಲ್ಲ, ಪರಮಾತ್ಮನಿಗಿಂತ ಬೇರೆಯಾದ ಜೀವನೇ ಮೊದಲಾದವರಲ್ಲ. ಏಕೆಂದರೆ (ಅವರು) ಕಣ್ಣಿನಲ್ಲಿಯೇ ಗೊತ್ತಾಗಿ ಇದ್ದುಕೊಂಡಿರುವದಿಲ್ಲ. ಅಮೃತತ್ವವೇ ಮುಂತಾದ (ವಿಶೇಷಣಗಳಿಗಿಂತ ಅವರಿಗೆ) ಸಂಭವಿಸುವದೂ ಇಲ್ಲ. || ೧೮ ||

ಅಂತರ್ಯಾಮ್ಯಧಿಕರಣ

೫೧. ಅನ್ತರ್ಯಾಮ್ಯಧಿದೈವಾಧಿಲೋಕಾದಿಷು ತದ್ಧರ್ಮ

ವ್ಯಪದೇಶಾತ್ (೧-೨-೧೯)

(ಮೂಲ)

೫೬. 'ಯಃ ಪೃಥಿವ್ಯಾಂ ತಿಷ್ಠನ್' (ಬೃ.೩-೭-೩) ಇತ್ಯಾದಿಷು ಅಧಿದೈವಾಧಿಲೋಕಾದಿಪದಚಿಹ್ನತೇಷು ವಾಕ್ಯೇಷು ಶ್ರೋತ್ರಯಮಾನೋನಸ್ತರ್ಯಾದಿಷು ಪರಮಪುರುಷಃ | ಸರ್ವಾನ್ತರತ್ವಸರ್ವಾವಿದಿತತ್ವಸರ್ವಶರೀರತತ್ವಸರ್ವನಿಯನ್ತತ್ವಾದಿಪರಮಾತ್ಮಧರ್ಮವ್ಯಪದೇಶಾತ್ || ೧೯ ||

(ಅರ್ಥ)

೫೧. ಅಧಿದೈವ, ಅಧಿಲೋಕ- ಮುಂತಾದವುಗಳಲ್ಲಿ ಅಂತರ್ಯಾಮಿಯು (ಪರಮಾತ್ಮನೇ), ಏಕೆಂದರೆ ಅವನ ಧರ್ಮವನ್ನು ಹೇಳಿರುತ್ತದೆ.

'ಯಾವನು ಪೃಥಿವಿಯಲ್ಲಿ ಇರುವವನಾಗಿ' (ಬೃ.೩-೭-೩) ಎಂಬಿದೇ ಮುಂತಾದ 'ಅಧಿದೈವ', 'ಅಧಿಲೋಕ'- ಮುಂತಾದ ಪದಗಳಿಂದ ಗುರುತು

ಮಾಡಿರುವ ವಾಕ್ಯಗಳಲ್ಲಿ ಶ್ರುತಿಯು ಹೇಳಿರುವ ಅಂತರ್ಯಾಮಿಯು ಪರಮ ಪುರುಷನೇ. ಏಕೆಂದರೆ ಸರ್ವಾಂತರತ್ವ (ಎಲ್ಲಕ್ಕೂ ಒಳಗಿರುವಿಕೆ), ಸರ್ವಾವಿದಿತತ್ವ (ಯಾರೊಬ್ಬರಿಂದಲೂ ಅರಿಯುವದಕ್ಕೆ ಆಗದೆ ಇರುವಿಕೆ), ಸರ್ವಶರೀರವತ್ವ (ಎಲ್ಲವನ್ನೂ ಶರೀರವಾಗಿ ಉಳ್ಳವನಾಗಿರುವಿಕೆ), ಸರ್ವನಿಯಂತೃತ್ವ (ಎಲ್ಲರನ್ನೂ ಆಳುವಿಕೆ)- ಇವೇ ಮುಂತಾದ ಪರಮಾತ್ಮನ ಧರ್ಮಗಳನ್ನು (ಅಲ್ಲಿ) ಹೇಳಿರುತ್ತದೆ.

|| ೧೯ ||

೫೧. ನ ಚ ಸ್ಮಾರ್ತಮತದ್ಧರ್ಮಾಭಿಲಾಷಾಚ್ಛಾರೀರಶ್ಚ (೧-೨-೨೦)

(ಮೂಲ)

೫೨. ನಾಯಂ ಪ್ರಧಾನಂ ಜೀವಶ್ಚ | ತಯೋರಸಂಭಾವಿತಸರ್ವಾವಿದಿತ ತ್ವಾದಿಧರ್ಮಾಭಿಲಾಷಾತ್ | ಅಸಂಭಾವನಯಾ ಯಥಾ ನ ಸ್ಮಾರ್ತಮ್, ತಥಾ ಜೀವೋಽಪಿ ಇತ್ಯರ್ಥಃ || ೨೦ ||

(ಅರ್ಥ)

೫೩. (ಅಂತರ್ಯಾಮಿಯು) ಸ್ಮಾರ್ತವಲ್ಲ, ಏಕೆಂದರೆ ಅದರದಲ್ಲದ ಧರ್ಮವನ್ನು ಹೇಳಿದೆ, ಶರೀರನೂ ಅಲ್ಲ.¹

ಈ (ಅಂತರ್ಯಾಮಿಯು ಸಾಂಖ್ಯಸ್ಮೃತಿಯಲ್ಲಿ ಹೇಳಿರುವ) ಪ್ರಧಾನವೂ ಅಲ್ಲ, ಜೀವನೂ ಅಲ್ಲ. ಏಕೆಂದರೆ ಅವರಿಬ್ಬರಿಗೂ ಸಂಭವಿಸಲಾರದ ಯಾರೊಬ್ಬರಿಂದಲೂ ಅರಿಯುವದಕ್ಕಾಗದೆ ಇರುವಿಕೆಯೇ ಮುಂತಾದ ಧರ್ಮಗಳನ್ನು ಹೇಳಿದೆ. ('ಶರೀರನೂ ಅಲ್ಲ' ಎಂದರೆ ಧರ್ಮವು) ಸಂಭವಿಸುವದಿಲ್ಲವಾದ್ದರಿಂದ ಹೇಗೆ ಸ್ಮೃತಿಯಲ್ಲಿ ಹೇಳಿರುವ (ಪ್ರಧಾನವು ಅಂತರ್ಯಾಮಿ)ಯಲ್ಲವೋ, ಹಾಗೆಯೇ ಜೀವನೂ (ಅಲ್ಲ) ಎಂದರ್ಥ. || ೨೦ ||

೫೩. ಉಭಯೇಽಪಿ ಹಿ ಭೇದೇನೈನಮಧೀಯತೇ (೧-೨-೨೧)

(ಮೂಲ)

೫೪. ಉಭಯೇ ಕಾಣ್ವಾ ಮಾಧ್ಯಂದಿನಾಶ್ಚ 'ಯೋ ವಿಜ್ಞಾನೇ ತಿಷ್ಠನ್' (ಬೃ.೩-೨-೨೨), 'ಯ ಆತ್ಮನಿ ತಿಷ್ಠನ್ನಾತ್ಮನೋಽನ್ತರೋ ಯಮಾತ್ಮಾ ನ ವೇದ ಯಸ್ಮಾನ್ತಾ ಶರೀರಂ ಯ ಆತ್ಮಾನಮನ್ತರೋ ಯಮಯತಿ' (ಬೃ.ಮಾ.೩-೨-೩೦) ಇತಿ ಪ್ರತ್ಯಗಾತ್ಮನೋ ಭೇದೇನ ಏನಮ್ ಅನ್ತರ್ಯಾಮಿಣಮ್ ಅಧೀಯತೇ | ಅತಃ ಪರ ಏವಾಯಮ್ || ೨೧ ||

1. 'ಶರೀರಶ್ಚ' ಎಂಬುದು ಶಾಂಕರಪಾಠದಂತೆ ಮುಂದಿನ ಸೂತ್ರಕ್ಕೆ ಸೇರಿದೆ. ರಾಮಾನುಜೇಯಪಾಠದಲ್ಲಿ ಜೀವನು ಅಂತರ್ಯಾಮಿಯಲ್ಲ ಎಂಬುದಕ್ಕೆ ಎರಡು ಕಾರಣಗಳನ್ನು ಕೊಟ್ಟಂತೆ ಆಗಿ ವಿಶೇಷವಿದೆ.

(ಅರ್ಥ)

೫೩. ಇಬ್ಬರೂ ಇವನನ್ನು ಭೇದವಾಗಿಯೇ ಅಧ್ಯಯನಮಾಡುತ್ತಾರಷ್ಟೆ ?

ಇಬ್ಬರೂ ಎಂದರೆ ಕಾಣ್ವರೂ ಮಾಧ್ಯಂದಿನರೂ 'ಯಾವನು ವಿಜ್ಞಾನದಲ್ಲಿರುವವನಾಗಿ' (ಬೃ.೩-೨-೨೨), 'ಯಾವನು ಆತ್ಮನಲ್ಲಿ ಇರುವವನಾಗಿ ಆತ್ಮನ ಒಳಗಿರುವನೋ ಯಾವನನ್ನು ಆತ್ಮನು ಅರಿಯನೋ ಯಾವನಿಗೆ ಆತ್ಮನು ಶರೀರವೋ ಯಾವನು ಆತ್ಮನನ್ನು ಒಳಗಿದ್ದು ನಿಯಮಿಸುತ್ತಿರುವನೋ' (ಬೃ.ಮಾ.೩-೨-೩೦) ಎಂದು ಈ ಅಂತರ್ಯಾಮಿಯನ್ನು ಪ್ರತ್ಯಗಾತ್ಮನಿಗಿಂತ ಬೇರೆಯಾಗಿ ಅಧ್ಯಯನಮಾಡುತ್ತಿದ್ದಾರಷ್ಟೆ ? ಆದ್ದರಿಂದ ಇವನು ಪರಮಾತ್ಮನೇ.

ಅಧ್ಯತ್ಮತ್ವಾದಿಗುಣಕಾಧಿಕರಣ

೫೪. ಅಧ್ಯತ್ಮತ್ವಾದಿಗುಣಕೋ ಧರ್ಮೋಕ್ತೇಃ (೧-೨-೨೨)

(ಮೂಲ)

೫೬. 'ಅಥ ಪರಾ ಯಯಾ ತದಕ್ಷರಮಧಿಗಮ್ಯತೇ ಯತ್ತದದ್ರೇಶ್ಯಮ್' ಇತ್ಯಾರಭ್ಯ 'ಯದ್ಭೂತಯೋನಿಂ ಪರಿಪಶ್ಯಂತಿ ಧೀರಾಃ' (ಮುಂ.೧-೧-೫,೬), 'ಅಕ್ಷರಾತ್ ಪರತಃ ಪರಃ' (ಮುಂ.೨-೧-೨) ಇತ್ಯಾದೌ ಪ್ರಧಾನಾತ್ ಪ್ರತ್ಯಗಾತ್ಮನಶ್ಚ ಅರ್ಥಾನ್ತರಭೂತಃ ಪರಮಾತ್ಮಾ ಪ್ರತಿಪಾದ್ಯತೇ 'ಯಃ ಸರ್ವಜ್ಞಃ ಸರ್ವವಿತ್' (ಮುಂ.೧-೧-೧೦) ಇತ್ಯಾದಿಧರ್ಮೋಕ್ತೇಃ || ೨೨ ||

(ಅರ್ಥ)

೫೪. ಅಧ್ಯತ್ಮತ್ವಾದಿಗುಣಗಳುಳ್ಳವನು (ಪರಮಾತ್ಮನು), ಏಕೆಂದರೆ (ಅವನ) ಧರ್ಮಗಳನ್ನು ಹೇಳಿದೆ.

ಇನ್ನು 'ಆ ಅಕ್ಷರವು ಏತರಿಂದ (ಅಪರೋಕ್ಷವಾಗಿ) ತಿಳಿಯಲ್ಪಡುತ್ತದೆಯೋ ಆ ಪರವಿದ್ಯೆ : ಯಾವದು ಅಧ್ಯತ್ಮವಾಗಿರುವದೋ' ಎಂದು ಪ್ರಾರಂಭಿಸಿ 'ಯಾವದನ್ನು ಬಲ್ಲವರು ಭೂತಯೋನಿ ಎಂದು ಕಂಡುಕೊಂಡಿರುವರೋ' (ಮುಂ.೧-೧-೫,೬) ಅಕ್ಷರಕ್ಕಿಂತಲೂ ಪರ(ನಾದ ಸಮಷ್ಟಿಪುರುಷನಿ)ಗಿಂತಲೂ ಪರನಾದವನು' (ಮುಂ.೨-೧-೨) ಮುಂತಾದ (ವಾಕ್ಯ)ದಲ್ಲಿ ಪ್ರಧಾನಕ್ಕಿಂತಲೂ ಪ್ರತ್ಯಗಾತ್ಮನಿಗಿಂತಲೂ ಬೇರೆಯಾಗಿರುವ ಪರಮಾತ್ಮನನ್ನೇ ಹೇಳುತ್ತದೆ. ಏಕೆಂದರೆ ಯಾವನು ಸರ್ವ(ವಿಷಯಕ)ಜ್ಞಾನವುಳ್ಳವನೋ ಸರ್ವ(ಪ್ರಕಾರಕ) ಜ್ಞಾನವುಳ್ಳವನೋ' (ಮುಂ.೧-೧-೧೦) ಎಂದುಮುಂತಾಗಿ (ಅವನ) ಧರ್ಮಗಳನ್ನು ಹೇಳುತ್ತದೆ. || ೨೨ ||

೫೫. ವಿಶೇಷಣಭೇದವ್ಯಪದೇಶಾಭ್ಯಾಂ ಚ ನೇತರೌ (೧-೨-೨೩)

(ಮೂಲ)

೬೦. ಏಕವಿಜ್ಞಾನೇನ ಸರ್ವವಿಜ್ಞಾನರೂಪವಿಶೇಷಣವ್ಯಪದೇಶಾನ್ನ ಪ್ರಧಾನಮ್, 'ಅಕ್ಷರಾತ್ ಪರತಃ ಪರಃ' (ಮುಂ.೧-೧-೯) ಇತಿ ಪ್ರಧಾನಾತ್ ಪರತಃ ಪ್ರತ್ಯಗಾತ್ಮನೋಽಪಿ ಪರಃ ಇತಿ ಭೇದವ್ಯಪದೇಶಾತ್ ನ ಪ್ರತ್ಯಗಾತ್ಮಾ ಚ | ಅಥವಾ ಸಾಮಾನಾಧಿಕರಣ್ಯೇನ ಪರತೋಽಕ್ಷರಾತ್ ಪಞ್ಜವಿಂಶಕಾತ್ ಪರ ಇತಿ ಭೇದವ್ಯಪದೇಶಃ || ೨೩ ||

(ಅರ್ಥ)

೫೫. ವಿಶೇಷಣಭೇದವ್ಯಪದೇಶಗಳಿರುವದರಿಂದ ಬೇರೆಯವರಲ್ಲ

ಒಂದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವದೆಂಬ ವಿಶೇಷಣವನ್ನು ಹೇಳಿರುವದರಿಂದ ಪ್ರಧಾನವಲ್ಲ. 'ಅಕ್ಷರಕ್ಕಿಂತಲೂ ಪರನಾದವನಿಗಿಂತ ಪರನಾದವನು' (ಮುಂ.೧-೧-೯) ಎಂದು ಪ್ರಧಾನಕ್ಕಿಂತಲೂ ಹೆಚ್ಚಿನವನಾದ ಪ್ರತ್ಯಗಾತ್ಮನಿಗಿಂತಲೂ ಹೆಚ್ಚಿನವನಾದವನು ಎಂದು ಭೇದವನ್ನು ಹೇಳಿರುವದರಿಂದ ಪ್ರತ್ಯಗಾತ್ಮನೂ ಅಲ್ಲ. ಅಥವಾ ಸಾಮಾನಾಧಿಕರಣವಾಗಿಯೇ ಪರನಾದ ಅಕ್ಷರನಿಗಿಂತ, ಎಂದರೆ ಇಪ್ಪತ್ತೈದನೆಯವನಾದ (ಪ್ರತ್ಯಗಾತ್ಮನಿಗಿಂತ) ಪರನಾದವನು ಎಂದು (ಪರಮಾತ್ಮನನ್ನು) ಬೇರೆಯೆಂದು ಹೇಳಿದೆ (ಎಂದಾದರೂ ಭೇದವ್ಯಪದೇಶ ಎಂಬ ಶಬ್ದಕ್ಕೆ ವ್ಯಾಖ್ಯಾನಮಾಡಬಹುದು) || ೨೩ ||

೫೬. ರೂಪೋಪನ್ಯಾಸಾಚ್ಚ (೧-೨-೨೪)

(ಮೂಲ)

೬೧. 'ಅಗ್ನಿಮೂರ್ಧಾ' (ಮುಂ.೨-೧-೪) ಇತ್ಯಾದಿನಾ ತ್ರೈಲೋಕ್ಯ ಶರೀರೋಪನ್ಯಾಸಾಚ್ಚ ಪರಮಾತ್ಮಾ || ೨೪ ||

(ಅರ್ಥ)

೫೬. ರೂಪವನ್ನು ತಿಳಿಸಿಕೊಟ್ಟಿರುವದರಿಂದಲೂ

'ಅಗ್ನಿಯು ನೆತ್ತಿ' (ಮುಂ.೨-೧-೪) ಎಂದು ಮುಂತಾಗಿರುವ ವಾಕ್ಯದಿಂದ ಮೂರು ಲೋಕವೂ (ಇವನ) ಶರೀರವು ಎಂದು ತಿಳಿಸಿಕೊಟ್ಟಿರುವದರಿಂದ (ಇವನು) ಪರಮಾತ್ಮನೇ. || ೨೪ ||

ವೈಶ್ವಾನರಾಧಿಕರಣ

೫೭. ವೈಶ್ವಾನರಃ ಸಾಧಾರಣಶಬ್ದವಿಶೇಷಾತ್ (೧-೨-೨೫)

(ಮೂಲ)

೬೨. 'ಆತ್ಮಾನಮೇವೇಮಂ ವೈಶ್ವಾನರಮ್' (ಛಾಂ.೫-೧೧-೬) ಇತ್ಯಾದೌ ವೈಶ್ವಾನರಃ ಪರಮಾತ್ಮಾ । ಜಾತರಾಗ್ನಾದಿಷು ಸಾಧಾರಣಸ್ಯಾಪಿ ವೈಶ್ವಾನರಶಬ್ದಸ್ಯ ಅಸ್ಮಿನ್ ಪ್ರಕರಣೇ ಪರಮಾತ್ಮಾಸಾಧಾರಣೈಃ ಸರ್ವಾತ್ಮಕತ್ವ ಬ್ರಹ್ಮಶಬ್ದಾದಿಭಿರ್ವಿ-ಶೇಷಮಾಣತ್ವಾತ್ ॥ ೨೫ ॥

(ಅರ್ಥ)

೫೭. ವೈಶ್ವಾನರನು (ಪರಮಾತ್ಮನು) ; ಏಕೆಂದರೆ ವಿಶೇಷಣವನ್ನು ಕೊಟ್ಟಿದೆ.

“ಆತ್ಮನಾಗಿರುವ ಈ ವೈಶ್ವಾನರನನ್ನು (ನೀನು ಉಪಾಸನೆಮಾಡಿರುವೆ ಯಷ್ಟೆ)” (ಛಾಂ.೫-೧೧-೬) ಎಂದು ಮುಂತಾಗಿರುವ ವಾಕ್ಯದಲ್ಲಿ (ಹೇಳಿರುವ) ವೈಶ್ವಾನರನು ಪರಮಾತ್ಮನು. ವೈಶ್ವಾನರಶಬ್ದವು ಜಾತರಾಗ್ನಿಯೇ ಮುಂತಾದವು ಗಳಿಗೆ¹ ಸಾಧಾರಣವಾಗಿದ್ದರೂ ಈ ಪ್ರಕರಣದಲ್ಲಿ ಪರಮಾತ್ಮನಿಗೇ ಅಸಾಧಾರಣ ವಾಗಿರುವ ಸರ್ವಾತ್ಮಕತ್ವ ಬ್ರಹ್ಮಶಬ್ದ- ಮುಂತಾದ (ಧರ್ಮ)ವಿಶೇಷಗಳನ್ನು (ಅದಕ್ಕೆ) ಹೇಳುತ್ತದೆ. ॥ ೨೫ ॥

೫೮. ಸ್ಮರ್ಯಮಾಣಮನುಮಾನಂ ಸ್ಯಾದಿತಿ (೧-೨-೨೬)

(ಮೂಲ)

೬೩. ದ್ಯುಲೋಕಪ್ರಭೃತಿ ಪೃಥಿವ್ಯಂತಂ ರೂಪಮ್ 'ಅಗ್ನಿರ್ಮೂರ್ಧಾ' (ಮುಂ.೨-೧-೪) ಇತ್ಯಾದಿಷೂಕ್ತಮ್ ಅತ್ರ ಪ್ರತ್ಯಭಿಜ್ಞಾಯಮಾನಮ್ ಅಸ್ಯ ಪರಮಾತ್ಮತ್ವೇ ಅನುಮಾನಮ್, ಲಿಂಗಮಿತ್ಯರ್ಥಃ ॥ ೨೬ ॥

(ಅರ್ಥ)

೫೮. ನೆನಪಿಗೆ ಬರುತ್ತಿರುವುದು ಅನುಮಾನವಾಗುವದಾದ್ದರಿಂದ.

ದ್ಯುಲೋಕದಿಂದ ಹಿಡಿದು ಪೃಥಿವಿಯವರೆಗಿನ ರೂಪವು. 'ಅಗ್ನಿಯೇ

1. ಮುಂತಾದ ಎಂದರೆ 'ಮಹಾಭೂತಗಳಲ್ಲಿ ಮೂರನೆಯದಾದ ಅಗ್ನಿ, ದೇವತೆ, ಪರಮಾತ್ಮ-ಇವರು.

ಮೂರ್ಧವು' (ಮುಂ.೨-೧-೪) ಮುಂತಾದ (ವಾಕ್ಯ)ಗಳಲ್ಲಿ ಹೇಳಿದ್ದೇ¹ ಇಲ್ಲಿ ಪ್ರತ್ಯಭಿಜ್ಞಾತವಾಗುತ್ತಿರುವದು ಈ (ವೈಶ್ವಾನರನು) ಪರಮಾತ್ಮನೇ ಎಂಬುದಕ್ಕೆ ಅನುಮಾನವು ಎಂದರೆ ಗುರುತು² ಎಂದರ್ಥ. || ೨೬ ||

೫೯. ಶಬ್ದಾದಿಭ್ಯೋಽನ್ತಃಪ್ರತಿಷ್ಠಾನಾಚ್ಚ ನೇತಿ ಚೇನ್ನ ತಥಾ
 ದೃಷ್ಟ್ಯುಪದೇಶಾದಸಂಭವಾತ್ ಪುರುಷಮಪಿ ಚೈನಮಧೀ
 ಯತೇ (೧-೨-೨೭)

(ಮೂಲ)

೬೪. 'ಸ ಏಷೋಽಗ್ನಿವೈಶ್ವಾನರಃ' (ಶತ.ಬ್ರಾ.೧೦-೬-೧-೧೧) ಇತಿ ಅಗ್ನಿಶಬ್ದಸಾಮಾನಾಧಿಕರಣ್ಯಾತ್, ಪ್ರಾಣಾಹುತ್ಯಾಧಾರತ್ವಾದಿಭಿಃ, 'ಪುರುಷೇಽನ್ತಃ-ಪ್ರತಿಷ್ಠಿತಮ್' (ಶತ.ಬ್ರಾ.೧೦-೬-೧-೧೧) ಇತ್ಯಾದೇಶ್ಚ ನಾಯಂ ಪರಮಾತ್ಮಾ ಇತಿ ಚೇತ್ | ನೈತತ್ | ಜಾಲರಾಗ್ನಿಶರೀರಕತ್ವೇನ ಉಪಾಸ್ಯತ್ವೋಪದೇಶಾತ್ ಕೇವಲಜಾಲರಾಗ್ನೇಃ ತೈಲೋಕ್ಯಶರೀರಕತ್ವಾದ್ಯಸಂಭವಾಚ್ಚ | 'ಸ ಏಷೋಽಗ್ನಿವೈಶ್ವಾನರೋ ಯತ್ಪುರುಷಃ' (ಶತ.ಬ್ರಾ.೧೦-೬-೧-೧೧) ಇತ್ಯೇನಂ ವೈಶ್ವಾನರಂ ಪುರುಷಮಪ್ಯಧೀಯತೇ ವಾಜಿನಃ | ನಿರುಪಾಧಿಕಪುರುಷಶಬ್ದಶ್ಚ ಪರಮಾತ್ಮನಿ ನಾರಾಯಣ ಏವ | 'ಸಹಸ್ರಶೀರ್ಷಮ್' ಇತ್ಯಾರಭ್ಯ 'ವಿಶ್ವಮೇವೇದಂ ಪುರುಷಃ' (ತೈ.ನಾ.೧೧-೨೫) ಇತ್ಯಾದಿಷು ಪ್ರಸಿದ್ಧಃ || ೨೭ ||

(ಅರ್ಥ)

೫೯. ಶಬ್ದವೇ ಮುಂತಾದವುಗಳಿಂದಲೂ ಒಳಗೆ ಇರುವ(ನೆಂದಿರುವದ)ರಿಂದಲೂ ಹೀಗಲ್ಲ- ಎಂದರೆ (ಅದು ಸರಿ)ಯಲ್ಲ. ಏಕೆಂದರೆ ಹಾಗೆ ಉಪಾಸನೆಮಾಡಬೇಕೆಂದು ಉಪದೇಶಿಸಿದೆ. (ಅಗ್ನಿಗೆ ಇದು) ಸಂಭವಿಸುವಂತಿಲ್ಲ. ಈತನನ್ನು ಪುರುಷನೆಂದೂ ಅಧ್ಯಯನಮಾಡುತ್ತಿದ್ದಾರೆ.

1. ಮುಂಡಕದಲ್ಲಿ ಅಗ್ನಿಯು, ದ್ಯುಲೋಕವು, ಮೂರ್ಧವು ; ಚಂದ್ರಸೂರ್ಯರು ಚಕ್ಷುಸ್ಸುಗಳು ; ದಿಕ್ಕುಗಳು ಶ್ರೋತ್ರಗಳು ; ವೇದಗಳು ವಾಗಿದ್ರಿಯವ್ಯಾಪಾರ ; ವಾಯುವು ಪ್ರಾಣ ; ಜಗತ್ತೆಲ್ಲವೂ ಹೃದಯಃ ಪೃಥಿವಿಯು ಪಾದವು- ಎಂದು ಹೇಳಿರುತ್ತದೆ. ಇಲ್ಲಿಯೂ ಅದನ್ನೇ ಹೇಳಿದೆ.

2. ಸೂತ್ರದಲ್ಲಿ 'ಸ್ಮರ್ಯಮಾಣಃ' ಎಂಬ ಶಬ್ದಕ್ಕೆ ಪ್ರತ್ಯಭಿಜ್ಞೆಯಾಗುವದು ಎಂದರ್ಥ ; 'ಅನುಮಾನ' ಎಂಬುದಕ್ಕೆ ಲಿಂಗವು (ಗುರುತು) ಎಂದರ್ಥ- ಎಂದು ಭಾವ.

'ಆ ಈ ಅಗ್ನಿಯೆಂಬ ವೈಶ್ವಾನರನು' (ಶತ.ಬ್ರಾ.೧-೬-೧-೧೧) ಎಂದು ಅಗ್ನಿಶಬ್ದದ ಸಾಮಾನ್ಯಾಧಿಕರಣ್ಯವನ್ನು (ಹೇಳಿರುವುದರಿಂದಲೂ)¹, ಪ್ರಾಣಾಹುತಿಗೆ ಆಧಾರವಾಗಿರುವದೇ ಮುಂತಾದ ಕಾರಣಗಳಿಂದಲೂ² 'ಪುರುಷನೊಳಗೆ ಪ್ರತಿಷ್ಠಿತನಾಗಿರುವ' (ಶತ.ಬ್ರಾ.೧-೬-೧-೧೦)³ - ಎಂಬಿದೇ ಮುಂತಾದ (ವಾಕ್ಯ)ದಿಂದಲೂ ಈ (ವೈಶ್ವಾನರನು) ಪರಮಾತ್ಮನಲ್ಲ ಎಂದರೆ-

ಇದು ಸರಿಯಲ್ಲ. ಏಕೆಂದರೆ ಜಾಠರಾಗ್ನಿ ಎಂಬ ಶರೀರವುಳ್ಳವನು ಎಂದು ಉಪಾಸನೆಮಾಡಬೇಕೆಂದು (ಇಲ್ಲಿ) ಹೇಳಿದೆ ; ಮತ್ತು ಬರಿಯ ಜಾಠರಾಗ್ನಿಗೆ ತೈಲೋಕ್ಯವೂ ಶರೀರವಾಗಿರುವದೆಂಬುದು ಹೊಂದುವದೂ ಇಲ್ಲ. 'ಪುರುಷನಿದಾನಲ್ಲ, ಆ ಈತನೇ ಅಗ್ನಿಯೆಂಬ ವೈಶ್ವಾನರನು' (ಶತ.ಬ್ರಾ.೧೦-೬-೧-೧೧) ಎಂದು ಈ ವೈಶ್ವಾನರನು ಪುರುಷನೆಂದೂ ವಾಜಿ(ಶಾಖೆಯವರು) ಅಧ್ಯಯನ ಮಾಡುತ್ತಿದಾರೆ. ಯಾವ ಉಪಾಧಿಯೂ ಇಲ್ಲದ ಪುರುಷನೆಂಬ ಶಬ್ದವು ಪರಮಾತ್ಮನಾದ ನಾರಾಯಣನಲ್ಲಿಯೇ (ವರ್ತಿಸುವದೆಂಬುದು) 'ಸಹಸ್ರಶೀರ್ಷನಾದ (ದೇವನನ್ನು)' ಎಂದು ಪ್ರಾರಂಭಿಸಿ 'ಇದೆಲ್ಲವೂ ಪುರುಷನೇ' (ತೈ.ನಾ.೧೧-೨೫) ಎಂಬಿದೇ ಮುಂತಾದ (ಶ್ರುತಿ)ಗಳಲ್ಲಿ ಪ್ರಸಿದ್ಧವು.⁴

೬೦. ಅತ ಏವ ನ ದೇವತಾ ಭೂತಂ ಚ (೧-೨-೨೮)

(ಮೂಲ)

೬೫. ಯತೋಽಯಂ ವೈಶ್ವಾನರಃ ತೈಲೋಕ್ಯಶರೀರಃ ಪುರುಷಶಬ್ದ ನಿರ್ದಿಷ್ಟಶ್ಚ | ತತೋಽಯಂ ನಾಗ್ನ್ಯಾಖ್ಯದೇವತಾ ತೃತೀಯಮಹಾಭೂತಂ ಚ|| ೨೮ ||

1. ಅಗ್ನಿಶಬ್ದದ ಜೊತೆಗೆ ವೈಶ್ವಾನರಶಬ್ದವನ್ನು ಸೇರಿಸಿ ಶತಪಥಬ್ರಾಹ್ಮಣದಲ್ಲಿ ವೈಶ್ವಾನರವಿದ್ಯಾಪ್ರಕರಣದಲ್ಲಿ ಹೇಳಿದೆ. ಇದರಿಂದ ಇದು ಪರಮಾತ್ಮನಲ್ಲವೆಂದು ಗೊತ್ತಾಗುತ್ತದೆ ಎಂದು ಭಾಷ.
2. ಇಲ್ಲಿ (ಛಾಂ.೫-೧೯-೧)ರಲ್ಲಿ ಪ್ರಾಣಾಹುತಿಯನ್ನು ವೈಶ್ವಾನರಲ್ಲಿ ಮಾಡಬೇಕೆಂದಿದೆ. (ಛಾಂ.೫-೧೮-೨ರಲ್ಲಿ) ಹೃದಯಾದಿಗಳಲ್ಲಿರುವ ವೈಶ್ವಾನರನು ಗಾರ್ಹಪತ್ಯವೇ ಮುಂತಾದ ಅಗ್ನಿತ್ರಯವೆಂದು ಕಲ್ಪಿಸಿರುತ್ತಾರೆ. ಈ ಕಾರಣಗಳಿಂದಲೂ ವೈಶ್ವಾನರನು ಜಾಠರಾಗ್ನಿಯೇ, ಪರಮಾತ್ಮನಲ್ಲ ಎನ್ನಬೇಕಾಗಿದೆ- ಎಂದು ಭಾಷ.
3. 'ಏತಮೇವಾಗ್ನಿಂ ವೈಶ್ವಾನರಂ ಪುರುಷವಿಧಂ ಪುರುಷೇಽನ್ಯಃ ಪ್ರತಿಷ್ಠಿತಂ ವೇದ' (ಶತ.೧೦-೬-೧-೧೧) ಎಂಬ ವಾಕ್ಯದಲ್ಲಿ ಶರೀರದೊಳಗಿನ ವೈಶ್ವಾನರಾಗ್ನಿಯನ್ನೇ ಹೇಳಿದೆ ಎಂಬುದು ಸ್ಪಷ್ಟವಾಗಿದೆ ; ಆದ್ದರಿಂದಲೂ ಇದು ಪರಮಾತ್ಮನಲ್ಲ- ಎಂದು ಪೂರ್ವಪಕ್ಷಿಯ ಭಾಷ.
4. ಆದ್ದರಿಂದ ಜಾಠರಾಗ್ನಿಶರೀರಕನಾದ ಪರಮಪುರುಷನಾದ ನಾರಾಯಣನೇ ಇಲ್ಲಿ ಹೇಳಿರುವ ವೈಶ್ವಾನರನು.

(ಅರ್ಥ)

೬೦. ಆದ್ದರಿಂದಲೇ ದೇವತೆಯಲ್ಲ, ಭೂತವೂ ಅಲ್ಲ.

ಈ ವೈಶ್ವಾನರನು (ಹೀಗೆ) ತ್ರೈಲೋಕ್ಯಶರೀರನಾಗಿಯೂ ಪುರುಷಶಬ್ದದಿಂದ ಹೇಳಲ್ಪಟ್ಟವನೂ ಆಗಿರುವನಷ್ಟೆ, ಆದ್ದರಿಂದ ಇವನು ಅಗ್ನಿ ಎಂಬ ದೇವತೆಯಲ್ಲ, ಮೂರನೆಯ (ಅಗ್ನಿ ಎಂಬ) ಮಹಾಭೂತವೂ ಅಲ್ಲ. || ೨೮ ||

೬೧. ಸಾಕ್ಷಾದಪ್ಯವಿರೋಧಂ ಜೈಮಿನಿಃ (೧-೨-೨೯)

(ಮೂಲ)

೬೬. ನಾವಶ್ಯಮಗ್ನಿಶರೀರಕರ್ತೇನ ಉಪಾಸ್ಯತ್ವಾಯ ಇದಮಗ್ನಿಶಬ್ದ ಸಾಮಾನಾಧಿಕರಣ್ಯಮ್ | ಅಗ್ರನಯನಾದಿಯೋಗೇನ ಪರಮಾತ್ಮನೈವ ಅಗ್ನಿಶಬ್ದಸ್ಯ ಸಾಕ್ಷಾದ್ವೃತ್ತೇಃ ಸಾಮಾನಾಧಿಕರಣ್ಯಾವಿರೋಧಂ ಜೈಮಿನಿರಾಚಾರ್ಯೋ ಮನ್ಯತೇ || ೨೯ ||

(ಅರ್ಥ)

೬೧. ನೇರಾಗಿಯೂ ವಿರೋಧವಿಲ್ಲ ಎಂದು ಜೈಮಿನಿ.

ಅಗ್ನಿಯನ್ನು ಶರೀರವಾಗಿ ಉಳ್ಳವನೆಂದು ಉಪಾಸನೆಮಾಡಬೇಕೆಂದೇ ಈ ಅಗ್ನಿಶಬ್ದದ ಸಾಮಾನಾಧಿಕರಣ್ಯವು¹ ಬಂದಿದೆ (ಎಂದು ಹೇಳಬೇಕಾದ) ಅವಶ್ಯಕತೆಯಿಲ್ಲ. ಮುಂದಾಳಾಗಿ ಕರೆದುಕೊಂಡು ಹೋಗುವಿಕೆ ಮುಂತಾದ (ಧರ್ಮದ) ಸಂಬಂಧದಿಂದ ಪರಮಾತ್ಮನಲ್ಲಿಯೇ ನೇರಾಗಿ (ಈ ಶಬ್ದಕ್ಕೆ) ವೃತ್ತಿ²ಯಿರಬಹುದಾದ್ದರಿಂದ ಸಾಮಾನಾಧಿಕರಣ್ಯಕ್ಕೆ ವಿರೋಧವಿಲ್ಲ ಎಂದು ಜೈಮಿನಿ ಎಂಬ ಆಚಾರ್ಯನ ಮತವು. || ೨೯ ||

೬೨. ಅಭಿವ್ಯಕ್ತೇರಿತ್ಯಾಶ್ಚರಥ್ಯಃ (೧-೨-೩೦)

(ಮೂಲ)

೬೭. 'ಯಸ್ತ್ವೇತಮೇವಂ ಪ್ರಾದೇಶಮಾತ್ರಮ್' (ಛಾಂ.೫-೧೮-೧) ಇತಿ ಅನವಚ್ಛಿನ್ನಸ್ಯ ದ್ಯುಪ್ರಭೃತಿಪರಿಚ್ಛಿನ್ನತ್ವಮ್ ಉಪಾಸನಾಭಿವ್ಯಕ್ತರ್ಥಮ್ ಇತಿ ಆಶ್ಚರಥ್ಯಃ || ೩೦ ||

-
1. 'ಅಗ್ನಿವೈಶ್ವಾನರಃ' (ಅಗ್ನಿ ಎಂಬ ವೈಶ್ವಾನರ) ಎಂಬ ರೂಪದ ಸಾಮಾನಾಧಿಕರಣ್ಯವು.
 2. ಅಗ್ನಿ ಎಂದರೆ ಮುಂದಾಳಾಗಿರುವವನು ; ಪರಮಾತ್ಮನು ಈ ಅರ್ಥದಲ್ಲಿ ಅಗ್ನಿಗಿಂತಲೂ ಮುಖ್ಯಾರ್ಥದಲ್ಲಿಯೇ ಅಗ್ನಿಯಾಗಿರುತ್ತಾನೆ. ಆದ್ದರಿಂದ ಅಗ್ನಿಶರೀರಕನಾದ್ದರಿಂದ ಅಗ್ನಿ ಎಂದೇನೂ ಹೇಳಬೇಕಾದದ್ದಿಲ್ಲ.

(ಆರ್ಥ)

೬೨. ಅಭಿವ್ಯಕ್ತಿಗಾಗಿ ಎಂದು ಆಶ್ಚರಥ್ಯನು.

ಆದರೆ ಯಾವನು ಹೀಗೆ ಪ್ರಾದೇಶಮಾತ್ರನಾಗಿರುವ ಈ 'ಆತ್ಮನನ್ನು ಉಪಾಸನೆಮಾಡುತ್ತಾನೋ' (ಛಾಂ.ಶಿ-೧೮-೧) ಎಂದು ಯಾವ ಪರಿಚ್ಛೇದವೂ ಇಲ್ಲದ (ಪರಮಾತ್ಮನು) ದ್ಯುಲೋಕವೇ ಮುಂತಾದವುಗಳಿಂದ ಪರಿಚ್ಛಿನ್ನನಾಗಿರುವನೆಂದು¹ ಹೇಳಿರುವದು ಉಪಾಸಕರಿಗೆ ಅಭಿವ್ಯಕ್ತಿಯಾಗುವದಕ್ಕಾಗಿ² ಎಂದು ಆಶ್ಚರಥ್ಯನು (ಅಭಿಪ್ರಾಯಪಡುತ್ತಾನೆ). || ೩೦ ||

೬೩. ಅನುಸ್ಮೃತೇರ್ಬಾದರಿಃ (೧-೨-೩೧)

(ಮೂಲ)

೬೪. ದ್ಯುಪ್ರಭೃತಿಪೃಥಿವ್ಯನ್ತಾನಾಂ ಮೂರ್ಧಾದಿಪಾದಾನ್ತಾವಯವತ್ವಕಲ್ಪನಂ ತಥಾನುಸ್ಮೃತ್ಯರ್ಥಂ ಬ್ರಹ್ಮಪ್ರತಿಪತ್ತಯೇ ಇತಿ ಬಾದರಿಃ || ೩೧ ||

(ಆರ್ಥ)

೬೩. ಅನುಸ್ಮೃತಿಗಾಗಿ ಎಂದು ಬಾದರಿ.

ದ್ಯುಲೋಕವೇ ಮುಂತಾಗಿ ಪೃಥಿವೀವರ್ಯಂತವಾಗಿರುವವುಗಳನ್ನು ನೆತ್ತಿಯಿಂದ ಹಿಡಿದು ಪಾದದವರೆಗಿನ ಅವಯವಗಳಾಗಿ ಕಲ್ಪಿಸಿರುವದು³ ಹಾಗೆಂದು ಅನುಸ್ಮೃತಿಯನ್ನು ಮಾಡುವದಕ್ಕೋಸ್ಕರ. ಬ್ರಹ್ಮವನ್ನು (ಹಾಗೆ) ಉಪಾಸನೆ ಮಾಡುವದಕ್ಕಾಗಿ ಎಂದು ಬಾದರಿಯು (ಅಭಿಪ್ರಾಯಪಡುತ್ತಾನೆ). || ೩೧ ||

೬೪. ಸಂಪತ್ತೇರಿತಿ ಜೈಮಿನಿಸ್ತಥಾ ಹಿ ದರ್ಶಯತಿ (೧-೨-೩೨)

(ಮೂಲ)

೬೫. 'ಉರ ಏವ ವೇದಿಲೋಮಾನಿ ಬರ್ಹಹೃದಯಂ ಗಾರ್ಹಪತ್ಯಃ' (ಛಾಂ.ಶಿ-೧೮-೨) ಇತ್ಯಾದಿನಾ ಉಪಾಸಕಹೃದಯಾದೀನಾಂ ವೇದ್ಯಾದಿತ್ವಕಲ್ಪನಂ ವಿದ್ಯಾಜ್ಞಭೂತಾಯಾಃ ಪ್ರಾಣಾಹುತೇರಗ್ನಿಹೋತ್ರತ್ವಸಂಪಾದನಾರ್ಥಂ ಇತಿ ಜೈಮಿನಿಃ | ದರ್ಶಯತಿ ಚ ಶ್ರುತಿಃ 'ಯ ಏತದೇವಂ ವಿದ್ವಾನಗ್ನಿಹೋತ್ರಂ ಜುಹೋತಿ' (ಛಾಂ.ಶಿ-೨೪-೨) ಇತಿ | ಏತೇ ಪಕ್ಷಾಃ ಸ್ವೀಕೃತಾಃ | ಪೂಜಾರ್ಥಮ್ ಆಚಾರ್ಯಗ್ರಹಣಮ್ || ೩೨ ||

1. ದ್ಯುಲೋಕವೇ ಮುಂತಾದ ಪ್ರದೇಶಗಳಿಂದ ಪರಿಚ್ಛಿನ್ನನಾಗಿರುವನೆಂದು.
2. ಉಪಾಸಕರಿಗೆ ಬುದ್ಧಿಸೌಕರ್ಯವಾಗುವದಕ್ಕಾಗಿ ಎಂದರ್ಥ.
3. ನೆತ್ತಿ, ಕಣ್ಣು, ಪ್ರಾಣ, ಮಧ್ಯಶರೀರ, ವಸ್ತಿ, ಪಾದಗಳು- ಎಂದು ಇಲ್ಲಿ ಅವಯವಗಳನ್ನು ಹೇಳಿರುವದು.

(ಅರ್ಥ)

೬೪. ಸಂಪತ್ತಿಗಾಗಿ ಎಂದು ಜೈಮಿನಿಯು. ಹಾಗೆಂದಲ್ಲವೆ, (ಶ್ರುತಿ) ತಿಳಿಸುತ್ತದೆ ?

'ಎದೆಯೇ ವೇದಿಯು, ಲೋಮಗಳು ಬರ್ಹಿಸ್ಸು, ಹೃದಯವು ಗಾರ್ಹ ಪತ್ಯವು' (ಛಾಂ.೫-೧೮-೨) ಎಂದು ಮುಂತಾಗಿರುವ (ವಾಕ್ಯ)ದಿಂದ ಉಪಾಸಕನ ಹೃದಯವೇ ಮುಂತಾದವುಗಳನ್ನು ವೇದಿಯೇ ಮುಂತಾದವುಗಳೆಂದು ಕಲ್ಪಿಸಿರುವುದು (ಈ ವೈಶ್ವಾನರ)ವಿದ್ಯೆಗೆ ಅಂಗವಾಗಿರುವ ಪ್ರಾಣಾಹುತಿಯನ್ನು ಅಗ್ನಿಹೋತ್ರವೆಂದು ಸಂಪಾದನಮಾಡುವದಕ್ಕಾಗಿ¹ ಎಂದು ಜೈಮಿನಿಯು (ಅಭಿಪ್ರಾಯ ಪಡುತ್ತಾನೆ). ಶ್ರುತಿಯು 'ಯಾವನು ಹೀಗೆಂದು ಅರಿತುಕೊಂಡು ಈ ಅಗ್ನಿಹೋತ್ರವನ್ನು ಹೋಮಮಾಡುವನೋ' (ಛಾಂ.೫-೨೪-೨) ಎಂದು (ಅಗ್ನಿಹೋತ್ರವನ್ನು) ಹೇಳಿಯೂ ಇದೆ. ಈ ಪಕ್ಷಗಳೆ(ಲ್ಲವನ್ನೂ) ಸ್ವೀಕರಿಸಿದೆ.² (ಆಯಾ) ಆಚಾರ್ಯರ (ಹೆಸರನ್ನು) ತೆಗೆದುಕೊಂಡಿರುವುದು (ಅವರ) ಗೌರವಾರ್ಥವಾಗಿ.

|| ೩೨ ||

೬೫. ಆಮನನ್ತಿ ಚೈನಮಸ್ಮಿನ್ (೧-೨-೩೩)

(ಮೂಲ)

೭೦. ಏನಂ ಪರಮಾತ್ಮಾನಮ್ ಆಸ್ಮಿನ್ ಉಪಾಸಿತೃಶರೀರೇ ಪ್ರಾಣಹುತಿ ವೇಲಾಯಾಮ್ ಅನುಸಂಧಾನಾರ್ಥಂ 'ತಸ್ಯ ಹ ವಾ ಏತಸ್ಯ... ಮೂರ್ಧ್ವೇವ ಸುತೇಜಾಃ' (ಛಾಂ.೫-೧೮-೨) ಇತ್ಯಾದಿ ಆಮನನ್ತಿ ಚ ; ಉಪಾಸಕಸ್ಯ ಮೂರ್ಧಾದಿರೇವಾಸ್ಯ ಪರಮಾತ್ಮನೋ ಮೂರ್ಧಾದಿರಿತ್ಯರ್ಥಃ || ೩೩ ||

(ಅರ್ಥ)

೬೫. ಈತನನ್ನು ಈ (ಶರೀರದಲ್ಲಿ) ಪಠಿಸುತ್ತಲೂ ಇರುತ್ತಾರೆ.

ಈ ಪರಮಾತ್ಮನನ್ನು ಈ ಉಪಾಸಕನ ಶರೀರದಲ್ಲಿ ಪ್ರಾಣಾಹುತಿವೇಳೆಯಲ್ಲಿ ಅನುಸಂಧಾನಮಾಡಲೆಂದು 'ಆ ಈ (ಆತ್ಮನ)..... ಮೂರ್ಧವೇ ಸುತೇಜವು' (ಛಾಂ.೫-೧೮-೨) ಎಂದು ಮುಂತಾಗಿ ಪಠಿಸುತ್ತಲೂ ಇರುತ್ತಾರೆ. (ಉಪಾಸಕನ) ನೆತ್ತಿ ಮುಂತಾದವುಗಳೇ ಪರಮಾತ್ಮನ ನೆತ್ತಿ ಮುಂತಾದವುಗಳು ಎಂದು (ಶ್ರುತಿಯ) ಅರ್ಥ. || ೩೩ ||

ಇತಿ ಶ್ರೀಭಗವದ್ರಾಮಾನುಜವಿರಚಿತೇ ವೇದಾಂತಸಾರೇ

ಪ್ರಥಮಾಧ್ಯಾಯಸ್ಯ ದ್ವಿತೀಯಃ ಪಾದಃ

1. ಆ ಭಾವನೆಯಿಂದ ಉಪಾಸನೆಮಾಡಬೇಕೆಂದು ತಿಳಿಸುವದಕ್ಕಾಗಿ.
2. ಅವು ಆಯಾ ಆಚಾರ್ಯರ ಮತಗಳು ಮಾತ್ರ ಎಂದು ತಿರಸ್ಕರಿಸಿಲ್ಲ.

ಇದೇ ಗ್ರಂಥಕರ್ತರ
(ರಾಮಾನುಜಾಚಾರ್ಯ ಎರಚಿತ)

ಕೆಲವು ಕೃತಿಗಳು

೧. ಶ್ರೀ ಭಾಷ್ಯಮ್ : (ಜಿಜ್ಞಾಸಾಧಿಕರಣ ; ವೇದಾಂತದೀಪಸಹಿತ)

ಶ್ರೀ ರಾಮಾನುಜಾಚಾರ್ಯರು ಅನುಗ್ರಹಿಸಿರುವ ಬ್ರಹ್ಮಸೂತ್ರಭಾಷ್ಯದ ಮೊದಲನೆಯ ಸೂತ್ರ, ಭಾಷ್ಯ, ಅನುವಾದ, ಟಿಪ್ಪಣಿಗಳ ಸಮೇತವಾಗಿದೆ. ಈ ಉದ್ಗ್ರಂಥವನ್ನು ಓದಿದರೆ ಬಹಳಮಟ್ಟಿಗೆ ವಿಶಿಷ್ಟಾದ್ವೈತಸಿದ್ಧಾಂತದ ಪರಿಚಯ ವಾಗುತ್ತದೆ. ಶ್ರೀಭಾಷ್ಯದ ಸಾರವನ್ನೆಲ್ಲ ಇದೊಂದೇ ಅಧಿಕರಣದಲ್ಲಿ ಸಂಗ್ರಹಿಸಿದೆ. ಶ್ರೀಶ್ರೀಗಳವರ ವಿದ್ವತ್ಪೂರ್ಣವಾದ ಅನುವಾದವೂ, ಪೀಠಿಕೆಯೂ ಗ್ರಂಥದ ಶೋಭೆಯನ್ನು ಹೆಚ್ಚಿಸಿವೆ.

ಮೊದಲನೆಯ ಮುದ್ರಣ : 1970, ಪು. ಡೆಮ್ಮಿ 398

೨. ವೇದಾರ್ಥಸಂಗ್ರಹ : ಶ್ರೀರಾಮಾನುಜಾಚಾರ್ಯರು

ದಶೋಪನಿಷತ್ತುಗಳಿಗೆ ಪ್ರತ್ಯೇಕವಾಗಿ ಭಾಷ್ಯಗಳನ್ನು ರಚಿಸದೆ ಒಟ್ಟು ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸುವ ಈ ಗ್ರಂಥವನ್ನು ಬರೆದಿರುತ್ತಾರೆ. ಶ್ರೀಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು ತಿಳಿಗನ್ನಡದಲ್ಲಿ ಲಲಿತವಾದ ಶೈಲಿಯಲ್ಲಿ ಅನುವಾದಮಾಡಿ ಪಾಠಾಂತರಗಳು, ಮೂಲ, ಅರ್ಥ, ಟಿಪ್ಪಣಿ, ಪೀಠಿಕೆ, ಶಬ್ದಾನುಕ್ರಮಣಿಕೆ - ಇವುಗಳೊಡನೆ ಸಂಪಾದಿಸಿರುತ್ತಾರೆ. ಟಿಪ್ಪಣಿಯ ಭಾಗದ ಗ್ರಂಥದಲ್ಲಿ ಶ್ರೀ ಸುದರ್ಶನಸೂರಿಗಳು ಬರೆದಿರುವ ತಾತ್ಪರ್ಯದೀಪಿಕಾ ಎಂಬ ವ್ಯಾಖ್ಯಾನದಿಂದ ಬಹಳ ವಿಷಯಗಳನ್ನು ಸಂಗ್ರಹಿಸಿದೆ. ಶ್ರೀರಾಮಾನುಜಾಚಾರ್ಯರ ಅನುಯಾಯಿಗಳಿಗೇ ಅಲ್ಲದೆ ಇತರ ಮತದವರಿಗೂ ಬೇಕಾದ ಅನೇಕ ಉತ್ತಮ ವಿಷಯಗಳು ಇದರಲ್ಲಿ ದೊರಕುವವು.

ಮೊದಲನೆಯ ಮುದ್ರಣ : 1959, ಪು. ಡೆಮ್ಮಿ 260

೩. ವೇದಾಂತಸಾರ : ಭಗವದ್ರಾಮಾನುಜವಿರಚಿತ ಬ್ರಹ್ಮಸೂತ್ರ ವ್ಯಾಖ್ಯಾನ - ೧ನೆಯ ಅಧ್ಯಾಯ, ೧-೨ನೆಯ ಪಾದಗಳು ಮಾತ್ರ, ವಿಶಿಷ್ಟಾದ್ವೈತ ಸಿದ್ಧಾಂತದಂತೆ ಬ್ರಹ್ಮ ಸೂತ್ರಗಳ ಅರ್ಥವನ್ನು ತಿಳಿಯಲು ಉಪಯುಕ್ತವಾಗಿದೆ **ಈಗ ಇದು ನಿಮ್ಮ ಕೈಯಲ್ಲಿದೆ.**

ಎರಡನೆಯ ಮುದ್ರಣ : 2001, ಪು. ಡೆಮ್ಮಿ 84

ಪೂರಾ ಬೆಲೆಪಟ್ಟಿಗೆ ಅಧ್ಯಾತ್ಮಪ್ರಕಾಶಕಾರ್ಯಾಲಯಕ್ಕೆ ಬರೆಯಿರಿ.

ಸಂಸ್ಥಾಪಕರ ಸ್ಮರಣೆ



ಕರ್ನಾಟಕದೇಶದ ಅಭಿನವಶಂಕರಾಚಾರ್ಯ ರೆಂದೇ ಸುಪ್ರಸಿದ್ಧರಾಗಿರುವ ಬ್ರಹ್ಮೀಭೂತ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಮಹಾಸ್ವಾಮಿಗಳು ಶಾಂಕರ ವೇದಾಂತದ ವಿಷಯಕ್ಕೆ 20ನೆಯ ಶತಮಾನದ ಅಧಿಕೃತ ವಕ್ತಾರರೂ, ಬರಹಗಾರರೂ ಆಗಿದ್ದರು. ಪೂಜ್ಯಶ್ರೀಶ್ರೀಗಳವರ ಅನುವಾದ, ಟಿಪ್ಪಣಿ, ವಿಮರ್ಶಾತ್ಮಕ ಪೀಠಿಕೆ

ಗಳಿಂದ ಅಲಂಕೃತವಾದ ಶ್ರೀಶಂಕರರ ಪ್ರಸ್ತಾನತ್ರಯ ಭಾಷ್ಯಗಳು ಸಂಸ್ಕೃತವು ಬಾರದ ಕನ್ನಡಿಗರಾದ ಅಧ್ಯಾತ್ಮ ವಿಚಾರ ಜಿಜ್ಞಾಸುಗಳಿಗೆ ಒಂದು ವರಪ್ರದಾನವಾಗಿದೆ.

5. 1. 1880 ರಂದು ಜನಿಸಿದ ಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ಹೆಸರು ವೈ ಸುಬ್ಬರಾವ್ ಎಂದಿತ್ತು. 1948 ರವರೆಗೆ (68 ನೆಯ ವಯಸ್ಸಿನವರೆಗೆ) ಅವರು "ಸುಬ್ರಾಯ" ರೆಂದೇ ಪ್ರಖ್ಯಾತರಾಗಿದ್ದರು. 10.6.1948 ರಂದು ಸಂನ್ಯಾಸವನ್ನು ಸ್ವೀಕರಿಸಿ ಶ್ರೀಶ್ರೀ ಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳಾದರು.

'ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಹಾಗೂ ಹುಟ್ಟಿದಂದಿನಿಂದ ಬದುಕಿರುವವರೆಗೂ ವೇದಾಂತಚಿಂತನೆಯಿಂದಲೇ ಕಾಲವನ್ನು ಕಳೆಯಬೇಕು' ಎಂಬ ಅಭಿಯುಕ್ತರ ವಚನಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದ್ದ ಶ್ರೀಶ್ರೀಗಳವರು ತಮ್ಮ ಬಾಲ್ಯದಿಂದ 96ನೆಯ ವಯಸ್ಸಿನವರೆಗೂ ವೇದಾಂತಗ್ರಂಥಪಠನ, ಚಿಂತನ, ಪ್ರವಚನ, ಲೇಖನಗಳಲ್ಲಿ ತತ್ತರರಾಗಿದ್ದು "ಪುರುಷಸರಸ್ವತಿ" ಎಂಬ ಅನ್ವರ್ಥನಾಮವನ್ನು ಹೊಂದಿದ್ದರು. ಅವರ ಕನ್ನಡ, ಇಂಗ್ಲಿಷ್, ಸಂಸ್ಕೃತಭಾಷೆಗಳ ಇನ್ನೂರಕ್ಕೂ ಮೀರಿದ ಕೃತಿಗಳು ವೇದಾಂತ ಪ್ರಪಂಚದಲ್ಲಿ ಅವರನ್ನು ಅಮರರನ್ನಾಗಿವೆ. ಅವರು ಸಂಸ್ಥಾಪಿಸಿರುವ ಅಧ್ಯಾತ್ಮಪ್ರಕಾಶ ಕಾರ್ಯಾಲಯವು ದೇಶವಿದೇಶಗಳಲ್ಲೂ ಪ್ರಖ್ಯಾತವಾಗಿದ್ದು ಈಗಲೂ ನಿಜವಾದ ಅಧ್ಯಾತ್ಮವಿದ್ಯೆಯ ಅಂತರರಾಷ್ಟ್ರೀಯ ಕೇಂದ್ರವಾಗಿದೆ.

ಪೂಜ್ಯರು ಕರ್ನಾಟಕದ ಅಭಿನವಶಂಕರಾಚಾರ್ಯರಾಗಿ ಬಾಳಿ 1975ನೇ ಆಗಸ್ಟ್ 5 (1880-1975)ರಂದು ಬ್ರಹ್ಮೀಭೂತರಾದರು. ಇವರ ಮಹಾಸಮಾಧಿ ಪೀಠವು ಹೊಳೆನರಸೀಪುರದಲ್ಲಿದೆ.

ಬ್ರಹ್ಮನಿಷ್ಠಾಯ ವಿದ್ಯಹೇ ಸಂಯಮಿಂದ್ರಾಯ ಧೀಮಹಿ |

ತನ್ನಃ ಸಚ್ಚಿದಾನಂದಃ ಪ್ರಚೋದಯಾತ್ ||

"ಓಂ ನಮೋ ಭಗವತೇ ಸಚ್ಚಿದಾನಂದಾಯ"